



ಕರ್ನಾಟಕ ಸರ್ಕಾರ

ಶ್ರೀ ಕನ್ನಡ

ದ್ವಿತೀಯ ಭಾಷಣ ಕನ್ನಡ ಪಠ್ಯಪುಸ್ತಕ

(ಪರಿಷ್ಕಾರ)



ಹತ್ತನೇಯ ತರಗತಿ

ಕರ್ನಾಟಕ ಪಠ್ಯಪುಸ್ತಕ ಸಂಖ್ಯ (ಇ.)

ನಂ.೪, ೧೦೦ ಅಡಿ ವರ್ಮಲ ರಸ್ತೆ, ಬನಶಂಕರಿ,
ಮೂರನೆಯ ಹಂತ, ಬೆಂಗಳೂರು - ೫೬೦ ೦೮೫

ಪರ್ಯಾಪ್ತಸ್ತಕ ರಚನಾಸಮಿತಿ

ಅಧ್ಯಕ್ಷರು :

ಪ್ರೇ. ಸಿ. ಉಪೇಂದ್ರ ಸೋಮಯ್ಯಾಚೆ

ನಿವೃತ್ತ ಪ್ರಾಧ್ಯಾಪಕರು, ಚಿತ್ರಪಾಡಿ-ಸಾಲಿಗ್ರಾಮ, ಉಡುಪಿ ಜಿಲ್ಲೆ - ೫೬೨೨೭೮

ಸದಸ್ಯರು :

ಶ್ರೀ ವಿ. ಪಿ. ದಾರುಕಾರಾಧ್ವ, ರಾಜ್ಯ ಕನ್ನಡ ಸಂಪನ್ಮೂಲವುಕ್ಕೆ, ಇಟ್ಟ, ‘ಬೆನಕ್’, ಇನೆಯ ಮುಖ್ಯರಸ್ತೆ, ಎ ಬ್ಲ್ಯಾಕ್,
ಉನೆಯ ಹಂತ, ರಾಜಾಜಿನಗರ, ಬೆಂಗಳೂರು-೧೦

ಶ್ರೀಮತಿ ವಿಜಯಲಕ್ಷ್ಮೀ, ಮುಖ್ಯ ಶಿಕ್ಷಕೆ, ಎ.ಇ.ಎಸ್. ಪ್ರೌಢಶಾಲೆ, ಓ ‘ಟೀ’ ಬ್ಲ್ಯಾಕ್, ಜಯನಗರ, ಬೆಂಗಳೂರು-೧೧
ಡಾ. ಬಿ. ಪ್ರಕಾಶ, ಕನ್ನಡ ಅಧ್ಯಾಪಕರು, ಎನ್.ಎ.ಟಿ.ಕೆ. ಪ್ರೌಢಶಾಲೆ, ಶ್ರೀನಿವಾಸನಗರ, ಸುರತ್ತುಲ್ಲ.

ಶ್ರೀ ಎ. ಭೂಜಂಗಾಚಾರ್, ಕನ್ನಡ ಭಾಷಾ ಶಿಕ್ಷಕರು, ಶ್ರೀ ಜ್ಞಾಲಾಮಾಲಿನಿ ಪ್ರೌಢಶಾಲೆ, ಎನ್.ಆರ್.ಪುರ, ಚಿಕ್ಕಮಗಳೂರು .

ಶ್ರೀ ಶಿವಯೋಗಿ ಮ. ಬಿದರಿ, ನಿವೃತ್ತ ಉಪನ್ಯಾಸಕರು, ‘ಸುಮೃನೆ’ ಬಸವ ನಗರ, ಗೋಕಾಕ್.

ಶ್ರೀ ಸುಂದರ ತೋಡಾರ್, ಚಿತ್ರಕಲಾ ಶಿಕ್ಷಕರು, ಸರಕಾರಿ ಪ್ರೌಢಶಾಲೆ, ಗೋಳಮುಜಲು, ಬಂಟಾಳ್, ದ.ಕ ಜಿಲ್ಲೆ.

ಪರಿಶೀಲಕರು :

ಡಾ. ಹೆಚ್. ಎಂ. ಮಹೇಶ್ವರಯ್ಯ

ಕನ್ನಡ ಪ್ರಾಧ್ಯಾಪಕರು ಮತ್ತು ಡೀನ್, ಕಲಾ ನಿಕಾಯ ಕನಾಫಟಕ ವಿಶ್ವವಿದ್ಯಾನಿಲಯ, ಧಾರವಾಡ.

ಸಂಪಾದಕ ಮಂಡಳಿ ಸದಸ್ಯರು :

೧. ಪ್ರೇ. ಚಂದ್ರಶೇಖರ ಹಾಟಿಲ್, ಸಾಹಿತ್ಯಗಳು, ಸಂಕ್ರಮಣ ಪ್ರಕಾಶನ, ಎಲಚೇನಹಳ್ಳಿ, ಜ.ಪಿ. ನಗರ, ಬೆಂಗಳೂರು-೨೮

೨. ಡಾ. ಕೆ. ಮರುಳಿಧ್ವನ್ನ, ಸಾಹಿತ್ಯಗಳು, ನಂ.೧೩೬೯, ಇ ನೇ ಕ್ರಾಸ್, ಜ.ಪಿ.ನಗರ, ಬೆಂಗಳೂರು-೨೮

೩. ಪ್ರೇ. ಸಾ.ಶಿ. ಮರುಳಿಯ್ಯ, ಸಾಹಿತ್ಯಗಳು, ರಾಗಿನೀ, ಹಂಪಿನಗರ, ಬೆಂಗಳೂರು.

೪. ಪ್ರೇ. ಅ.ರಾ. ಏತ್ತ, ಸಾಹಿತ್ಯಗಳು, ಕೆ.ಎಚ್.ಬಿ. ಕಾಲೋನಿ, ಯಲಹಂಕ, ಬೆಂಗಳೂರು.

೫. ಡಾ. ವಿಷ್ಣು ಎಂ. ಶಿಂದೆ, ಸಹಾಯಕ ಪ್ರಾಧ್ಯಾಪಕರು, ಕನಾಫಟಕ ರಾಜ್ಯ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ.

ಮುಖ್ಯ ಸಂಯೋಜಕರು :

ಪ್ರೇ. ಜ.ಎಸ್. ಮುಡಂಬಡಿತ್ತಾಯ

ಪರ್ಯಾಕ್ರಮ ಪರಿಷ್ಕರನೆ ಮತ್ತು ಪರ್ಯಾಪ್ತಸ್ತಕ ರಚನೆ, ಕನಾಫಟಕ ಪರ್ಯಾಪ್ತಸ್ತಕ ಸಂಘ(ರಿ), ಬೆಂಗಳೂರು.

ಸಲಹೆ ಮತ್ತು ಮಾರ್ಗದರ್ಶನ :

೧. ಶ್ರೀ ನಾಗೇಂದ್ರಕುಮಾರ್, ವ್ಯವಸ್ಥಾಪಕ ನಿರ್ದೇಶಕರು, ಕನಾಫಟಕ ಪರ್ಯಾಪ್ತಸ್ತಕ ಸಂಘ(ರಿ), ಬೆಂಗಳೂರು.

೨. ಶ್ರೀಮತಿ ಸಿ. ನಾಗಮಣಿ, ಉಪನಿರ್ದೇಶಕರು, ಕನಾಫಟಕ ಪರ್ಯಾಪ್ತಸ್ತಕ ಸಂಘ(ರಿ), ಬೆಂಗಳೂರು.

ಕಾರ್ಯಕ್ರಮ ಸಂಯೋಜಕರು :

ಶ್ರೀ ಪಾಂಡುರಂಗ, ಹಿರಿಯ ಸಹಾಯಕ ನಿರ್ದೇಶಕರು, ಕನಾಫಟಕ ಪರ್ಯಾಪ್ತಸ್ತಕ ಸಂಘ(ರಿ), ಬೆಂಗಳೂರು.

೨೦೦೫ ನೇ ರಾಷ್ಟ್ರೀಯ ಪಠ್ಯಕ್ರಮದ ಆಧಾರದ ಮೇಲೆ ರಚಿತವಾದ ಕನಾಂಟಿಕ ರಾಜ್ಯ ಪಠ್ಯಪಸ್ತುವಿನ ಆಧಾರದ ಮೇಲೆ ಕನಾಂಟಿಕ ಪಠ್ಯಪ್ರಸ್ತುತಕ ಸಂಘರ್ಷ ೨೦೧೦ ನೇ ಸಾಲಿನಂದ ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗಿನ ಪಠ್ಯಪ್ರಸ್ತುತಕಗಳ ರಚನಾ ಕಾರ್ಯದಲ್ಲಿ ತೊಡಗಿದೆ. ಒಟ್ಟು ೧೨ ಭಾಷೆಗಳಲ್ಲಿ ಭಾಷಾ ಪಠ್ಯಪ್ರಸ್ತುತಕಗಳನ್ನು ಹಾಗೂ ಕೋರ್ ವಿಷಯಗಳನ್ನು ೨ ಮಾರ್ಡುಮಗಳಲ್ಲಿ ರಚನೆ ಮಾಡಲಾಗುತ್ತಿದೆ. ರಿಂದ ೫ ನೇ ತರಗತಿಯವರೆಗೆ ಪರಿಸರ ವಿಜ್ಞಾನ, ಗಣಿತ ಮತ್ತು ೧ ರಿಂದ ೧೦ ನೇ ತರಗತಿಯವರೆಗೆ ಕೋರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳಿರುತ್ತವೆ.

೨೦೦೫ ರ ರಾಷ್ಟ್ರೀಯ ಪಠ್ಯಕ್ರಮವು ಈ ಕೆಳಗಿನ ವೈಶಿಷ್ಟ್ಯಗಳನ್ನು ಹೊಂದಿದೆ.

- ಕಲಿಕೆಯನ್ನು ಜೀವನದ ಅವಶ್ಯಕತೆಗಳೊಂದಿಗೆ ಜೋಡಿಸುವುದು
- ಕಂಠಪಾಠ ವಿಧಾನದಿಂದ ಕಲಿಕೆಯನ್ನು ಮುಕ್ತಗೊಳಿಸುವುದು
- ಪಠ್ಯಪ್ರಸ್ತುತಕಗಳ ಹೊರತಾಗಿ ಪಠ್ಯಕ್ರಮವನ್ನು ಶ್ರೀಮಂತಗೊಳಿಸುವುದು
- ಜ್ಞಾನದ ಅಭಿವೃದ್ಧಿಗೆ ಕಲಿಕೊ ಅನುಭವಗಳನ್ನು ಬಳಸುವುದು
- ಭಾರತದ ಪ್ರಜಾಸತ್ಯಾರ್ಥಕ ನೀತಿಯನ್ನಾಯ ಮುಕ್ತ ಅವಶ್ಯಕತೆಗಳಿಗೆ ತಕ್ಷಂತೆ ಸ್ಪಂದಿಸುವುದು
- ಶಿಕ್ಷಣವನ್ನು ಇಂದಿನ ಹಾಗೂ ಭವಿಷ್ಯದ ಜೀವನಾವಶ್ಯಕತೆಗಳಿಗೆ ಹೊಂದುವಂತೆ ಮಾಡುವುದು
- ವಿಷಯಗಳ ಮೇರೆಗಳನ್ನು ಮೀರಿ ಅವುಗಳಿಗೆ ಸಮಗ್ರದ್ವಿಷಯ ಜೋಧನೆಯನ್ನು ಅಳವಡಿಸುವುದು
- ಶಾಲೆಯ ಹೊರಗಿನ ಬದುಕಿಗೆ ಜ್ಞಾನವನ್ನು ಸಂಯೋಜಿಸುವುದು.
- ಮುಕ್ತಾಂದಲೇ ಜ್ಞಾನವನ್ನು ಅಭಿವೃದ್ಧಿ ಪಡಿಸುವುದು.

ನೂತನ ಪಠ್ಯಪ್ರಸ್ತುತಕಗಳಲ್ಲಿ ನೂತನ ವಿಧಾನಗಳಾದ ಅಂತರ್ಗತ ವಿಧಾನ (Integrated Approach), ರಚನಾತ್ಮಕ ವಿಧಾನ (Constructive Approach) ಹಾಗೂ ಸುರ್ಖಿಯಾಕಾರದ ವಿಧಾನ (Spiral Approach) ಗಳನ್ನು ಅಳವಡಿಸಲಾಗಿದೆ.

ಪಠ್ಯಪ್ರಸ್ತುತಕಗಳ ವಿಷಯ ಹಾಗೂ ಅಭ್ಯಾಸಗಳು ವಿದ್ಯಾರ್ಥಿಗಳನ್ನು ಯೋಜನೆ ಮಾಡುವಂತೆ ಮಾಡಿ, ಚಟುವಟಿಕೆಗಳ ಮೂಲಕ ಜ್ಞಾನ ಹಾಗೂ ಸಾಮಾಜಿಕಗಳನ್ನು ಪಡೆಯುವಂತೆ ಮಾಡುವ ಪ್ರಯತ್ನ ಮಾಡಲಾಗಿದೆ. ಪಠ್ಯಪಸ್ತುಗಳೊಂದಿಗೆ ಅತ್ಯಂತ ಅವಶ್ಯಕ ಜೀವನ ಪೌಲ್ಯಗಳನ್ನು ಅಂತರ್ಗತವಾಗಿ ಬಳಸಲಾಗಿದೆ. ಈ ನೂತನ ಪಠ್ಯಪ್ರಸ್ತುತಕಗಳು ಪರೀಕ್ಷಾ ದೃಷ್ಟಿಯಿಂದ ರಚಿತವಾಗಿಲ್ಲ. ಬದಲಾಗಿ ಅವುಗಳು ವಿದ್ಯಾರ್ಥಿಗಳ ಸಮಾಂಗಿಗಳ ವೈಶಿಷ್ಟ್ಯ ವಿಕಸನಕ್ಕೆ ಮೂರಕವಾಗಿವೆ. ತನ್ನಾಲಕ ಅವರನ್ನು ಸ್ವತಂತ್ರ ಭಾರತದ ಸ್ವಾಸ್ಥ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವ ಪ್ರಯತ್ನ ನಡೆದಿದೆ.

ಭಾಷಾಕಲಿಕೆಯಲ್ಲಿ ಅತ್ಯಂತ ಮುಖ್ಯ ಗುರಿಗಳಾದ ಆಲಿಸುವುದು, ಮಾತನಾಡುವುದು, ಓದುವುದು, ಬರೆಯುವುದು ಹಾಗೂ ಆಕರ್ಗಂಧಗಳಿಂದ ವಿಷಯ ಸಂಗ್ರಹಣೆಯಂತಹ ಕ್ಷೇತ್ರವಾರು ಸಾಮಾಜಿಕಗಳಿಗೆ ಒತ್ತು

ನೀಡಲಾಗಿದೆ. ಈ ಕೌಶಲ್ಯಗಳೊಂದಿಗೆ ತ್ರಿಯಾತ್ಮಕ ವ್ಯಾಕರಣ, ಸೌಂದರ್ಯಪ್ರಜ್ಞೆ, ಪ್ರಶಂಸಾ ಮನೋಭಾವ, ಮೌಲ್ಯಗಳ ಸಂಪರ್ಕನೇಗೆ ಅನುವು ಮಾಡಿಕೊಡಬೇಕು. ಈ ಸಾಮಧ್ಯ ಮಹತ್ವಲ್ಲಿ ಬಂದಾಗ ಅವರು ಪರೀಕ್ಷೆಗಳಿಗಾಗಿ ಕಂತಪಾಠಕ್ಕೆ ತರಣ ಹೋಗಬೇಕಾಗಿಲ್ಲ. ಪರ್ಯಾಪ್ತಸ್ತಕವು ಭಾಷಾ ಕೌಶಲ್ಯಗಳ ಸಂಪರ್ಕನೇಗೆ ಒಂದು ಮೂರಕವಸ್ತುವೆಂದು ಪರಿಗೊಸಲು, ಮಹತ್ವ ಮನೋವ್ಯವಹಾಲ್ಯವನ್ನು ಬೆಳೆಸಲು ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಚಟುವಟಿಕೆಗಳನ್ನು ಪರ್ಯಾಪ್ತಸ್ತಕದಲ್ಲಿ ಒದಗಿಸಲಾಗಿದೆ. ಮಿಶ್ರರೋಂದಿಗೆ ಗುಂಪುಗಳಲ್ಲಿ ಚರ್ಚೆಯ ಮೂಲಕ ಅವರ ಅಭಿವೃದ್ಧಿ ಹಾಗೂ ಸಂಪರ್ಕನ ಕೌಶಲ್ಯಗಳ ಸಂಪರ್ಕನೇಯೇ ಕಲಿಕೆ ಗುರಿಯೆಂದು ಅಂತಹ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಈ ರೀತಿಯ ಚಟುವಟಿಕೆಗಳು ಮಹತ್ವಲ್ಲಿ ಕಲಿಯುವ ಕಲೆ (learning to learn) ಹಾಗೂ ಕಲಿತುದನ್ನು ಜೀವನದಲ್ಲಿ ಅಳವಡಿಸುವ ಶಕ್ತಿ (learning to do) ಯನ್ನು ಮಹತ್ವಲ್ಲಿ ವ್ಯಾಖ್ಯಾನಿಸುತ್ತದೆ. ಹತ್ತನೇ ತರಗತಿಯ ಪರ್ಯಾಪ್ತಸ್ತಕಗಳು ಒಂದು ದೃಷ್ಟಿಯಲ್ಲಿ ವೈಶಿಷ್ಟ್ಯಮಣಿಕಾರಿವೆ. ಇತರ ಪರ್ಯಾಪ್ತಸ್ತಕಗಳಂತೆಯೇ ಈ ಪರ್ಯಾಪ್ತಸ್ತಕಗಳು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಾಮಧ್ಯ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತವೆ. ಇದರೊಂದಿಗೆ ಗುಂಪೆ ತರಗತಿ ಶಿಕ್ಷಣದ ಒಂದು ಹಂತದ ಅಂತ್ಯದಾಳವಾಗಿರುವದರಿಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಟ್ಟಿಕೊಂಡಿರುತ್ತಿರುವ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ಕನಾಂಟಕ ಪರ್ಯಾಪ್ತಸ್ತಕ ಸಂಘವು ಈ ಪ್ರಸ್ತರಕದ ತಯಾರಿಯಲ್ಲಿ ಸಹಕರಿಸಿದ ಸಮಿತಿಯ ಅಧ್ಯಕ್ಷರಿಗೆ, ಸದಸ್ಯರಿಗೆ, ಕೆಲಾಕಾರರಿಗೆ, ಪರಿಶೀಲಕರಿಗೆ, ಸಂಯೋಜಕ ಅಧಿಕಾರಿಗಳಿಗೆ, ಶಿಕ್ಷಣ ಮಹಾವಿದ್ಯಾಲಯಗಳ ಸಿಫ್ಟ್‌ಓರ್ಡಿನರಿಗೆ, ಜಿಲ್ಲಾ ತರಬೇತಿ ಸಂಸ್ಥೆಗಳು, ರಾಜ್ಯ ಮಟ್ಟದ ಪರ್ಯಾಪ್ತಸ್ತಕ ಸಂಪಾದಕ ಮಂಡಳಿಯ ಸದಸ್ಯರಿಗೆ ಮತ್ತು ಪ್ರಸ್ತರವನ್ನು ಸುಂದರವಾಗಿ ಮುದ್ರಿಸಿದ ಮುದ್ರಕರಿಗೆ ತನ್ನ ಹೃತ್ಯೂಪಕ ಕೃತಜ್ಞತೆಗಳನ್ನು ಸಲ್ಲಿಸುತ್ತದೆ. ಕೆಲವು ಸಾಹಿತಿಗಳು ಹಾಗೂ ಕವಿಗಳ ಶ್ರದ್ಧಾರ್ಥಿಗಳನ್ನು ಈ ಪರ್ಯಾಪ್ತಸ್ತಕಗಳಲ್ಲಿ ಅಳವಡಿಸಲಾಗಿದೆ. ಈ ವಿಚಾರದಲ್ಲಿ ತಮ್ಮ ಒಟ್ಟಿಗೆಯನ್ನು ನೀಡಿರುವ ಬರಹಗಾರರಿಗೆ ಹಾಗೂ ಕವಿಗಳಿಗೆ ಪರ್ಯಾಪ್ತಸ್ತಕ ಸಂಘ ಆಭಾರಿಯಾಗಿದೆ.

ಮೌ. ಜಿ. ಎಸ್. ಮುಡಂಬಡಿತ್ಯಾಯ

ಮುಖ್ಯ ಸಂಯೋಜಕರು
ಪರ್ಯಾಪ್ತಸ್ತ ಪರಿಷ್ಕರಣೆ ಹಾಗೂ ಪರ್ಯಾಪ್ತಸ್ತಕ ರಚನೆ

ಕನಾಂಟಕ ಪರ್ಯಾಪ್ತಸ್ತಕ ಸಂಘ (ರಿ.)

ಬೆಂಗಳೂರು

ನಾಗೇಂದ್ರ ಕುಮಾರ್

ವ್ಯವಸಾಯಕ ನಿರ್ದೇಶಕರು
ಕನಾಂಟಕ ಪರ್ಯಾಪ್ತಸ್ತಕ ಸಂಘ (ರಿ.)

ಬೆಂಗಳೂರು

ನಿಮ್ಮೊಂದಿಗೆ....

ಆಗಾಗ ಪರ್ಯಾಪ್ತಸ್ತಕಗಳು ಬದಲಾಗುತ್ತಿರೇ ಇರಬೇಕು. ಶಿಕ್ಷಕರ ಬೌದ್ಧಿಕ ಬೆಳವಣಿಗೆಯ ದೃಷ್ಟಿಯಿಂದ ಮಾತ್ರವಲ್ಲ, ಬದಲಾಗುತ್ತಿರುವ ಸಾಮಾಜಿಕ ಸ್ಥಿರತರಕ್ಕೆ ತಕ್ಷಂತಯೂ ಪುನಾರಜನೆಯ ಅಗತ್ಯ ಇದೆ. ವಿಜ್ಞಾನಕ್ಕೆತದಲ್ಲಿ ಹೊಸಹೋಗ ಆವಿಷ್ಯಾರಗಳಾಗುತ್ತಿರುತ್ತವೆ. ಹೊಸ ಸಿದ್ಧಾಂತಗಳು ಜನರ ಮನೋಭಾವನೆಯನ್ನು ಬದಲಿಸುತ್ತಿರುತ್ತವೆ; ಅನೇಕ ಹೊಸಗಳ ಅರ್ಥಗ್ರಹಣದಲ್ಲಿ, ಅವುಗಳಿಗೆ ವ್ಯಾಖ್ಯಾನ ನೀಡುವಲ್ಲಿ ಹಳೆಯ ಅರ್ಥವ್ಯಾಪ್ತಿಯನ್ನು ಅಲ್ಲಾಗಳೆಯುತ್ತಿದ್ದೇವೆ; ಹೊಸ ಆರೋಚನೆಗಳನ್ನು ತುಂಬಿಕೊಳ್ಳುತ್ತಿರುತ್ತವೆ; ಹಿರಿಯರ ಕಿರಿಯರ ನಡುವಳಿ ಹೊಂದಾರೆಕೆ ಶಿಧಿಲಗೊಳ್ಳುತ್ತಿರುತ್ತವೆ. ಈ ಎಲ್ಲದರ ಮರುಸಾಫ್ತವನೆಯ ಕಾರ್ಯದಲ್ಲಿ ಹೊಸ ಪರ್ಯಾಪ್ತಸ್ತಕಗಳು ನೇರವಾಗಬೇಕು.

ಕನ್ನಡವನ್ನು ದ್ವಿತೀಯ ಭಾಷೆಯಾಗಿ ಅಭ್ಯಾಸ ಮಾಡುವವರಿಗೆ ಅದು ಕಷ್ಟವಾಗಿರದೆ, ಖುಷಿಕೊಡುವ ವಿಷಯವೂ ಅಗಿರಬೇಕು; ಮನೆಯ ಹಿರಿಯರೂ ಪಾಠಗಳನ್ನು ಅರ್ಥಮಾಡಿಕೊಂಡು ಮಕ್ಕಳಿಗೆ ಮಾರ್ಗದರ್ಶನ ಮಾಡುವಂತಾಗಬೇಕು; ಪಾಠದ ಕೊನೆಯಲ್ಲಿ ಕೊಟ್ಟಿರುವ ಚಟುವಟಿಕೆಗಳು ಮಕ್ಕಳ ಜ್ಞಾನವಿಸ್ತಾರವನ್ನು ಹೆಚ್ಚಿಸಬೇಕು; ಪಾಠದೊಳಗಳ ಜೀವನವನ್ವೆಲ್ಲಾಗಳನ್ನು ಅರಿತು ಆ ಬಗ್ಗೆ ಪ್ರಜಾಪಂತರಾಗಬೇಕು ಎಂಬ ದೂರಗಾಮಿ ಗುರಿಯೊಂದಿಗೆ ಈ ಪರ್ಯಾಪ್ತಸ್ತಕದಲ್ಲಿ ಪಾಠಗಳನ್ನು ಕಟ್ಟಿಕೊಟ್ಟಿದ್ದೇವೆ. ಸತ್ಯವನ್ನೇ ಅರಸುವ ಸಹೃದಯರಿಗೆ ಈ ಪ್ರಸ್ತಾಕವು ನಿಶ್ಚಯವಾಗಿಯೂ ರುಚಿಸುತ್ತದೆ ಎಂದು ಭಾವಿಸಿದ್ದೇವೆ.

ಶಿಕ್ಷಕರಲ್ಲಿ ಒಂದು ಕೋರಿಕೆ. ಪ್ರತಿ ಪಾಠದ ಕೊನೆಯಲ್ಲಿರುವ ಚಟುವಟಿಕೆಗಳನ್ನು ಶಿಸ್ತುಬಂಧವಾಗಿ ಮುಗಿಸುವ ಹೊಣೆಗಾರಿಕೆಯು ನಿಮ್ಮಮೇಲಿದೆ. ಅದಕ್ಕಾಗಿ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಿ. ಅವಕಾಶಗಳನ್ನು ಕರ್ಲಿಸಿಕೊಡಿ. ಮಾಡೆಲೇಯೋಕಾದ ಅನಿವಾರ್ಯತೆಯ ಬಗ್ಗೆ ಮಕ್ಕಳನ್ನು ಪ್ರೇರೇಸಿಸಿ. ಇದರಿಂದ ಅವರ ಹೆಚ್ಚಿಕೆ ಬೆಳವಣಿಗೆ ಸಾಧ್ಯವಾಗುತ್ತದೆ. ಅವರು ಭವಿಷ್ಯದಲ್ಲಿ ನಾಯಕರಾಗಿಯೋ, ಸಹಾಯಕರಾಗಿಯೋ ಕಾರ್ಯಗಳನ್ನು ಯೋಜಿಸಲು, ಸ್ವತಂತ್ರವಾದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಚಟುವಟಿಕೆಗಳಿಂದ ಬೋಧನೆ ಮತ್ತು ಕಲಿಕೆಯಲ್ಲಿಯ ಯಾಂತ್ರಿಕತೆ ದೂರವಾಗುತ್ತದೆ. ಅವು ಮಕ್ಕಳಲ್ಲಿ ಪರಸ್ಪರ ಸಹಕರಿಸುವ ಮನೋಭಾವವನ್ನು ಬೆಳೆಸುತ್ತವೆ. ಆರೋಗ್ಯಕರ ಸ್ವರ್ಥಾಯಿಂದ ಕಲಿಕೆಯಲ್ಲಿ ವೇಗಸಂಪರ್ಧನೆ ಆಗುತ್ತದೆ. ಗೆಲುವಿಗಾಗಿ ಹಾತೋರೆಯುವ ಹಾಗೆಯೇ ಸೋಲು ಬಂದಾಗ ಅದನ್ನು ಸ್ವೀಕರಿಸುವ ಮನೋಭಾವನೆಯೂ ಬೆಳೆಯುತ್ತದೆ. ‘ಹೆಚ್ಚಿನ ಓದಿನ ಭಾಗ’ವನ್ನು ಮಕ್ಕಳಲ್ಲಿ ಸ್ವತಂತ್ರವಾಗಿ ಓದಿ ಅರ್ಥ ಮಾಡಿಕೊಳ್ಳುವಂತೆ ನೀಡಲಾಗಿದೆ. ಇದು ಪರೀಕ್ಷಾಗಾಗಿ ಅಲ್ಲ.

ವ್ಯಾಕರಣದ ವಿಷಯದಲ್ಲಿ ನಾವು ಸೂತ್ರಕ್ಕೆ ನಿಯಮಕ್ಕೆ ಹೆಚ್ಚು ಬದ್ಧರಾಗಿರದೆ, ಎಪ್ಪಬೇಕು, ಏಕ ಬೇಕು, ಹೇಗಿರಬೇಕು, ಜೀಚಿತ್ಯ, ಅಗತ್ಯ ಇವುಗಳಿಗೆ ಮಹತ್ವವನ್ನು ಕೊಟ್ಟಿದ್ದೇವೆ. ಪರಾಧಾರಾತ ಪ್ರಶ್ನೆಗಳನ್ನುಪ್ರೇ ಅಲ್ಲ, ಮಕ್ಕಳು ಯೋಜಿಸುವ ತರ್ಕಿಸುವ, ನಿರ್ಣಯಿಸುವ, ಒಳ್ಳೆಯಿದನ್ನು ಗುರುತಿಸುವಂತಹ ಪ್ರಶ್ನೆಗಳನ್ನೂ ನೀಡಿದ್ದೇವೆ. ದ್ವಿತೀಯ ಭಾಷೆಯನ್ನಾಗಿ ಕನ್ನಡವನ್ನು ಕಲಿಯುವ ಮಕ್ಕಳು ಇಂತಹ ಸಾಮಾಜಿಕದಲ್ಲೂ ಪರಿಣಿತರಾಗಬೇಕು.

ಇಂತಹದೊಂದು ಪ್ರಸ್ತಾಕವನ್ನು ರಚಿಸಲು ತಜ್ಞರ ಸಮಿತಿಯೊಂದನ್ನು ರಚಿಸಿದ ಕನಾಂಟಕ ಪರ್ಯಾಪ್ತಸ್ತಕ ಸಂಘ (R.) ಇವರು ಅಭಿನಂದನಾರ್ಹರು. ಅಲ್ಲಲ್ಲಿ ಹೊಸಕನದ ಹೊಳಹು ಕಾಣಿಸಿದರೆ ಅದಕ್ಕೆ ಸಂಯೋಜಕರಾಗಿರುವ ಮೊಜಿ.ಎಸ್. ಮುದಂಬಿಡ್ತಾಯಿರ ಪ್ರೇರಣೆ, ಮಾರ್ಗದರ್ಶನ ಕಾರಣ. ಈ ಪರ್ಯಾಪ್ತಸ್ತಕವನ್ನು ಅರ್ಥಮಾರ್ಣವಾಗುವಂತೆ ಸಂಪಾದಿಸಲು ಕಾರಣರಾದವರು ನಮ್ಮೆ ಸಮಿತಿಯ ಸದಸ್ಯರು. ಅನುಮಾನ ಮೂಡಿದಾಗಲೇಲ್ಲ ಚರ್ಚಿಸಿ ಸೂಕ್ತವಾದುದನ್ನು ಅಳವಡಿಸುವಲ್ಲಿ ಅವರ ಸಹಕಾರ ಉಲ್ಲೇಖನಿಸಿಯ. ಈ ಪ್ರಸ್ತುತಿ ಪರಿಶೀಲಕರಾಗಿರುವ ಡಾ. ಎಚ್.ಎಂ. ಮಹಿಳೆರಿಯ್ಯ ಅವರ ಸಹಕಾರ - ಸಲಹಗಳು ಇದನ್ನು ಸರ್ವಾಂಗಸುಂದರವಾಗಿಸಿದೆ. ಕಾರ್ಯಕ್ರಮ ಸಂಯೋಜಕರಾಗಿರುವ ಶ್ರೀ ಪಾಂಡುರಂಗ ಅವರ ಸಹಕಾರ ಮರೆಯಲಾರದು. ಸಮಾಜ ಹೊಣೆಗಾರಿಕೆಯಿಂದ ರಚನೆಗೊಂಡ ಈ ಪರ್ಯಾಪ್ತಸ್ತಕವು ಇದೆಗೆ ನಿಮ್ಮ ಕೈಯಲ್ಲಿದೆ. ಮಕ್ಕಳ ಸರ್ವಾಂಗಿಣಿ ಬೆಳವಣಿಗೆ ಇಲ್ಲಿಯ ಪಾಠ, ಅಭ್ಯಾಸ, ಚಟುವಟಿಕೆಗಳಲ್ಲವೂ ತೋರುಬೆರಳು ಮಾತ್ರ, ನಮ್ಮ ಕೆಲಸ ಇಲ್ಲಿಗೆ ಮುಗಿಯಿತು. ಇನ್ನುಇದ ಹೊಣೆಗಾರಿಕೆ ನಿಮ್ಮದು.

ಮೈ. ಸಿ. ಉಪೇಂದ್ರ ಸೋಮಯಾಚಿ
ಅಧ್ಯಕ್ಷರು
ಪರ್ಯಾಪ್ತಸ್ತಕ ರಚನಾ ಸಮಿತಿ

ಪರ್ಯಾಪ್ತಸ್ತಕ ಪರಿಷ್ಕರಣ ಸಮಿತಿಗಳ ವಿವರ

ಸರ್ವಾಧ್ಯಾಕ್ಷರು

ಮೌಲ್ಯ ಬರಗೂರು ರಾಮಚಂದ್ರಪ್ಪ

ರಾಜ್ಯ ಪರ್ಯಾಪ್ತಸ್ತಕ ಪರಿಷ್ಕರಣ ಸಮಿತಿ, ಕನಾರ್ಕಿಕ ಪರ್ಯಾಪ್ತಸ್ತಕ ಸಂಘ(ರ), ಬೆಂಗಳೂರು-೮೫

ಅಧ್ಯಕ್ಷರು

ಡಾ. ಕೆಂಪೇಗೌಡ

ನಿವೃತ್ತ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸ ಗಂಗೋತ್ತಿ, ಮೈಸೂರು-೯

ಸದಸ್ಯರು

ಡಾ. ಬಂಗಾರಿಮುತ ಎಸ್. ವಿ.

ಮುಖ್ಯಾತ್ಮಿಕರು, ಸರ್ಕಾರಿ ಪ್ರೌಢಶಾಲೆ,
ಮುಡಕಲಕಟ್ಟಿ, ಧಾರಮಾಡ ಜಿಲ್ಲೆ.

ಶ್ರೀ ಪ್ರಕಾಶ್ ಎಸ್.

ಸಿ.ಆರ್.ಪಿ. ಕ್ಷೇತ್ರ ಸಂಪನ್ಮೂಲ ಕೇಂದ್ರ, ಮದ್ವಾರ.
ಮಂಡ್ಯ ಜಿಲ್ಲೆ.

ಶ್ರೀ ವೆಂಕಟೇಶ್ ಡಿ. ಎನ್.

ಚಿತ್ರಕಲಾ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ,
ಉರಮಾರ ಕಸಲಗರೆ, ಮಂಡ್ಯ ದಕ್ಷಿಣ ವಲಯ.

ಡಾ. ಗಣೇಶ್ ಜಿ. ಎಂ.

ಸಹಾಯಕ ಪ್ರಾಧ್ಯಾಪಕರು, ಎಂ.ಎಲ್.ಎಂ.ಎನ್.
ಶಿಕ್ಷಣ ಮಹಾವಿದ್ಯಾಲಯ, ಜ್ಯೋತಿನಗರ, ಜಿಕ್ಕಮಗಳೂರು.

ಡಾ. ಕೆ. ಷರೀರ್ಪಾ

ಲೇಖಕ, ನಂ.ಇ/ಇ ರನೇ ಮಹಡಿ, ರನೇ ಬ್ಲಾಕ್,
ರನೇ ಕ್ರೂಸ್, ಆರ್.ಟಿ. ನಗರ, ಬೆಂಗಳೂರು.

ಶ್ರೀ ನಾಗರಾಜಾಚಾರಿ

ಕನ್ನಡ ಶಿಕ್ಷಕರು, ಸರ್ಕಾರಿ ಉದ್ಯುಕ್ತ ಪ್ರೌಢಶಾಲೆ,
ಡಾ.ಟಿ.ಸಿ.ಎಂ. ರಾಯನ್ ರಸ್ಟೆ, ಬೆಂಗಳೂರು.

ಉನ್ನತ ಪರಿಶೀಲನಾ ಸಮಿತಿ

ಡಾ. ಎಚ್.ಎಸ್. ರಾಘವೇಂದ್ರರಾವ್

ನಿವೃತ್ತ ಪ್ರಾಧ್ಯಾಪಕರು, #೨, ಡಿಎನ್ ಕ್ರೂಸ್, ಬಿನೇ ಫೇಸ್,
ಜೆ.ಪಿ.ನಗರ, ಬೆಂಗಳೂರು-೭೮

ಡಾ. ಜಿ.ಆರ್. ತಿಪ್ಪೇಶ್ವಾಮಿ

ನಿವೃತ್ತ ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ,
ಮಾನಸ ಗಂಗೋತ್ತಿ, ಮೈಸೂರು-೯

ಡಾ. ಸೈಯದ್ ಜಮೀರ್ ಉಲ್ಲಾಷ್ವರ್ಣ್

ನಿವೃತ್ತ ಪಾಂಶುಪಾಲರು, ಭಟ್ಟಾಚಾರ್ಯರು,
ಉತ್ತರ ಕನ್ನಡ ಜಿಲ್ಲೆ.

ಡಾ. ಯಲ್ಲಪ್ಪ ಹಿಮೃಡಿ

ಎಸ್.ಪಿ.ಎಂ. ಕಲಾ ಮತ್ತು ವಾಸಿಜ್ಞ ಕಾಲೇಜು,
ರಾಯಚೂರು, ಬೆಳಗಾವಿ ಜಿಲ್ಲೆ.

ಡಾ. ಕಲಾವತಿ

ಕನ್ನಡ ಅಧ್ಯಾಪಕರು, ಸರ್ಕಾರಿ ಪ್ರೌಢಮದಜೆ ಕಾಲೇಜು,
ಬಳಾಗ್ರಹಿ.

ಡಾ. ಪೂರ್ಣಾ ನಾಯಕ್

ಪ್ರಾಧ್ಯಾಪಕರು, ಕನ್ನಡ ಭಾರತಿ, ಕುವೆಂಪು ವಿಶ್ವವಿದ್ಯಾಲಯ
ಶಂಕರಪಟ್ಟಿ, ಶಿವಮೊಗ್ಗ.

ಡಾ. ಗೀತಾ ವಸಂತ

ಸಹಪ್ರಾಧ್ಯಾಪಕರು ಕನ್ನಡವಿಭಾಗ, ತುಮಕೂರು
ವಿಶ್ವವಿದ್ಯಾಲಯ, ತುಮಕೂರು.

ಡಾ. ಸತ್ಯನಾರಾಯಣ ಎಚ್.ಎಸ್.

ಉಪನ್ಯಾಸಕರು, ಸರ್ಕಾರಿ ಪದವಿಪೂರ್ವ ಕಾಲೇಜು,
ಒಸವನಗುಡಿ, ಬೆಂಗಳೂರು.

ಸಲಹೆ ಮತ್ತು ಮಾರ್ಗದರ್ಶನ

ಶ್ರೀ ಎಂ.ಪಿ. ಮಾದೇಗೌಡ, ವ್ಯವಸಾಯಕ ನಿರ್ದೇಶಕರು, ಕನಾರ್ಕಿಕ ಪರ್ಯಾಪ್ತಸ್ತಕ ಸಂಘ(ರ), ಬೆಂಗಳೂರು-೮೫

ಶ್ರೀ ಕೆ.ಜಿ.ರಂಗಯ್ಯ್, ಉಪನಿರ್ದೇಶಕರು, ಕನಾರ್ಕಿಕ ಪರ್ಯಾಪ್ತಸ್ತಕ ಸಂಘ(ರ), ಬೆಂಗಳೂರು-೮೫

ಕಾರ್ಯಕ್ರಮ ಸಂಯೋಜಕರು

ಶ್ರೀಮತಿ ಎಂ.ಡಿ. ಉಪಾ, ಹಿರಿಯ ಸಹಾಯಕ ನಿರ್ದೇಶಕರು, ಕನಾರ್ಕಿಕ ಪರ್ಯಾಪ್ತಸ್ತಕ ಸಂಘ(ರ), ಬೆಂಗಳೂರು-೮೫

ಪರಿಷ್ಕರಣೆ ಕುರಿತು

ಒಂದರಿಂದ ಹತ್ತನೇ ತರಗತಿಯ ಪಠ್ಯಪ್ರಸ್ತುಕಗಳ ಬಗ್ಗೆ ಪ್ರಕಟಗೊಂಡ ಸಾರ್ವಜನಿಕ ಅಭಿಪ್ರಾಯಗಳನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಯವರೂ ಅರ್ಥಸಚಿವರೂ ಆಗಿರುವ ಶ್ರೀ ಸಿದ್ಧರಾಮಯ್ಯನವರು ತಮ್ಮ ೨೦೧೪-೧೫ ರ ಬಚೇಟನಲ್ಲಿ ತಜ್ಜರು ಸಮಿತಿಯನ್ನು ರಚಿಸುವ ಫೋಷನೆ ಮಾಡಿದರು. ತಜ್ಜರು ಅನುಸರಿಸಬೇಕಾದ ಮೂಲ ಆಶಯವನ್ನು ಹೀಗೆ ಹೇಳಿದರು: “ಪಠ್ಯಪ್ರಸ್ತುಕಗಳನ್ನು ಸಾಮಾಜಿಕ ಸಾಮರಸ್ಯ, ಸ್ನೇಹಿಕ ಮೌಲ್ಯಗಳು, ವೃತ್ತಿತ್ವ ವಿಕಸನ, ವೈಜ್ಞಾನಿಕ ಮತ್ತು ವೈಕಾರಿಕ ಮನೋಭಾವ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಬದ್ಧತೆಗಳಿಗೆ ಅನುಷಾಸನವಂತೆ ತಜ್ಜರು ಸಮಿತಿಯನ್ನು ಪುನರ್ ರಚಿಸಲಾಗುವುದು” ಇದು ಬಚೇಟ್ ಭಾಷಣದಲ್ಲಿ ಸಾದರಪಡಿಸಿದ ಆಶಯ.

ಆನಂತರ ಶಿಕ್ಷಣ ಇಲಾಖೆಯು ಒಂದರಿಂದ ಹತ್ತನೇ ತರಗತಿಯವರೆಗಿನ ಪಠ್ಯಪ್ರಸ್ತುಕಗಳ ಪರಿಷ್ಕರಣೆಗಾಗಿ ೨೨ ಸಮಿತಿಗಳನ್ನು ರಚಿಸಿ ದಿನಾಂಕ: ೨೪. ೧೧. ೨೦೧೪ ರಂದು ಆದೇಶ ಹೊರಡಿಸಿತು. ಈ ಸಮಿತಿಗಳು ವಿಷಯವಾರು ಮತ್ತು ತರಗತಿವಾರು ಮಾನವಂಡಕ್ತನುಗೂಣವಾಗಿ ರಚಿತವಾದವು. ವಿವಿಧ ಪಠ್ಯವಿಷಯಗಳಿಗೆ ಸಂಬಂಧಿಸಿದ ತಜ್ಜರು, ಅಧ್ಯಾಪಕರು ಈ ಸಮಿತಿಗಳಲ್ಲಿದ್ದಾರೆ. ಈಗಾಗಲೇ ಲಿಖಿತವಾಗಿ ಬಂದಿರುವ ಅನೇಕ ಆಕ್ಷೇಪಗಳು ಮತ್ತು ವಿಶೇಷಣೆಗಳನ್ನು ಪರಿಶೀಲಿಸಿ, ತಮ್ಮ ಒಪ್ಪುಗಳ ಬಗ್ಗೆ ನಿರ್ಣಯಿಸಿ ಪಠ್ಯಪ್ರಸ್ತುಕಗಳನ್ನು ಪರಿಷ್ಕರಿಸುವ ಹೊಣೆ ಹೊತ್ತ ಈ ಸಮಿತಿಗಳಿಗೆ ‘ಅಗತ್ಯವಿದ್ವಲ್ಲಿ ಪಠ್ಯಪ್ರಸ್ತುವನ್ನು ಪರಿಷ್ಕರಿಸಿ ನಂತರ ಪಠ್ಯಪ್ರಸ್ತುಕಗಳನ್ನು ಪರಿಷ್ಕರಿಸುವ’ ಸ್ವಾತಂತ್ರ್ಯವನ್ನು ೨೪.೧೧.೨೦೧೪ ರ ಆದೇಶದಲ್ಲೇ ನೀಡಲಾಗಿತ್ತು. ಆನಂತರ ೧೯.೧೦.೨೦೧೫ ರಂದು ಹೊಸ ಆದೇಶ ಹೊರಡಿಸಿ ‘ಅಗತ್ಯವಿದ್ವಲ್ಲಿ ಪುನರ್ ರಚಿಸುವ’ ಸ್ವಾತಂತ್ರ್ಯವನ್ನು ನೀಡಲಾಯಿತು. ಹೀಗೆ ಸಮ್ಗ್ರಾಮ ಪರಿಷ್ಕರಣೆಗೊಂಡ ಪಠ್ಯಪ್ರಸ್ತುಕಗಳನ್ನು ೨೦೧೪-೧೫ ರ ಬದಲು ೨೦೧೫-೧೬ ನೇ ಶೈಕ್ಷಣಿಕ ವರ್ಷದಲ್ಲಿ ಜಾರಿಗೊಳಿಸಲಾಗುವುದೆಂದು ಇದೇ ಆದೇಶದಲ್ಲಿ ತಿಳಿಸಲಾಯಿತು.

ಅನೇಕ ವೈಕಿಗಳೂ ಸಂಘಟನೆಗಳೂ ಸ್ವಯಂಪೂರ್ವಿತರಾಗಿ ಪಠ್ಯಪ್ರಸ್ತುಕಗಳ ಮಾಹಿತಿ ದೋಷ, ಆಶಯ ದೋಷಗಳನ್ನು ಪಟ್ಟಿಮಾಡಿ ಶಿಕ್ಷಣ ಸಚಿವರಿಗೆ, ಪಠ್ಯಪ್ರಸ್ತುಕ ಸಂಘಕ್ಕೆ ಕಳುಹಿಸಿದ್ದರು. ಅವುಗಳ ಪರಿಶೀಲನೆ ಮಾಡಿದ್ದಲ್ಲದೆ, ಸಮಿತಿಗಳಾಚಿಗೆ ಅನೇಕ ಸಂವಾದಗಳನ್ನು ವರ್ಷದಿಂದಿಂದ ವಿಚಾರ ವಿನಿಮಯ ಮಾಡಿಕೊಂಡಿದ್ದೇವೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಅಧ್ಯಾಪಕರ ಸಂಘಗಳ ಜೊತೆ ಚರ್ಚಿಸಿದ್ದಲ್ಲದೆ ಪ್ರಶ್ನಾವಳಿ ಸಿದ್ಧಪಡಿಸಿ ಅಧ್ಯಾಪಕರಿಗೆ ಕಳಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಅಧ್ಯಾಪಕರು, ವಿಷಯ ಪರಿವೀಕ್ಷಕರು ಮತ್ತು ಡಯಟ್ ಪ್ರಾಂಶುಪಾಲರ ಪ್ರತ್ಯೇಕ ಸಭೆಗಳನ್ನು ನಡೆಸಿ ವಿಶೇಷಣಾತ್ಮಕ ಅಭಿಮತಗಳನ್ನು ಪಡೆಯಲಾಗಿದೆ. ವಿಜ್ಞಾನ, ಸಮಾಜವಿಜ್ಞಾನ, ಗಣಿತ, ಭಾಷೆ ಸಾಹಿತ್ಯಗಳಿಗೆ ಸಂಬಂಧಿಸಿದ ತಜ್ಜರಿಗೆ ಮೊದಲೇ ಪಠ್ಯಪ್ರಸ್ತುಕಗಳನ್ನು ಕಳುಹಿಸಿ ಆನಂತರ ಸಭೆನಡೆಸಿ ಚರ್ಚಿಸಲಾಗಿದೆ. ಮಹಿಳಾ ಸಂಘಟನೆ ಹಾಗೂ ವಿಜ್ಞಾನ ಸಂಬಂಧಿ ಸಂಸ್ಥೆಗಳನ್ನು ಆಹ್ವಾನಿಸಿ ಚಿಂತನೆ ನಡೆಸಲಾಗಿದೆ. ಹೀಗೆ ಎಲ್ಲಾ ಮೂಲಗಳಿಂದ ಪಡೆದ ಅರಿವಿನ ಆಧಾರದ ಮೇಲೆ ಪಠ್ಯಪ್ರಸ್ತುಕಗಳನ್ನು ಅಗತ್ಯವಿದ್ವಕಡೆ ಪರಿಷ್ಕರಿಸಲಾಗಿದೆ.

ಬಹುಮುಖ್ಯವಾದ ಇನ್ನೊಂದು ಸಂಗತಿಯನ್ನು ಇಲ್ಲಿ ಹೇಳಬೇಕು. ಕೇಂದ್ರೀಯ ಶಾಲಾ (ಎನ್.ಸಿ.ಇ.ಆರ್.ಎ) ಪಶ್ಚಿಮಪ್ರಸ್ತಾವಕಗಳ ಜೊತೆ ರಾಜ್ಯದ ಪಶ್ಚಿಮಪ್ರಸ್ತಾವಕಗಳನ್ನು ತೋಲನಿಕವಾಗಿ ಅಧ್ಯಯನ ಮಾಡಿ ಸಲಹಿಗಳನ್ನು ನೀಡಲು ವಿಜಾಪುನ್ ಗೆಂತೆ ಮತ್ತು ಸಮಾಜವಿಜಾಪುನ್ಕೆ ಸಂಬಂಧಿಸಿದಂತೆ ತಜ್ಞರ ಮೂರು ಸಮಿತಿಗಳನ್ನು ರಚಿಸಲಾಯಿತು. ಈ ಸಮಿತಿಗಳು ನೀಡಿದ ತೋಲನಿಕ ವಿಶೇಷಣೆ ಮತ್ತು ಸಲಹಿಗಳನ್ನು ಆಧರಿಸಿ ರಾಜ್ಯ ಪಶ್ಚಿಮಪ್ರಸ್ತಾವಕಗಳ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಕೇಂದ್ರೀಯ ಶಾಲಾ ಪಶ್ಚಿಮಪ್ರಸ್ತಾವಕಗಳಿಗಿಂತ ನಮ್ಮ ರಾಜ್ಯದ ಪಶ್ಚಿಮಪ್ರಸ್ತಾವಕಗಳ ಗುಣಮಟ್ಟ ಕಡಿಮೆಯಾಗಂತೆ ಕಾಯ್ದುಕೊಳ್ಳಲಾಗಿದೆ. ಜೊತೆಗೆ ಆಂದ್ರ, ತಮಿಳನಾಡು, ಮಹಾರಾಷ್ಟ್ರಗಳ ಪಶ್ಚಿಮಪ್ರಸ್ತಾವಕಗಳ ಜೊತೆ ನಮ್ಮ ಪಶ್ಚಿಮಪ್ರಸ್ತಾವಕಗಳನ್ನು ಪರಿಶೀಲಿಸಲಾಗಿದೆ.

ಇನ್ನೊಂದು ಸ್ವಷ್ಟನೆಯನ್ನು ನೀಡಲು ಬಯಸುತ್ತೇನೆ. ನಮ್ಮ ಸಮಿತಿಗಳು ಮಾಡಿರುವುದು ಪರಿಪೂರಣೆಯೇ ಹೊರತು ಪಶ್ಚಿಮಪ್ರಸ್ತಾವಕಗಳ ಸಮಗ್ರ ರಚನೆಯಲ್ಲ. ಆದ್ದರಿಂದ ಈಗಾಗಲೇ ರಚಿತವಾಗಿರುವ ಪಶ್ಚಿಮಪ್ರಸ್ತಾವಕಗಳ ಸ್ವರೂಪಕ್ಕೆ ಎಲ್ಲಿಯೂ ಧಕ್ಕೆಯಂಟು ಮಾಡಿಲ್ಲ. ಲಿಂಗಕ್ಕೆ ಸಮಾನತೆ, ಪ್ರಾದೇಶಿಕ ಪ್ರಾತಿನಿಧ್ಯ, ರಾಷ್ಟ್ರೀಯ ಸಮಗ್ರತೆ, ಸಮಾನತೆ, ಸಾಮಾಜಿಕ ಸಾಮರಸ್ಯಗಳ ಹಿನ್ನೆಲೆಯಲ್ಲಿ ಕೆಲವು ಪರಿಪೂರಣೆಗಳು ನಡೆದಿವೆ. ಹೀಗೆ ಪರಿಪೂರಿಸುವಾಗ ರಾಷ್ಟ್ರೀಯ ಪಶ್ಚಿಮ ಚೌಕಟ್ಟು ಮತ್ತು ರಾಜ್ಯ ಪಶ್ಚಿಮ ಚೌಕಟ್ಟುಗಳನ್ನು ಮೀರಿಲ್ಲವೆಂದು ತಿಳಿಸಬಯಸುತ್ತೇನೆ: ಜೊತೆಗೆ ನಮ್ಮ ಸಂವಿಧಾನದ ಆರ್ಥಿಕಗಳನ್ನು ಅನುಸರಿಸಲಾಗಿದೆ. ಸಮಿತಿಗಳು ಮಾಡಿದ ಪರಿಪೂರಣೆಯನ್ನು ಮತ್ತೊಮ್ಮೆ ಪರಿಶೀಲಿಸಲು ವಿಷಯವಾರು ಉನ್ನತ ಪರಿಶೀಲನ ಸಮಿತಿಗಳನ್ನು ರಚಿಸಿ ಅಭಿಪ್ರಾಯ ಪಡೆದು ಅಳವಡಿಸಲಾಗಿದೆ.

ಹೀಗೆ ಕ್ರಮಾಬಧಿವಾಗಿ ನಡೆದ ಕೆಲಸಕ್ಕೆ ತಮ್ಮನ್ನು ತಾವು ಸಂಪೂರ್ಣ ತೊಡಗಿಸಿಕೊಂಡ ಏಂ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ಹಾಗೂ ಉನ್ನತ ಪರಿಶೀಲನಾ ಸಮಾರ್ಥನ್ನು ಕೃತಜ್ಞತೆಯಿಂದ ನೆನೆಯುತ್ತೇವೆ. ಅಂತಹೇ ಸಮಿತಿಗಳ ಕೆಲಸ ಸುಗಮವಾಗಿ ನಡೆಯುವಂತೆ ವ್ಯವಸ್ಥೆಮಾಡಲು ಕಾರ್ಯಕ್ರಮ ಅಧಿಕಾರಿಗಳಾಗಿ ನಿಷ್ಪೇಣಿಂದ ದುಡಿದ ಪಶ್ಚಿಮಪ್ರಸ್ತಾವಕ ಸಂಘದ ಎಲ್ಲಾ ಅಧಿಕಾರಿಗಳನ್ನೂ ನೆನೆಯುತ್ತೇವೆ. ಸಹಕರಿಸಿದ ಸಿಬ್ಬಂದಿಗೂ ನಮ್ಮ ವಂದನೆಗಳು. ಅಭಿಪ್ರಾಯ ನೀಡಿ ಸಹಕರಿಸಿದ ಸರ್ವ ಸಂಘಟನೆಗಳು ಮತ್ತು ತಜ್ಞರಿಗೆ ಧನ್ಯವಾದಗಳು.

(ಎಂ.ಪಿ. ಮಾದೇಗಾಡ)

ವ್ಯವಸಾಯಕ ನಿರ್ದೇಶಕರು

ಕನಾರ್ಚಿಕ ಪಶ್ಚಿಮಪ್ರಸ್ತಾವಕ ಸಂಘ (ರಿ)

ಬೆಂಗಳೂರು-೫೫

(ಮೈಕ್ರೋ ಬರಗೂರು ರಾಮಚಂದ್ರಪ್ಪ)

ಸರ್ವಾಧ್ಯಕ್ಷರು

ರಾಜ್ಯ ಪಶ್ಚಿಮಪ್ರಸ್ತಾವಕ ಪರಿಪೂರಣ ಸಮಿತಿ

ಕನಾರ್ಚಿಕ ಪಶ್ಚಿಮಪ್ರಸ್ತಾವಕ ಸಂಘ(ರಿ)

ಬೆಂಗಳೂರು-೫೫



ಪರಿವಿಡಿ

ಕ್ಕೆ ಸಂ.	ಪಾಠದ ಹೆಸರು	ಕೃತಿಕಾರರು	ಮೆ. ಸಂ.
----------	------------	-----------	---------

ಗದ್ಯಭಾಗ

೧.	ಒಣ ಮರದ ಗಳಿ	ಅ.ರಾ. ಮಿಶ್ರ	೦೧ - ೦೨
೨.	ಅಸಿ-ಮಸಿ-ಕೃಷಿ	ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ	೦೩ - ೧೫
೩.	ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ	ರಮೇಶಗೌಡ ಎಂ.ಕೆ.	೧೬ - ೨೫
೪.	ಹಕ್ಕಿಗೂಡುಗಳ ನಿಗೂಢ ಜಗತ್ತು	ಕೆ. ಪುಟ್ಟಸ್ವಾಮಿ, ಕೃಪಾಕರ ಮತ್ತು ಸೇನಾನಿ	೨೬ - ೩೬
೫.	ಕಾಫ್ರೀ-ಕಮ್ಮ	ಗುರುರಾಜ ಕೆಜ್ರಗಿ	೩೭ - ೪೪
೬.	ಟುಸ್ನೋಡ್ ವ್ಯಾಕ್ ಮೂಲಸಿಯಂ	ಬಸವಪ್ಪಬ್ರಾಹ್ಮ ಪಾಟೀಲ ಕೆ. ಸಿದ್ಧರಾಯಸ್ವಾಮಿ	೪೫ - ೫೫
೭.	ನನ್ನ ಗೋಪಾಲ	ಕವೆಂಪು	೫೬ - ೬೨

ಪದ್ಯಭಾಗ

೮.	ಏಣಿ	ಸುಕನ್ಯಾ ಮಾರುತಿ	೬೩ - ೬೬
೯.	ಬೋಧಿವೃಕ್ಷದ ಹಾಡು	ಬಸವರಾಜ ಸಬರದ	೬೭ - ೭೦
೧೦.	ಸವಿಜ್ಯತ್ರೆ	ಬಸವರಾಜ ಸಾದರ	೭೧ - ೭೬
೧೧.	ಸದ್ಗು ಮಾಡದಿರು	ಸಿ.ಪಿ. ಕೃಷ್ಣಕುಮಾರ್	೭೫ - ೭೮
೧೨.	ಗುರಿ	ಎಂ. ಗೋಪಾಲಕೃಷ್ಣ ಅಡಿಗ	೭೯ - ೮೨
೧೩.	ಮೂಡಲ್ ಕುಣಿಗಲ್ ಕೆರೆ	ಜನಪದ	೮೩ - ೮೬
೧೪.	ವಚನಗಳು	ಬಸವಣ್ಣ, ಸಿದ್ಧರಾಮ, ಅಕ್ಕಮಹಾದೇವಿ	೮೮ - ೯೨
೧೫.	ನಿಟ್ಟೋಡಲಿ ಹಾಯ್ದನು ಬಿಟ್ಟಮಂಡಯಲಿ	ಕುಮಾರವ್ಯಾಸ (ಗದುಗಿನ ನಾರಣಪ್ಪ)	೯೩ - ೯೮

ಸೈದ್ಧಾಂತಿಕ ವ್ಯಾಕರಣ, ಭಂದಸ್ಸು ಮತ್ತು ಅಲಂಕಾರ.

೧.	ಕನ್ನಡ ವರ್ಣಮಾಲೆ – ಕನ್ನಡ ಸಂಧಿಗಳು	೦೫ – ೦೬
೨	ಸಂಸ್ಕೃತ ಸಂಧಿಗಳು	೧೨ – ೧೩
೩	ನಾಮಪದ – ನಾಮಪದದ ವಿಧಗಳು	೧೩ – ೧೪
೪	ಕಾಲಗಳು – ವಿಭಕ್ತಿ ಪ್ರಶ್ನೆಯಗಳು	೧೩ – ೧೪
೫	ಸಮಾಸಗಳು	೪೧ – ೪೪
೬	ಅವ್ಯಯಗಳು, ದ್ವಿರುಕ್ತಿ-ಜೋಡುನುಡಿ-ನುಡಿಗಟ್ಟು, ತತ್ಸಮ-ತದ್ವವ	೫೧ – ೫೫
೭	ಕ್ರಿಯಾಪದ	೪೧ – ೪೨
೮	ಭಂದಸ್ಸು	೯೯ – ೧೦೨
೯	ಅಲಂಕಾರಗಳು	೧೦೨ – ೧೦೩

ರಚನೆ

೧	ಪತ್ರಲೇಖನ	೧೦೪ – ೧೦೬
೨.	ಪ್ರಬಂಧ ರಚನೆ	೧೦೨
೩	ಗಾದೆಗಳ ವಿಸ್ತರಣೆ	೧೦೮

ಮೂರಕ ಓದು

೧	ಕಳ್ಳುರ ಗುರು	– ಬೆಂಗಳೀರ ಕೃಷ್ಣಶರ್ಮ	೧೦೯ – ೧೧೫
೨.	ಹೊಂಗೆ ಬೇವುಗಳ ಹಾಡು	– ಡಾ. ಎಚ್.ಎಲ್. ಮಹಿಂ	೧೧೬ – ೧೧೮



ಪಾಠ ಪ್ರಮೇಶ : ನೆಮ್ಮೆದಿಯ ನಾಳಿಗಾಗಿ ಇಂದೇ ನಾವು ಒಳಿತಿನ ಹಲವನ್ನು ಕಲಿಯಬೇಕು. ಈ ಕಲಿಕೆಯು ಓದಿನಿಂದ, ಕೇಳುವಿಕೆಯಿಂದ, ಸಮಾಜದಿಂದ, ಪ್ರಕೃತಿಯಿಂದ, ಪ್ರಾಣಿ-ಪಕ್ಷಿಗಳಿಂದ ಲಭ್ಯವಾಗುತ್ತದೆ. ಹಾಗಾಗಬೇಕಾದರೆ ಸಕಾರಾತ್ಮಕವಾಗಿ ಚಿಂತಿಸುವ ಒಳಗಣ್ಣಿ ಬೇಕು. ಹಾಗೆ ಕಲಿತುದನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಪಡೆದ ಶಿಕ್ಷಣಕ್ಕೆ ಸಾರ್ಥಕತೆ ಸಿಕ್ಕಂತಾಗುತ್ತದೆ. ಪ್ರಕೃತ ಪಾಠದಲ್ಲಿ ಗಿಳಿಯೊಂದರ ಕೃತಜ್ಞತಾ ಭಾವವು ಸುಂದರವಾಗಿ ಚಿತ್ರಿತವಾಗಿದೆ. ಪ್ರಕೃತಿಯನ್ನು ತೀರ್ಣಿಸಬೇಕು; ತೀರ್ಣಿಸುತ್ತಿರುವುದರ ಸಂಕೇತವಾಗಿ ನಮ್ಮ ಪರಿಸರವನ್ನು ಸದಾ ಸಸ್ಯ ಸಮೃದ್ಧವಾಗಿರುವಂತೆ ಇರಿಸಿಕೊಳ್ಳಬೇಕು; ನಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣಕರ್ತರಾದ ಎಲ್ಲರನ್ನೂ, ಎಲ್ಲವನ್ನೂ ಕೃತಜ್ಞತೆಯಿಂದ ಗೌರವಿಸಬೇಕು ಎಂಬ ಸಂದೇಶ ಇಲ್ಲಿದೆ.

ಕಾಶಿಯಲ್ಲಿ ಒಬ್ಬ ಬೇಡನಿದ್ದ. ಅವನು ಎಂದಿನಂತೆ ಬೇಟೆಯಾಡಲು ಹೋರಬು. ಪ್ರಾಣಿಗಳನ್ನು ಕೊಲ್ಲಲು ಅವನು ವಿಷ ಸವರಿದ ಬಾಣಗಳನ್ನು ಸಿದ್ಧಮಾಡಿಕೊಂಡಿರುತ್ತಿದ್ದ. ಈ ಬಾಣ ತಗುಲಿದ ಕೂಡಲೇ ಪ್ರಾಣಿಗಳು ನಂಜಾಗಿ ಸಾಯಮ್ತಿದ್ದವು. ಬೇಟೆಗಾರನು ಕಣ್ಣಿಗೆ ಬಿದ್ದ ಒಂದು ಜಿಂಕೆಯನ್ನು ಬೆನ್ನಬೆಂದು ಅದು ಬಾಣಕ್ಕೆ ಗುರಿಯಾಗುವಷ್ಟು ದೂರಕ್ಕೆ ಬಂದಾಗ ವಿಷಯಕ್ಕೆ ಬಾಣವನ್ನು ಎಳೆದು ಬಿಟ್ಟ, ಆದರೆ ಜಿಂಕೆ ಹಾರಿ ತಪ್ಪಿಸಿಕೊಂಡಿತು. ಆ ಬಾಣವು ಒಂದು ಮರಕ್ಕೆ ತಾಕಿತು. ವಿಷದ ಪ್ರಭಾವದಿಂದ ಆ ಮರ ಒಣಗಿ ನಿಂತಿತು. ಅದರ ಪುಷ್ಟಸಮೃದ್ಧಿ, ಘಲಸಮೃದ್ಧಿ, ಹಸಿರಿನ ಸಿರಿ ಎಲ್ಲವೂ ಮಾಯವಾದವು. ಅಲ್ಲಿ ಬಹುಕಾಲದಿಂದ ಒಂದು ಗಿಳಿ ವಾಸ ಮಾಡುತ್ತಿತ್ತು. ಮರ ಒಣಗಿ ನಿಂತರೂ ಗಿಳಿ ಆ ಮರದ ಪೂಟರೆಯನ್ನು ಬಿಟ್ಟು ಹೋಗಲಿಲ್ಲ. ಅಲ್ಲಿ ಸಂಚರಿಸುತ್ತಿದ್ದ ಇಂದ್ರ ಇದನ್ನು ನೋಡಿದ. ಅವನಿಗೆ ಆಶ್ಚರ್ಯವಾಯಿತು. ಗಿಳಿಯನ್ನು ಕರೆದು ಇಂತಹ ಒಣಮರದಲ್ಲಿ ಏಕೆ ವಾಸ ಮಾಡುತ್ತಿದ್ದೀರು? ಎಂದು ಕೇಳಿದ. ಆ ಮಾತಿಗೆ ಗಿಳಿ ಹೀಗೆ ಹೇಳಿತು:

“ಹಲವಾರು ವರ್ಷದಿಂದ ಈ ಮರ ನನಗೆ ಆಶ್ಯಯ ಕೊಟ್ಟಿದೆ, ಹಣ್ಣ ಕೊಟ್ಟಿದೆ, ತನ್ನ ಹಸಿರು ಬಣ್ಣದಿಂದ ನನ್ನ ಮನಸ್ಸಿಗೆ ಮುದ ನೀಡಿದೆ, ನೆರಳು ನೀಡಿದೆ, ಆದರೆ ಈಗ ದುರದೃಷ್ಟಿಯಿಂದ ಅದನ್ನು ರೋಗ, ಬಡಲನಗಳು ಕಿತ್ತು ತಿನ್ನತ್ತಿವೆ. ಹಾಗೆಂದು ಈ



ಸ್ಥಿತಿಯಲ್ಲಿ ನಾನು ಅದನ್ನು ಕೈಬಿಟ್ಟು ಬೇರೆ ಕಡೆ ಹೋಗಿ ಆ ಮರಕ್ಕೆ ಕೃತಘ್ನನಾಗಲೆ? ನಾನು ಎಲ್ಲೋ ಹೋಗಿ ಆಹಾರವನ್ನು ಸಂಪಾದಿಸಿಕೊಂಡು ಬರುತ್ತೇನೆ. ಆದರೆ ವಾಸ ಮಾತ್ರ ಇಲ್ಲ. ಸುಖ ಸಂಪತ್ತಿನ ಕಾಲದಲ್ಲಿ ಜೊತೆಗಿದ್ದವರು ದುರ್ಭರ ಗಳಿಗೆಯಲ್ಲಿ ಕೂಡ ಅವರ ಜೊತೆಗೇ ಇದ್ದ ಉಪಕಾರಸೃಜನ ಮಾಡಬೇಕು. ಅದಕ್ಕೂ ಒಳ್ಳೆಯ ದಿನ ಬರಲಿ ಎಂದು ಹಾರ್ಡೆಸಬೇಕು.”


ಇಂದ್ರನಿಗೆ ತುಂಬ ಸಂತೋಷವಾಯಿತು. ಗಿಳಿಯ ನಡತ ಕೂಡ ಸಾಮಾನ್ಯವಾದ ಲೋಕವರ್ತನೆಗೆ ವಿರುದ್ಧವಾಗಿದೆ ಎಂದುಕೊಂಡ. ಆ ಗಿಳಿಯ ತತ್ವವಿಷ್ಯೆಯನ್ನು ಮೆಚ್ಚಿಕೊಂಡ. ಮನುಷ್ಯನ ಆದರ್ಶ ಬದುಕಿಗೆ ಈ ಸೂತ್ರ ಮಾದರಿಯಾಗಬಲ್ಲದು ಎಂದುಕೊಂಡ. ಹೀಗೆ ಪರಂಹಿತಾಕಾಂಕ್ಷೆಯಾಗಿರುವ ಗಿಳಿರಾಯನಿಗೆ ಏನಾದರೂ ವರವನ್ನು ಕೊಡಬೇಕು ಎಂದು ತೀರ್ಮಾನನಿಸಿದ. ಅದರ ಶ್ರದ್ಧೆಯನ್ನು ಮೆಚ್ಚಿ “ಏನಾದರೂ ವರವನ್ನು ಕೇಳು. ಕೊಡುತ್ತೇನೆ” ಎಂದ. ಅದು ಎಂಥ ಜನ್ಮ ಬಯಸಿದ್ದರೂ, ಎಂಥ ಭೋಗವನ್ನು ಬಯಸಿದ್ದರೂ ಕೊಡಲು ಅವನು ಸಿದ್ಧನಾಗಿದ್ದ. ಅದರೆ ಆ ಗಿಳಿ ಕೇಳಿದ್ದು ಏನು ಗೊತ್ತೇ?

“ದೇವರಾಜ, ವರವನ್ನು ಕೊಡುವ ಇಂಜ್ಞಿನಿಯರ್ ಇದ್ದರೆ ಈ ಮರಕ್ಕೆ ಮೊದಲಿನಂತೆ ಹಸಿರಿನಿಂದ ನಳಿಗಳಿಸುವ, ಫಲಪೂರ್ವ ಭಾರದಿಂದ ಬೀಗುವ, ನೆರಳು ಕೊಡುವ ವರವನ್ನು ದಯವಾಲಿಸು! ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ.”

* * *

ಕೃತಿಕಾರರ ಪರಿಚಯ :

ಅ. ರಾ. ಮಿತ್ರ ಅವರು ಱೆಂಬಿ ರಲ್ಲಿ ಮಂಡ್ಯ ಜಿಲ್ಲೆಯ ಅಕ್ಷಯೆಬ್ಬಾಳು ಎಂಬಲ್ಲಿ ಜನಿಸಿದರು. ಇವರ ಪೂರ್ವ ಹೆಸರು ಅಕ್ಷಯೆಬ್ಬಾಳು ರಾಮಣಿ ಮಿತ್ರ. ಖ್ಯಾತ ವಾಗಿಗಳಾದ ಇವರು ಕನ್ನಡದಲ್ಲಿ ಸ್ವಾತಕೋತ್ತರ ಶಿಕ್ಷಣವನ್ನು ಪಡೆದು ಉಪನ್ಯಾಸಕರಾಗಿ, ಬಳಿಕ ರೀಡರ್, ಪ್ರೌಢಿಕರ್, ತ್ರಿಭೂತಿಪಾಲರಾಗಿ ವಿವಿಧ ಕಡೆಗಳಲ್ಲಿ ಸೇವೆಸಲ್ಲಿಸಿದರು.



ಸಾಹಿತ್ಯ ಕ್ಷೇತ್ರದಲ್ಲೂ ಇವರ ಸಾಧನೆ ಅಸಾಮಾನ್ಯ. ‘ಆರತಕ್ಕತೆ ಮತ್ತು ಇತರ ಪ್ರಬಂಧಗಳು’, ‘ನಾನೇಕೆ ಕೊರೆಯುತ್ತೇನೆ ಮತ್ತು ಇತರ ಪ್ರಬಂಧಗಳು’, ‘ಭಂದೋಮಿತ್ರ’, ‘ಕನ್ನಡ ಮೇಘದೂತ’, ‘ಮಹಾಭಾರತ ಪಾತ್ರ-ಸಂಗತಿಗಳು’, ‘ವಚನಕಾರರು ಮತ್ತು ಶಬ್ದಕಲ್ಪ’, ‘ಒಳನೋಟಗಳು’, ‘ಕವಿಗಳ ಬನ್ನೇರಿ’, ‘ಕೈಲಾಸಂ ಬದುಕು-ಬರಹ’ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ.

ಇವರಿಗೆ ನವರತ್ನರಾಂ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಕಾವ್ಯನಂದ ಮರಸ್ಯಾರ, ಗೌರಾರು ಸಾಹಿತ್ಯ ಪ್ರಶಸ್ತಿ ಹಾಗೂ ಧರ್ಮಶ್ರೀ ನಗರಾಜ ಪ್ರಶಸ್ತಿಗಳು ಸಂದಿವೆ. ಪ್ರಕೃತ ಪಾಠವನ್ನು ಇವರ ‘ಮಹಾಭಾರತ (ವ್ಯಾಸ) ಪಾತ್ರ-ಸಂಗತಿಗಳು’ ಪ್ರಸ್ತರಿಸಿದೆ.

I. ಪದಗಳ ಅರ್ಥ :

ಆಶ್ಯಯ(ತ್ವ) - ಆಚ್ಚರಿ(ದ್ಧಿ); ಬೆರಗು.	ಆಶ್ರಯ(ತ್ವ) - ಆಸರೆ(ದ್ಧಿ); ಅವಲಂಬನೆ.
ಕಳಕಳಿಸು - ಮನೋಹರ; ಪ್ರಕಾಶಿಸು; ಹೊಳೆ.	ಕೃತಪ್ರಾರ್ಥಿ - ಉಪಕಾರ ಸೃರಣೆ ಇಲ್ಲದವನು.
ಗಳಿಗೆ(ದ್ಧಿ)-ಫಟಕಾ(ಸಂ); ಲಿಳಿ ನಿಮಿಷಗಳ ಕಾಲ.	ತತ್ತ್ವನಿಷ್ಠೆ - ನಂಬಿದ ವಿಚಾರಗಳಿಗೆ ಬದ್ಧನಾಗಿರುವುದು; ಶ್ರದ್ಧೆ ತೋರುವುದು.
ದುಭರ - ಧರಿಸಲಾಗದುದು; ಹೊರಲಾಗದುದು.	ದುರಧ್ಯಷ್ಟ - ಕೆಟ್ಟಿ; ಅದ್ಯಷ್ಟ.
ನಂಜು - ವಿಷ	ಪರಹಿತಾಕಾಂಕ್ಷೆ - ಇನ್ನೊಬ್ಬರ ಒಳಿತನ್ನು ಬಯಸು.
ಪ್ರೋಟರೆ - ಮರದೊಳಗಣ ಟೊಲ್ಯಾಡ ಭಾಗ.	ಬೀಗು - ಉಬ್ಬಿ; ಹಿಗ್ಗು; ಸಂತೋಷಪಡು.
ಭೋಗ - ಸುವಿದ ಅನುಭವ	ಮುದ - ಹಿಗ್ಗು; ಆನಂದ.
ಲೋಕವರ್ತನೆ - ಲೋಕದ ಜನರ ನಡವಳಿಕೆ.	ವರ - ಕೊಡುಗೆ
ಸಂತೋಷ (ಸಂ) - ಸಂತಸ(ದ್ಧಿ)	ಸಮೃದ್ಧಿ - ಸಂಪತ್ತು; ಏಳಿಗೆ.
ಸಿರಿ (ದ್ಧಿ) - ಶ್ರೀ(ತ್ವ); ಸಂಪತ್ತು,	

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

- ಬೇಡನು ಪ್ರಾಣಿಗಳನ್ನು ಹೊಲ್ಲಲು ಮಾಡುತ್ತಿದ್ದ ಉಪಾಯವೇನು?
- ವಿಷದ ಬಾಣವು ಮರಕ್ಕೆ ಏಕೆ ತಗುಲಿತು?
- ವಿಷದ ಬಾಣವು ಮರಕ್ಕೆ ತಗುಲಿದ್ದರಿಂದಾದ ಪರಿಣಾಮವೇನು?
- ಇಂದ್ರನಿಗೆ ಗಿಳಿಯನ್ನು ಕಂಡು ಆಶ್ಯಯವಾದದ್ದು ಏಕೆ?
- ಗಿಳಿಯ ಯಾವ ಗುಣವನ್ನು ಇಂದ್ರನು ಮೆಚ್ಚಿಕೊಂಡನು?
- ಇಂದ್ರನು ತನಗಾದ ಸಂತೋಷವನ್ನು ಯಾವ ರೀತಿ ಪ್ರೇಕಣಿಸಿದನು?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

- ಮರವನ್ನು ಬಿಟ್ಟು ಹೋಗದೆ ಇರಲು ಗಿಳಿಯು ನೀಡಿದ ಸಮರ್ಥನೆ ಏನು?
- ಸಾಮಾನ್ಯವಾದ ಲೋಕವರ್ತನೆ ಯಾವುದು?
- ಗಿಳಿಯು ಇಂದ್ರನನ್ನು ಯಾವ ವರ ಕೇಳಿತು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಗಿಳಿಯ ಪರಹಿತಾಕಾಂಕ್ಷೆ ಎನಿಸಿಕೊಂಡದ್ದು ಹೇಗೆ?

೨. ಗಿಳಿಯ ವರ್ತನೆಯಿಂದ ಮಾನವರಾದ ನಾವು ಕಲಿಯಬೇಕಾದ ಗುಣಗಳೇನು?

ಈ) ಸಂದರ್ಭದೊಂದಿಗೆ ವಿವರಿಸಿರಿ.

೧. “ಇಂಥ ಒಣಮರದಲ್ಲಿ ಏಕ ವಾಸ ಮಾಡುತ್ತಿದ್ದೀರು.”

೨. “ಎನಾದರೂ ವರವನ್ನು ಕೇಳು ಹೊಡುತ್ತೇನೆ.”

೩. “ಅದರ ಈಗಿನ ಅವಸ್ಥೆಯನ್ನು ನಾನು ನೋಡಲಾರೆ.”

III. ಭಾಷಾಭ್ಯಾಸ :

ಅ) ಮೊದಲೆರಡು ಪದಗಳಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

೧. ಆಶ್ರಯ : ಆಸರೆ :: ವರ್ಣ : _____

೨. ಉಪಕಾರ : ಅಪಕಾರ :: ಅದೃಷ್ಟ : _____

೩. ಗುರಿಯಾಗು : ಆಗಮ ಸಂಧಿ :: ಪರಹಿತಾಕಾಂಕ್ಷೆ : _____

೪. ಜಿಂಕೆ : ರೂಢನಾಮ :: ಇಂದ್ರ : _____

೫. ಕೃತಜ್ಞತೆ : ಉಪಕಾರ ಸ್ವರಹಣೆ :: ಕೃತಪ್ರಾತೆ : _____

ಆ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿ ಹೇಸರಿಸಿರಿ.

ಬೆನ್ನೆಟ್ಟು, ಬಾಣವನ್ನು, ಕಾಶಿಯಲ್ಲಿ.

ಇ) ಕೆಳಗಿನ ಪದಗಳಿಗೆ ತತ್ವಮ-ತದ್ವವ ರೂಪಗಳನ್ನು ಬರೆಯಿರಿ.

ರಾಯ, ಸಿರಿ, ವರ್ಣ, ಜನ್ಮ, ಆಶ್ಚರ್ಯ.

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.

ರೋಗ, ಬಡತನ, ಕೃತಪ್ರಾತೆ, ಘಲ, ಪರಹಿತ.

ಉ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಪ್ರಯೋಗಿಸಿ ಬರೆಯಿರಿ.

ಉಪಕಾರ ಸ್ವರಹಣೆ, ಪರಹಿತ, ಕೃತಜ್ಞ, ಸಮೃದ್ಧಿ, ಆಶ್ಚರ್ಯ, ಸಂಪಾದಿಸು.

ಊ) ಮಾದರಿಯಿಂತೆ ‘ಗಾರ’ ‘ತನ’ ಪ್ರತ್ಯೇಕಿಗಳಿರುವ ಐದ್ಯಾದು ಪದಗಳನ್ನು ಬರೆಯಿರಿ.


ಮಾದರಿ : ಬೇಟೆಗಾರ, ಬಡತನ.

IV. ಸೈದ್ಧಾಂತಿಕ ವ್ಯಾಕರಣ :

ಈಗಾಗಲೇ ಎಂಟು ಮತ್ತು ಒಂಬತ್ತನೆಯ ತರಗತಿಗಳಲ್ಲಿ ಕನ್ನಡ ಭಾಷೆಯ ರಚನೆಗೆ ಸಂಬಂಧಿಸಿದ ವ್ಯಾಕರಣವನ್ನು ತಕ್ಷಾಮಟ್ಟಿಗೆ ಕಲಿತ್ತಿದ್ದೀರಿ. ಅವುಗಳನ್ನು ಮತ್ತೊಮ್ಮೆ ಅವಲೋಕಿಸುವುದರೂಂದಿಗೆ ಇನ್ನೂಳಿದ ಅಂಶಗಳನ್ನು ಹತ್ತನೇ ತರಗತಿಯಲ್ಲಿ ತಿಳಿದುಕೊಳ್ಳುವುದು.

ಕನ್ನಡ ವಣಿಕಮಾಲೆ :

ಕನ್ನಡ ವಣಿಕಮಾಲೆಯ ವಿಭಾಗ ಶ್ರಮ



ಗುಣಿತಾಕ್ಷರಗಳು : ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳನ್ನು ಗುಣಿತಾಕ್ಷರಗಳು ಎನ್ನುತ್ತೇವೆ.

ಲುದಾ : ವ್ಯಂಜನ + ಸ್ವರ = ಗುಣಿತಾಕ್ಷರ

ಕ್ಹ್ + ಅ = ಕ್ಹ

ಬ್ಹ್ + ಅ = ಬ್ಹ

ಂತ್ಹ್ + ಇ = ಂತ್ಹ

ತ್ಹ್ + ಈ = ತ್ಹ್

ಈ ರೀತಿ ಎಲ್ಲಾ ವ್ಯಂಜನಗಳಿಗೂ ಸ್ವರಗಳನ್ನು ಸೇರಿಸಿ ಗುಣಿತಾಕ್ಷರಗಳನ್ನು ಮಾಡಬಹುದು.

ಸಂಯುಕ್ತರಗಳು :

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರವನ್ನು ಸಂಯುಕ್ತರ ಅಥವಾ ಒತ್ತಕರ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸಜಾತಿಯ ಸಂಯುಕ್ತರ ಹಾಗೂ ವಿಜಾತಿಯ ಸಂಯುಕ್ತರಗಳಿಂದು ಎರಡು ವಿಧಗಳಿವೆ.

೧. ಸಜಾತಿಯ ಸಂಯುಕ್ತರ : ಒಂದೇ ಜಾತಿಯ (ಮೂಲದ) ಎರಡು ವ್ಯಂಜನಗಳೊಂದಿಗೆ ಒಂದು ಸ್ವರ ಸೇರಿದಾಗ ಸಜಾತಿಯ ಸಂಯುಕ್ತರ ಉಂಟಾಗುತ್ತದೆ.
ಉದಾ : ಅಮೃ, ಅಣ್ಣ, ಕಲ್ಲು, ಮಣ್ಣ, ಕನ್ನಡ, ಸದ್ಗು.

೨. ವಿಜಾತಿಯ ಸಂಯುಕ್ತರ : ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳ ಜತೆಯಲ್ಲಿ ಒಂದು ಸ್ವರ ಸೇರಿದಾಗ ವಿಜಾತಿಯ ಸಂಯುಕ್ತರ ಉಂಟಾಗುತ್ತದೆ.
ಉದಾ : ಶಾಸ್ತ್ರ, ಸ್ತೀ, ಅಕ್ಷರ, ವಿದ್ಯೆ, ಕಷ್ಟ, ಶ್ರೀಮಾಲ.

ಸಂಧಿಗಳು :

ಎರಡು ಪದಗಳ ನಡುವಿನ ಎರಡು ಅಕ್ಷರಗಳು ಪರಸ್ಪರ ಕಾಲ ವಿಳಂಬವಾಗದಂತೆ ಅಥವಾ ಅನುಸಾರವಾಗಿ ಸೇರುವುದನ್ನು ‘ಸಂಧಿ’ ಎಂದು ಕರೆಯಲಾಗುತ್ತದೆ.

ಕನ್ನಡ ಸಂಧಿಗಳು :

ಸಂಧಿ ಆಗುವ ಎರಡು ಪದಗಳು ಕನ್ನಡ, ಇಲ್ಲವೇ ಒಂದು ಕನ್ನಡ ಮತ್ತೊಂದು ಸಂಸ್ಕೃತವಾಗಿದ್ದರೆ ಅದನ್ನು ‘ಕನ್ನಡ ಸಂಧಿ’ ಎಂದು ಕರೆಯಲಾಗುತ್ತದೆ. ಕನ್ನಡ ಸಂಧಿಯಲ್ಲಿ ಮೂರು ವಿಧಗಳಿವೆ.

೧. ಲೋಪ ಸಂಧಿ : ಎರಡು ಸ್ವರಾಕ್ಷರಗಳ ನಡುವೆ ಸಂಧಿ ಕಾರ್ಯ ನಡೆಯುವಾಗ ಮೂರ್ವ ಪದದ ಅಂತ್ಯದಲ್ಲಿರುವ ಸ್ವರವು ಅಥವ ಕೆಡದಿರುವ ಸಂದರ್ಭದಲ್ಲಿ ಇಲ್ಲವಾಗುವುದನ್ನು ‘ಲೋಪಸಂಧಿ’ ಎಂದು ಕರೆಯಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	=	ಸಂಧಿಪದ
ಮಾತು	+	ಇಲ್ಲ		=	ಮಾತಿಲ್ಲ
ಬೇರೆ	+	ಒಬ್ಬ		=	ಬೇರೆಒಬ್ಬ
ನಿನಗೆ	+	ಅಲ್ಲದೆ		=	ನಿನಗಲ್ಲದೆ

೧. ಆಗಮ ಸಂಧಿ : ಲೋಪ ಸಂಧಿ ಮಾಡಿದರೆ ಅಥರ್ವ ಕೆಡುವಂತಿದ್ದರೆ, ಆ ಎರಡು ಸ್ವರಗಳ ನಡುವೆ 'ಯ' ಇಲ್ಲವೆ 'ವ್ಯಾ' ಅಕ್ಷರವನ್ನು ಹೊಸದಾಗಿ ಸೇರಿಸಿ ಸಂಧಿ ಮಾಡಿದರೆ ಅದನ್ನು 'ಆಗಮ ಸಂಧಿ' ಎಂದು ಕರೆಯುತ್ತಾರೆ. 'ಯ್ಯಾ' ಅಕ್ಷರ ಬಂದಲ್ಲಿ ಯಕಾರಾಗಮ ಸಂಧಿ ಎಂತಲೂ, 'ವ್ಯಾ' ಅಕ್ಷರ ಬಂದಲ್ಲಿ ವಕಾರಾಗಮ ಸಂಧಿ ಎಂತಲೂ ಎರಡು ವಿಧಗಳನ್ನು ಗುರುತಿಸಲಾಗುತ್ತದೆ.

ಉದಾ :	ಮೂರ್ಖಪದ	+	ಉತ್ತರಪದ	= ಸಂಧಿಪದ
	ಗುರು	+	ಅನ್ನ	= ಗುರುವನ್ನ
	ಪಿತ್ರೀ	+	ಅನ್ನ	= ಪಿತ್ರೀವನ್ನ
	ಕೈ	+	ಅಲ್ಲಿ	= ಕೈಯಲ್ಲಿ
	ಶಾಲೆ	+	ಇಂದ	= ಶಾಲೆಯಿಂದ

೨. ಆದೇಶ ಸಂಧಿ : ಎರಡು ಅಕ್ಷರಗಳ ನಡುವೆ ಸಂಧಿಕಾರ್ಯ ನಡೆಯುವಾಗ ಉತ್ತರ ಪದದ ಆದಿಯಲ್ಲಿರುವ 'ಕ್ಷ' 'ತ್ವ' 'ಪ್ರ' ವ್ಯಂಜನಗಳಿಗೆ ಕ್ರಮವಾಗಿ 'ಗ್ಂ' 'ದ್ವ' 'ಬ್ರ' ವ್ಯಂಜನಗಳು ಬದಲಿಯಾಗಿ ಬರುವುದನ್ನು 'ಆದೇಶ ಸಂಧಿ' ಎಂದು ಕರೆಯಲಾಗುತ್ತದೆ.

ಉದಾ :	ಮೂರ್ಖಪದ	+	ಉತ್ತರಪದ	= ಸಂಧಿಪದ
	ಮಂಜ್ಞ	+	ಕಾಲ	= ಮಂಜ್ಞಾಲ
	ಬೆಟ್ಟ	+	ತಾವರೆ	= ಬೆಟ್ಟಾವರೆ
	ಹೂ	+	ಪುಟ್ಟ	= ಹೂಬುಟ್ಟಿ

V. ಚಟುವಟಿಕೆಗಳು :

- ೧) ಸಜ್ಜನನಲ್ಲಿ ಇರಬೇಕಾದ ಮೌಲ್ಯಗಳಾವುವು? ಗೆಳೆಯರೊಂದಿಗೆ ಚರ್ಚೆಸಿ. ಪ್ರತಿಯೊಂದು ಮೌಲ್ಯಕ್ಕೂ ಹೆಸರಾದ ಪುರಾಣ ಹಾಗೂ ಇತಿಹಾಸದಲ್ಲಿ ಪ್ರಸಿದ್ಧರಾದ ವ್ಯಕ್ತಿಗಳನ್ನು ಹೆಸರಿಸಿ. ಲೇಖನವೊಂದನ್ನು ಸಿದ್ಧಗೊಳಿಸಿ, ಶಾಲಾ ಕೈಬಿರೆಹದ ಪ್ರತಿಕೆಯಲ್ಲಿ ಪ್ರಕಟಿಸಿ.
- ೨) ಗಿಳಿಯ ಮಾತನಾಡುವುದಾಗಲೇ, ಇಂದ್ರನು ವರವನ್ನು ನೀಡುವುದಾಗಲೇ ವರ್ತಮಾನದಲ್ಲಿ ಆಗದ ಮಾತು, ಆದರೆ ಈ ಕತೆಯಲ್ಲಿ ಅದು ನಡೆದಿದೆ. ಈ ಬಗೆ ನಿಮ್ಮ ಅಭಿಪ್ರಾಯವೇನು? ಗೆಳೆಯರೊಂದಿಗೆ ಮುಕ್ತವಾಗಿ ಚರ್ಚೆಸಿ, ಪ್ರತ್ಯಾ ಲೇಖನವನ್ನು ಬರೆದು ಭಿತ್ತಿಪ್ರತಿಕೆಯಲ್ಲಿ ಪ್ರಕಟಿಸಿ.
- ೩) ವ್ಯಕ್ತಸಂಹಾರ ಹಾಗೂ ವ್ಯಧರ ಅನಾದರ ಈ ಎರಡನ್ನೂ ಸಮನ್ವಯಗೊಳಿಸಿ ಒಂದು ಪ್ರಬಂಧವನ್ನು ಬರೆಯಿರಿ.



೨. ಅಸಿ-ಮಸಿ-ಕೃಷಿ

- ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು



ಪಾಠ ಪ್ರಮೇಶ : ಭಾರತ ಕೃಷಿ ಪ್ರಥಾನ ರಾಷ್ಟ್ರ. ರೈತ ದೇಶದ ಬಿನ್ನೆಲುಬು. ‘ಹೆಣ್ಣಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ’ ಎಂದು ಮಹಾತ್ಮಾ ಗಾಂಧಿಜಿ ಹೇಳುತ್ತಿದ್ದರು. ಆದರೆ ಇಂದು ರೈತರ ಬದುಕು ಸಂಕ್ಷೇಪ ಸ್ಥಿತಿಯಲ್ಲಿದೆ. ಕನಿಷ್ಠ ಸುಖದ ಬದುಕು ಸಿಗದೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅವನ ಗೋಳನ್ನು ಕೇಳುವವರಿಲ್ಲ. ಭಾರತದ ಅಭಿವೃದ್ಧಿಯ ಮೂಲ ಕೃಷಿ ಎಂಬುದನ್ನು ಮರೆಯಬಾರದು. ಭಾರತದಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡರೆ ಕೃಷಿಯನ್ನು ಅವಲಂಬಿಸಿದ ಕೈಗಳೂ ಸೊರಗಿ ಹೋಗುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ. ದೇಶದ ಸಂರಕ್ಷಣೆಯಲ್ಲಿ ಸೈನಿಕರ ಪಾತ್ರ ಹಿರಿದಾಗಿದೆ. ವೇರಿಗಳ ದಾಳಿಗೆ ಧೃತಿಗೆದರೆ ಹಗಲುರಾತ್ಮಿ ಗಡಿಕಾಯುವ ಯೋಧನ ಬಗ್ಗೆ ಅಪಾರ ಅಭಿಮಾನವಿರಬೇಕು. ರಕ್ಷಣೆ ಹಾಗೂ ಕೃಷಿಯಲ್ಲಿ ಸ್ವಾವಲಂಬನ ಸಾಧಿಸದೆ. ದೇಶದ ಮುನ್ವಡೆ ಸಾಧ್ಯವಿಲ್ಲ. ಹೀಗಾಗಿ ಅನ್ನ ಹಾಕುವ ರೈತ ಹಾಗೂ ಯೋಧನ ಬದುಕು ಹಸನುಗೊಳ್ಳಲು ಸರ್ಕಾರಗಳು ಹಾಗೂ ಬುದ್ಧಿಜೀವಿಗಳು ತ್ರುಮಿಸಬೇಕು. ಸಾಹಿತ್ಯ ರಚನೆಯ ಮೂಲಕ ಯೋಧ ಹಾಗೂ ರೈತನಿಗೆ ಆತ್ಮ ಬಲವನ್ನು ತುಂಬಬೇಕು. ದೇಶದ ಸಂರಕ್ಷಣೆ ಹಾಗೂ ಅಭಿವೃದ್ಧಿಯು ಯೋಧ-ರೈತ-ಸಾಹಿತೀ ಈ ಮೂವರಲ್ಲಿದೆ ಎಂಬುದು ಈ ಲೇಖನದಲ್ಲಿ ಬಿಂಬಿತವಾಗಿದೆ.

ದೇಶದ ಪ್ರಗತಿ, ಜನರ ಉದ್ದಾರ ಯಾವುದನ್ನು ಅವಲಂಬಿಸಿದೆ ಎನ್ನುವ ಪ್ರಶ್ನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಉತ್ತರ ನೀಡಬಹುದು. ವೈಜ್ಞಾನಿಕ ಬೆಳವಣಿಗೆಯೇ ನಿಜವಾದ ಪ್ರಗತಿ, ಮೊದಲ್ದೊಡ್ಡ ಅಣೆಕಟ್ಟಗಳ ನಿರ್ಮಾಣವೇ ಜನರ ಉದ್ದಾರದ ದಾರಿ, ವಿದ್ಯುತ್ ಉತ್ಪಾದನೆಯೇ ಇವೆಲ್ಲಕ್ಕೂ ಮೂಲ ಪ್ರೇರಣೆ ಎಂದೆಲ್ಲ ಹೇಳಬಹುದು. ಆದರೆ ನಮ್ಮ ಹಿರಿಯರು ಹೇಳುತ್ತಿದ್ದ ಮಾತುಗಳತ್ತಲೂ ಸ್ವಲ್ಪ ಗಮನ ಹರಿಸಬೇಕು. ದೇಶದ ಪ್ರಗತಿ, ಜನರ ಉದ್ದಾರ ಅಸಿ, ಮಸಿ, ಕೃಷಿಯನ್ನು ಅವಲಂಬಿಸಿದೆ ಎನ್ನುತ್ತಿದ್ದರು. ಹೀಗೆಂದರೆ ಏನು? ಅಸಿ ಎಂದರೆ ಯುದ್ಧ, ಯುದ್ಧ ಎಂದರೆ ಸೈನಿಕರು. ಸೈನಿಕಬಲ ಇದ್ದಾಗ ದೇಶದ ಸಂರಕ್ಷಣೆ ಸಾಧ್ಯ. ಇಲ್ಲದಿದ್ದರೆ ಬೇರೆ ದೇಶದವರು ಸುಲಭವಾಗಿ ನಮ್ಮ ದೇಶದ ಮೇಲೆ ದುರಾಕ್ರಮಣ ಮಾಡಿ ಯುದ್ಧ ಸಾರಿ ನಮ್ಮನ್ನು ತಮ್ಮ ಗುಲಾಮರನಾಗಿ ಮಾಡಿಕೊಳ್ಳಬಹುದು. ಆದುದರಿಂದ ಈ ದೇಶದ ರಕ್ಷಣೆ ಮಾಡುವವರು ಸೈನಿಕರು. ಅವರು ಪ್ರಬುಲರಾಗಿದ್ದಾಗ ದೇಶವನ್ನು ರಕ್ಷಣೆ ಮಾಡಲು ಸಾಧ್ಯ. ಇಲ್ಲದಿದ್ದರೆ ಬಲಿಷ್ಠ ದೇಶ ಎಲ್ಲರನ್ನೂ ಹೊಡೆದುಹಾಕಿ ತನ್ನ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸ್ಥಾಪಿಸಿ ಸರ್ವಾಧಿಕಾರಿಯಂತೆ ಮರೆಯಬಹುದು. ಆದುದರಿಂದ ನಮ್ಮ ರಕ್ಷಣಾಪಡೆ ತುಂಬಾ ಪ್ರಬುಲವಾಗಿರಬೇಕು. ಅದಕ್ಕಾಗಿ ಎಷ್ಟೇ ವಿಚಾರದರೂ ಚಿಂತೆ ಇಲ್ಲ ಎನ್ನುವರು. ಅದು ಕಾರಣವೋ ಏನೋ ನಮ್ಮ ದೇಶದ ಬಜೆಟ್‌ನಲ್ಲಿ ಹೆಚ್ಚಿನ ಭಾಗ ರಕ್ಷಣಾ ಇಲಾಖೆಗೆ ಮೀಸಲಾಗಿರುವುದನ್ನು ನೋಡಬಹುದು.

ರಕ್ಷಣೆಗಿಂತ ಮುಖ್ಯವಾದುದು ಮಸಿ. ತಿಕ್ಕಣ ಎಂದರೆ ಸಾಹಿತ್ಯ ರಚನೆ. ‘ಪೆನ್ನ ಲಿಡ್‌ಕ್ಷಿಂತ ಹರಿತ’ ಎನ್ನುವ ಗಾದೆ ಮಾತೇ ಇದೆ. ಲಿಡ್‌ದಿಂದ ಸಾಧಿಸಲು ಸಾಧ್ಯವಾಗದ್ದನ್ನು ಪೆನ್ನಿನ ಮೂಲಕ ಸಾಧಿಸಬಹುದು. ಅಂದರೆ ಬರೆವಣಿಗೆ ಅಷ್ಟೂಂದು ಪರಿಣಾಮಕಾರಿಯಾದುದು. ಪ್ರತಿಕೆಯ ಒಂದು ಲೇಖನ, ಕಾದಂಬರಿ, ಕತೆ, ಕವನ ಹಲವರ ಬದುಕನ್ನು ಬದಲಾಯಿಸಬಲ್ಲದು. ಒಂದು ಸರ್ಕಾರ ಉರುಳಿಸಿ ಮತ್ತೊಂದು ಸರ್ಕಾರ ತರಬಹುದು. ಈ ನಿಟ್ಟನಲ್ಲಿ ಬರೆವಣಿಗೆ ಹೆಚ್ಚು ಶಕ್ತಿಶಾಲಿಯಾದುದು. ಇವತ್ತು ಸಾಹಿತಿಗಳಿಗೆ ನಾಡಿನಲ್ಲಿ ಅಪಾರ ಗೌರವ ಇರುವುದು ಆ ಸಾಹಿತ್ಯದ ಸ್ತಾಪಿಸಿದಾಗಿ. ಅಂಥ ಸಾಹಿತಿಗಳು ನಾಡಿನಲ್ಲಿ ಹೆಚ್ಚಿದಷ್ಟು ಸಮಾಜ ಪ್ರಗತಿಯ ಮೆಟ್ಟಿಲು ತುಳಿಯಲು ಸಾಧ್ಯ. ಬಸವಾದಿ ಶಿವಶರಣರ ವಚನಗಳು, ದಾಸರ ಕೀರ್ತನೆಗಳು, ಕುವೆಂಪು, ಬೇಂದ್ರೆಯಂಥವರ ಕಾವ್ಯ ಇವತ್ತಿಗೂ ಜನರ ಮೇಲೆ ಸ್ತರೀಯಾಮ ಬೀರಲು ಅಲ್ಲಿರುವ ಸತ್ಯವೇ ಕಾರಣ. ಇದನ್ನು ಗಮನಿಸಿ ಹಿರಿಯರು ದೇಶದ ಸಮೃದ್ಧಿ, ಪ್ರಗತಿ ಮಸಿಯನ್ನೂ ಅವಲಂಬಿಸಿದೆ ಎಂದು ಹೇಳಿದ್ದರೆ ಅದರಲ್ಲಿ ಅಂಥ ಉತ್ತೇಷ್ಣೆ ಇದೆ ಎಂದನೀಸದು.

ಅಸಿ, ಮಸಿಗಿಂತ ಮಹತ್ವದ್ದು ಕೃಷಿ. ಕೃಷಿಕ ನಮ್ಮ ನಾಡಿನ ಬೆನ್ನೆಲುಬು. ‘ಒಕ್ಕಲಿಗ ಒಕ್ಕದಿರೆ ಜಗವೆಲ್ಲ ಬಿಕ್ಕುವುದು’ ಎನ್ನುವ ಮಾತಿದೆ. ಅಂದರೆ ಕೃಷಿಕರೇನಾದರೂ ಸತ್ಯಾಗ್ರಹ ಮಾಡಿ ಒಂದು ವರ್ಷ ನಾವು ಭೂಮಿಯನ್ನು ಉಳುವುದಿಲ್ಲ, ಯಾವ ಬೆಳೆಯನ್ನೂ ತೆಗೆಯುವುದಿಲ್ಲ ಎನ್ನುವ ತೀರ್ಮಾನ ಮಾಡಿದರೆ ಗತಿ ಏನು? ಆಹಾರವಿಲ್ಲದೆ ಬರಿ ವೈಜ್ಞಾನಿಕ ಬೆಳವಣಿಗೆಯಿಂದ ಬದುಕಲು ಸಾಧ್ಯವೇ? ನಾವು ಯಾವ ಕಾಶಾರನೆಯಿಂದಲೂ ಚೊಮೆಚೊ ತಯಾರಿಸಲು, ಅಕ್ಕೆ ಪಡೆಯಲು, ರಾಗಿ ಬೆಳೆಯಲು ಸಾಧ್ಯವಿಲ್ಲ. ಇವಕ್ಕೆಲ್ಲ ಭೂಮಿಯೇ ಬೇಕು. ರೈತನ ಬೆವರು ಭೂಮಿಗೆ ಸುರಿಯಬೇಕು. ಹಾಗಾಗಿ ಸರ್ವಜ್ಞ ‘ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು, ಮೇಟಿಯಿಂ ರಾಟೆ ನಡೆದುದಲ್ಲದೆ ದೇಶದಾಟವೆ ಕೆಡಗುಂ’ ಎಂದಿರುವುದು ಗಮನಾರ್ಹ. ಹೌದು, ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಅಂದರೆ ವ್ಯವಸಾಯವೇ ಮೇಲು. ಆ ವ್ಯವಸಾಯ ಇಲ್ಲದಿದ್ದರೆ ದೇಶದ ಅಟವೇ ನಡೆಯದು. ಆದರೆ ಇಂದು ಇಂಥ ಕೃಷಿಕರ ಗತಿ ಏನಾಗಿದೆ? ಅವನು ಒಂದೆಡೆ ನಿಸರ್ಗದ ಜೊತೆ ಸೆಣಸಬೇಕು. ಸಕಾಲಕ್ಕೆ ಸರಿಯಾಗಿ ಮಳೆ ಬರುವುದಿಲ್ಲ. ಉತ್ತಮ ಬೀಜ ಸಿಗುವುದಿಲ್ಲ. ಭೂಮಿ ಬರಡಾಗುತ್ತದೆ. ಕ್ರಿಮಿಕೇಟಗಳ ಹಾವಳಿಯಿಂದ ಬೆಳೆಗೆ ವಿವಿಧ ರೀತಿಯ ರೋಗಗಳ ತಗುಲಿ ಬೇಸಾಯವೇ ಬೇಡ ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಮತ್ತೊಂದೆಡೆ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ವ್ಯವಸ್ಥೆಯ ವಿರುದ್ಧವೂ ಹೋರಾಟ ನಡೆಸಬೇಕಾಗಿದೆ.




ನಮ್ಮ ದೇಶದ ರಾಜಕಾರಣಿಗಳು, ಅಧಿಕಾರಿಗಳು, ಬಂಡವಾಳಶಾಹಿಗಳು, ವ್ಯಾಪಾರಸ್ಥರು, ಸಾಹಿತಿಗಳು, ಸಂಶೋಧಕರು, ವಿಜ್ಞಾನಿಗಳು ಹೀಗೆ ಪ್ರತಿಯೊಬ್ಬರೂ ಬದುಕುತ್ತಿರುವುದು ಕೃಷಿಕರನ್ನು ಅವಲಂಬಿಸಿಯೇ. ಆದರೆ ಅವರೆಲ್ಲರೂ ಕೃಷಿಕರನ್ನು ಉಪೇಕ್ಷೆ ಮಾಡುತ್ತೇ ಬಂದಿದ್ದಾರೆ. ಮೇಲಾಗಿ ಇವರಲ್ಲಿ ಬಹುತೇಕ ಜನರು ಬಂದಿರುವುದು ಕೃಷಿಕರ ಕುಟುಂಬಗಳಿಂದಲೇ. ನಿಜಸಂಗತಿ ಹೇಳಬೇಕೆಂದರೆ ರೈತರಷ್ಟು ಕಷ್ಟಪಡುವವರು ಮತ್ತೊಬ್ಬರಿಲ್ಲ. ಅವರಂತೆ ತೊಂದರೆ ಅನುಭವಿಸುವವರೂ ಬೇರೊಬ್ಬರಿಲ್ಲ. ಇವತ್ತಂತೂ ರೈತರು ಸಾಕಷ್ಟು ಬವಣಿಗಳನ್ನು ಎದುರಿಸುತ್ತಿದ್ದಾರೆ. ಮಳೆಯ ಅಭಾವ, ಇಲ್ಲವೆ ಅತಿವೃಷ್ಟಿ, ಭೂಮಿ ಬರಡಾಗುತ್ತಿರುವುದು, ಕಳಪೇ ಬೀಜಗಳು ಇತ್ಯಾದಿ. ಹೀಗಾಗಿ ಈ ಬದುಕೇ ನಶ್ವರ ಎನ್ನುವ ಭಾವನೆ ರೈತರಲ್ಲಿ ಬಂದಿದ್ದರೆ ಆಶ್ಚರ್ಯಪಡಬೇಕಾಗಿಲ್ಲ. ಆದರೂ ರೈತರೂ ನಿರಾಶಾವಾದಿಗಳಾಗದೆ ಶಾಖಾವಾದಿಗಳಾಗಿ ಬಾಳನ್ನು ಸಾಗಿಸುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚುತ್ತಿದ್ದಾರೆ.

ರೈತರು ಯಾರಿಗೂ ಮೋಸ, ವಂಚನೆ ಮಾಡುವವರಲ್ಲ. ಬದಲಾಗಿ ಎಲ್ಲರಿಂದಲೂ ಮೋಸ, ವಂಚನೆಗೆ ಒಳಗಾಗುತ್ತಿದ್ದಾರೆ. ಇಂಥ ಕೃಷಿಕರಿಗೆ ಬೇಕಾದ ಸತ್ಯವನ್ನು ಸಾಹಿತ್ಯದ ಮೂಲಕವಾದರೂ ತುಂಬಿವ ಕಾರ್ಯವನ್ನು ನಮ್ಮ ಸಾಹಿತಿಗಳು ಮಾಡಿದ್ದರೆ ಅವರು ಕೃತಫ್ಱಾರಾಗುವರು.

* * * *

ಕೃತಿಕಾರರ ಪರಿಚಯ :

ಡಾ. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಇಂಜಿನಿಯಲ್ ರಲ್ಲಿ ಹಾವೇರಿ ಜಿಲ್ಲೆಯ ರಾಣಿಬೆನ್ನಾರು ತಾಲ್ಲೂಕಿನ ಹೆಡಿಯಾಲ ಗ್ರಾಮದಲ್ಲಿ ಜನಿಸಿದರು. ಇವರು ಸಾಣೇಹಳ್ಳಿಯಲ್ಲಿ ರಂಗಶಾಲೆಯನ್ನು ಸ್ಥಾಪಿಸಿ, ಪ್ರತಿವರ್ಷ ‘ರಾಷ್ಟ್ರೀಯ ನಾಟಕೋತ್ಸವ’, ‘ಶಿವಸಂಚಾರ’, ‘ವಿಚಾರ ಸಂಕಿರಣ’, ‘ವರ್ಷದ ಹಷಟ್’, ‘ಶ್ರಾವಣ ಸಂಜೀ’ ಇತ್ಯಾದಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ಇವರು ೬೦ ಕ್ಕೂ ಹೆಚ್ಚು ವೈಚಾರಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ – ‘ಜೀವನ ದರ್ಶನ’, ‘ಕೈದಿವಿಗೆ’, ‘ಹುಟ್ಟಿ ಸಾವುಗಳ ಮುದ್ದೆ’, ‘ಸಮಾಧಿಯ ಮೇಲೆ’, ‘ಕಾರ್ಯಕರಣ ದಾಸೋಹ’, ‘ಪ್ರಭಯ! ಮುಂದೇನು?’, ‘ಸುಖ ಎಲ್ಲಿದೆ?’, ‘ಅರಿವಿನ ಅಂತರಾಳ’, ‘ಬಸವ ಧರ್ಮ’ ಇತ್ಯಾದಿ ಪ್ರಬಂಧ ಸಂಕಲನಗಳು. ‘ಅಂತರಂಗ ಬಹಿರಂಗ’, ‘ಸ್ವಾಮಿ ವಿವೇಕಾನಂದ’, ‘ಜಂಗಮದೆಗೆ’, ‘ಅಂಕುಶ’ – ಇವು ನಾಟಕಗಳು. ‘ಶಿವಾನುಭವ’ ಪ್ರವಾಸ ಕಥನವಾಗಿದೆ. ಜೊತೆಗೆ ನೂರಾರು ವಚನಗಳನ್ನು ರಚಿಸಿದ್ದಾರೆ.



ಇವರ ರಂಗ ಸಾಧನೆಗೆ ಕನಾಟಕ ನಾಟಕ ಅಕಾಡೆಮಿಯ ‘ಗೌರವ ಫೆಲೋಷಿಪ್’, ಕನಾಟಕ ಸರ್ಕಾರದ ‘ರಾಜ್ಯೋತ್ಸವ ಪ್ರಶಸ್ತಿ’, ಕುವೆಂಪು ವಿಶ್ವವಿದ್ಯಾನಿಲಯ ‘ಗೌರವ ಡಾಕ್ಟರೇಟ್’ ಹಾಗೂ ಅಂತಾರರಾಷ್ಟ್ರೀಯ ದೋಷಿರ ಸಂಸ್ಥೆಯು ‘ಪಾಲ್ ಹ್ಯಾರಿಸ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು ‘ರಂಗ ಜಂಗಮ’ ಎಂದು ಖ್ಯಾತರಾಗಿದ್ದಾರೆ. ಪ್ರಸ್ತುತ ‘ಅಸಿ-ಮಸಿ-ಕೃಷಿ’ ಲೇಖನವನ್ನು ಅವರ ‘ವ್ಯಕ್ತಿಗೆ’ ಎಂಬ ಪ್ರಬಂಧ ಸಂಕಲನದಿಂದ ಆರಿಸಲಾಗಿದೆ.

I. ಪದಗಳ ಅರ್ಥ :

ಅಣಕಟ್ಟು – ನದಿಗೆ ಅಡ್ಡ ಕಟ್ಟಿರುವ ದ್ವೀಪ, ಜಲಾಶಯದ ತಡೆಗೊಡೆ.

ಅಸಿ – ವಿಡ್ಗಳ ಯುದ್ಧ.

ಉಪೇಕ್ಷೆ – ತಿರಸ್ಕಾರ; ಅಲಕ್ಕು, ನಿರಂಹುತ್ವ ಪ್ರಭಿತ್ವ

ಕೃತಪ್ಪು – ಉಪಕಾರ ಸ್ವರಣೆ ಇಲ್ಲದಿರುವವನು.

ದುರಾಕ್ರಮಣ – ಮೋಸದ ಧಾಳಿ

ನಿರಾಶವಾದಿ – ಜೀವನದಲ್ಲಿ ಆಸೆ ಕಳೆದುಕೊಂಡವ.

ಬವಣ – ತೊಂದರೆ; ಕಪ್ಪ.

ಮಸಿ – ಶಾಯಿ; ಸಾಹಿತ್ಯ ರಚನೆ.

ಮೇಟಿಗಂಬ-ಒಕ್ಕಲು ಕಣದ ಮೃದ್ಯದಲ್ಲಿರುವ ಕಂಬ

ಸತ್ಯರಿಕಾಮ – ಒಳ್ಳೆಯ ಪರಿಣಾಮ

ಹರಿತ – ಜೊಪಾದ

ಅತಿವೈಷ್ಣಿ – ಅಗತ್ಯಕ್ಕಿಂತ ಹೆಚ್ಚುಮಳಿ ಬೀಳುವುದು.

ಉತ್ತೇಷ್ಣೆ – ಅಧಿಕವಾಗಿ ವರ್ಣಿಸುವುದು.

ಒಕ್ಕಲಿಗ – ಕೃಷಿಕ; ರೈತ.

ಗುಲಾಮ – ಅಡಿಯಾಳು

ನಶ್ವರ – ನಶಿಸು; ಇಲ್ಲವಾಗು.

ಬಜೆಟ್ – ಆಯವ್ಯಯದ ಸಮರ್ಪಣೆ ಪಟ್ಟಿ.

ಬಿಕ್ಕು – ಅಳು

ಮೇಟಿ – ವ್ಯವಸಾಯ

ರಾಟೆ – ಚಕ್ರ

ಸರ್ವಾಧಿಕಾರಿ – ಅಧಿಕಾರ ಒಬ್ಬನಲ್ಲಿರುವುದು

II. ಪ್ರಶ್ನೆಗಳು :

ಅ) ಕೆಳಗೆ ನೀಡಲಾಗಿರುವ ಗಾದೆ ಮಾತುಗಳನ್ನು ಮೂಡಿಗೊಳಿಸಿರಿ.

೧. ಪೆನ್ನು ವಿಡ್ಗಕ್ಕಿಂತ _____

೨. ಒಕ್ಕಲಿಗ ಒಕ್ಕದರೆ _____

೩. ಕೋಟಿ ವಿದೇಶಗಳಲ್ಲಿ _____

೪. ಹಾಸಿಗೆ ಇದ್ದಪ್ಪ _____

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ದೇಶದ ಉದ್ದಾರ ಯಾರು ಯಾರನ್ನು ಅವಲಂಬಿಸಿದೆ ಎಂದು ಲೇಖಿಕರು ಹೇಳಿದ್ದಾರೆ?

೨. ಅಸಿ-ಮಸಿ ಎಂದರೇನು?

೩. ಈ ನಾಡಿನ ಬೆನ್ನೆಲುಬು ಯಾರು?

೪. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು ಏನೆಂದು ಖ್ಯಾತರಾಗಿದ್ದಾರೆ?

೫. ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರಿಗೆ ರೋಟರಿ ಸಂಸ್ಥೆ ಯಾವ ಪ್ರಶ್ನೆ ನೀಡಿದೆ?

- ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
- ದೇಶದ ಅಭಿವೃದ್ಧಿ ಸುರಿತು ಜನರಾದುವ ಮಾತುಗಳಾವುವು?
 - ನಮ್ಮ ದೇಶದ ರಕ್ಷಣಾಪಡೆ ಏಕೆ ಪ್ರಬಲವಾಗಿರಬೇಕು?
 - ಪೆನ್ನ ಲಿಡ್ಕಿಂಟ ಹರಿತವಾದುದು ಏಕೆ?
 - ರೈತರು ಎದುರಿಸುತ್ತಿರುವ ಸಮಸ್ಯೆಗಳಾವುವು?
 - ಕೃಷಿಕರು ಭೂಮಿಯನ್ನು ಉಳುವುದಿಲ್ಲ ಎಂದು ಸತ್ಯಾಗ್ರಹ ಮಾಡಿದರೆ ಏನಾಗಬಹುದು?
 - ಸರ್ವಜ್ಞ ಕವಿಯು ಕೃಷಿಯ ಒಗ್ಗೆ ಹೇಳಿರುವ ವಚನ ಯಾವುದು?

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

- ದೇಶದ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಹೆಚ್ಚಿನ ಹಣವನ್ನು ಏಕೆ ಮೀಸಲಾಗಿದುತ್ತದೆ?
- ದೇಶದ ಪ್ರಗತಿಯಲ್ಲಿ ಸಾಹಿತಿಗಳ ಪಾತ್ರವೇನು?
- ‘ಕೃಷಿಕ ನಾಡಿನ ಬೆನ್ನೆಲುಬು’ ಈ ಮಾತನ್ನು ಸಮರ್ಥಿಸಿರಿ.

ಉ) ಸಂದರ್ಭದೊಡನೆ ವಿವರಿಸಿರಿ.

- ವ್ಯವಸಾಯ ಇಲ್ಲದಿದ್ದರೆ ದೇಶದ ಆಟವೇ ನಡೆಯದು.
- ರೈತರು ನಿರಾಶಾವಾದಿಗಳಾಗದ ಆಶಾವಾದಿಗಳಾಗಿ ಬಾಳನ್ನು ಸಾಗಿಸುತ್ತಿದ್ದಾರೆ.
- ಅವರು ಯಾರಿಗೂ ಮೋಸ, ವಂಚನೆ ಮಾಡುವವರಲ್ಲ.
- ಸಾಹಿತಿಗಳು ನಾಡಿನಲ್ಲಿ ಹೆಚ್ಚಿದಷ್ಟು ಸಮಾಜವು ಪ್ರಗತಿಯ ಮೇಟ್ಟಿಲು ತುಳಿಯಲು ಸಾಧ್ಯ.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಸರು ತಿಳಿಸಿರಿ.

ಒಬ್ಬೊಬ್ಬರು, ಸರ್ವಾಧಿಕಾರಿ, ಬೆನ್ನೆಲುಬು, ಸತ್ಯಾಗ್ರಹ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.

ಪ್ರಗತಿ, ಅವಲಂಬನೆ, ಪ್ರಬಲ, ಸತ್ಯರಿಣಾಮ, ಆಶಾವಾದ, ಅತಿವೃಷ್ಟಿ.

ಇ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

ಉತ್ತೇಷಕೆ, ಸತ್ಯರಿಣಾಮ, ಸಮೃದ್ಧಿ, ಸತ್ಯಾಗ್ರಹ, ಸೇಂಸು, ಉಪೇಕ್ಷೆ.

ಕ್ಷ) ಕೆಳಗಿನ ಪದಗಳಿಗೆ ತತ್ವಮ-ತದ್ವಾಪ ರೂಪ ಬರೆಯಿರಿ.

ವರ್ಣ, ಭೂಮಿ, ಕಲೆ, ಬೇಸಾಯ, ಕಾರ್ಯ, ಕಾವ್ಯ.

ಉ) ಮೊದಲೆರಡು ಪದಗಳಿರುವ ಸಂಬಂಧದಂತೆ, ಮೂರನೇ ಪದಕ್ಕೆ ಸಂಬಂಧಿಸಿದ ಪದ ಬರೆಯಿರಿ.

೧. ಅಸಿ	:	ಯುದ್ಧ	::	ಮಸಿ	:	_____
೨. ಕ್ರಿಮಿಕೀಟ	:	ಚೋಡುನುಡಿ	::	ದೊಡ್ಡ ದೊಡ್ಡ	:	_____
೩. ಯುದ್ಧ	:	ಜುದ್ದ	::	ಶ್ರೀ	:	_____
೪. ಯೋಧ	:	ರಕ್ಷಣೆ	::	ರ್ಯಂತ	:	_____

IV. ಸೈದ್ಧಾಂತಿಕ ವ್ಯಾಕರಣ :

ಸಂಸ್ಕೃತ ಸಂಧಿಗಳು :

ಸಂಧಿ ಆಗುವ ಎರಡು ಪದಗಳು ಸಂಸ್ಕೃತವಾಗಿದ್ದರೆ ಅದನ್ನು ‘ಸಂಸ್ಕೃತ ಸಂಧಿ’ ಎಂದು ಕರೆಯಲಾಗುತ್ತದೆ. ಇದರಲ್ಲಿ ಸಂಸ್ಕೃತ ಸ್ವರಸಂಧಿಗಳು ಹಾಗೂ ಸಂಸ್ಕೃತ ವ್ಯಂಜನ ಸಂಧಿಗಳು ಎಂದು ಎರಡು ವಿಭಾಗಗಳಿವೆ. ಮೊದಲಿಗೆ ಸಂಸ್ಕೃತ ಸ್ವರ ಸಂಧಿಗಳನ್ನು ತಿಳಿಯೋಣ.

ಸಂಸ್ಕೃತ ಸ್ವರ ಸಂಧಿಗಳು :

೧. ಸವಣದೀಘ್ರ ಸಂಧಿ : ಎರಡು ಸವಣ ಸ್ವರಗಳ (ಅ+ಆ, ಇ+ಉ, ಉ+ಉ, ಎ+ಏ, ಒ+ಒ) ನಡುವೆ ಸಂಧಿ ಕಾರ್ಯ ನಡೆದಾಗ ಅವೆರಡರ ಸ್ಥಾನದಲ್ಲಿ ಅದೇ ವಣದ ದೀಘ್ರಸ್ವರವು ಆದೇಶವಾಗಿ ಬರುವುದನ್ನು ‘ಸವಣದೀಘ್ರ ಸಂಧಿ’ ಎಂದು ಕರೆಯಲಾಗುತ್ತದೆ.

ಉದಾ : ಮಾರ್ವಪದ	+	ಉತ್ತರಪದ	= ಸಂಧಿಪದ
ದೇವ	+	ಆಲಯ	= ದೇವಾಲಯ
ಮಹಾ	+	ಅನುಭಾವ	= ಮಹಾನುಭಾವ
ಗಿರಿ	+	ಇಂದ್ರ	= ಗಿರಿಂದ್ರ

೨. ಗುಣ ಸಂಧಿ : ಮಾರ್ವಪದದ ಅಂತ್ಯದಲ್ಲಿ ‘ಅ’ ಅಥವಾ ‘ಆ’ ಸ್ವರಗಳಿದ್ದು, ಅವುಗಳಿಗೆ ‘ಇ’ ಅಥವಾ ‘ಉ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಎ’ ಸ್ವರವು, ‘ಉ’ ಅಥವಾ ‘ಉ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಒ’ ಸ್ವರವು, ಅದೇ ರೀತಿ ‘ಿಯ’ ಸ್ವರ ಪರವಾದರೆ ಅವೆರಡರ ಸ್ಥಾನದಲ್ಲಿ ‘ಅರಾ’ ಆದೇಶವಾಗಿ ಬರುವುದನ್ನು ‘ಗುಣ ಸಂಧಿ’ ಎಂದು ಕರೆಯಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
ವೀರ		+	ಇಶ	= ವೀರೀಶ
ಮಹಾ		+	ಉತ್ಸವ	= ಮಹೋತ್ಸವ
ರಾಜ		+	ಖುಷಿ	= ರಾಜಖುಷಿ

2. ವೃದ್ಧಿ ಸಂಧಿ : ಮೂರ್ವಪದದ ಅಂತ್ಯದಲ್ಲಿ ‘ಅ’ ಅಥವಾ ‘ಆ’ ಸ್ವರಗಳಿಷ್ಟು, ಅವುಗಳಿಗೆ ‘ಪ’ ಅಥವಾ ‘ಬ್ರ’ ಸ್ವರ ಪರವಾದರೆ ಅವೆರಡರ ಸಾಫನದಲ್ಲಿ ‘ಪ್ರ’ ಸ್ವರವು, ಅದೇರೀತಿ ‘ಬ್ರ’ ಅಥವಾ ‘ಬ್ರಿ’ ಸ್ವರ ಪರವಾದರೆ ಅವೆರಡರ ಸಾಫನದಲ್ಲಿ ‘ಬ್ರಿ’ ಸ್ವರವು ಆದೇಶವಾಗಿ ಬರುತ್ತದೆ. ಇದನ್ನೇ ‘ವೃದ್ಧಿ ಸಂಧಿ’ ಎಂದು ಕರೆಯಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
ವರ್ಕ		+	ವರ್ಕ	= ವರ್ಕೇಕ
ಭಾವ		+	ಭರ್ವ	= ಭಾವೇರ್ವ
ಜಲ		+	ಜಲ್ವ	= ಜಲೌಳ್ವ
ದಿವ್ಯ		+	ದಿವ್ಯಾಷಧಿ	= ದಿವ್ಯೇಷಧಿ

3. ಯಣ್ಣ ಸಂಧಿ : ಮೂರ್ವಪದದ ಅಂತ್ಯದಲ್ಲಿನ ಇ, ಈ, ಉ, ಏ, ಓ ಮೀ ಸ್ವರಗಳಿಗೆ ಅನ್ಯಸ್ವರಗಳು ಪರವಾದಾಗ ‘ಇ’, ‘ಈ’ ಸ್ವರಗಳಿಗೆ ‘ಯಾ’ ಕಾರವೂ, ‘ಉ’, ‘ಉಂ’ ಸ್ವರಗಳಿಗೆ ‘ವೊ’ ಕಾರವೂ, ‘ಏ’ ಸ್ವರಕ್ಕೆ ‘ರೊ’ ಕಾರವು ಆದೇಶವಾಗಿ ಬರುವುದು. ಇದನ್ನು ‘ಯಣ್ಣ ಸಂಧಿ’ ಎಂದು ಕರೆಯಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
ಅತಿ		+	ಅತ್ತಿ	= ಅತ್ತುತ್ತಿ
ಮನು		+	ಮಂತರ	= ಮನ್ವಂತರ
ಪಿತ್ರು		+	ಪಿತ್ರಾಜೀತ	= ಪಿತ್ರಾಜೀತ

ಸಂಸ್ಕೃತ ವ್ಯಂಜನ ಸಂಧಿಗಳು :

1. ಜಸ್ತ್ವ ಸಂಧಿ : ಮೂರ್ವಪದದ ಕೊನೆಯಲ್ಲಿರುವ ಕ್ರ, ಚ್ರ, ಟ್ರ, ತ್ರ, ಪ್ರ, ವ್ಯಂಜನಗಳಿಗೆ ಯಾವ ವರ್ಣ ಪರವಾದರೂ ಅದೇ ವರ್ಗದ ಮೂರನೆಯ ವ್ಯಂಜನಾಕ್ಷರಗಳು (ಗ್ರ, ಜ್ರ, ಡ್ರ, ದ್ರ, ಬ್ರ,) ಆದೇಶವಾಗಿ ಬರುತ್ತವೆ. ಇದನ್ನು ‘ಜಸ್ತ್ವ ಸಂಧಿ’ ಎನ್ನುತ್ತಾರೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
	ವಾಕ್	+	ದೇವಿ	= ವಾಗ್ನೇವಿ
	ಅಚ್	+	ಅಂತ	= ಅಜಂತ
	ಷಟ್	+	ಆನನ	= ಷಡಾನನ

೨. ಶ್ವಿತ್ತ ಸಂಧಿ : ಮೂರ್ವಪದದ ಕೊನೆಯಲ್ಲಿ ಸಕಾರ ಇಲ್ಲವೇ ತವಗಾರಕ್ಕರಗಳಿಗೆ ಶಕಾರ ಇಲ್ಲವೇ ಚವಗಾರಕ್ಕರಗಳು ಪರವಾದಾಗ ಸಕಾರಕ್ಕೆ ಶಕಾರವೂ, ತವಗಾರಕ್ಕೆ ಚವಗಾರೂ ಆದೇಶಗಳಾಗಿ ಬರುತ್ತವೆ. ಇದನ್ನು ‘ಶ್ವಿತ್ತ ಸಂಧಿ’ ಎನ್ನುತ್ತಾರೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
	ಮನಸ್	+	ಶುದ್ಧಿ	= ಮನಶ್ವಧಿ
	ಸತ್	+	ಚಿತ್ರ	= ಸಚ್ಚಿತ್ರ
	ಜಗತ್	+	ಜ್ಯೋತಿ	= ಜಗಜ್ಯೋತಿ

೩. ಅನುನಾಸಿಕ ಸಂಧಿ : ವಗ್ರ ಪ್ರಥಮ ಅಕ್ಷರಗಳಿಗೆ ಯಾವ ಅನುನಾಸಿಕ ಅಕ್ಷರ ಪರವಾದರೂ ಅವುಗಳಿಗೆ ಅಂದರೆ ಕ್ಷ, ಚ್, ಟ್, ತ್, ಹ್, ವ್ಯಂಜನಗಳಿಗೆ ಕ್ರಮವಾಗಿ ಅದೇ ವಗ್ರದ ಕ್ಷ, ಜ್, ಣ್, ನ್, ಮ್, ವ್ಯಂಜನಗಳು ಆದೇಶಗಳಾಗಿ ಬರುತ್ತವೆ.

ಉದಾ :	ಮೂರ್ವಪದ	+	ಉತ್ತರಪದ	= ಸಂಧಿಪದ
	ದಕ್	+	ನಾಗ	= ದಿಜ್ಞಾಗ
	ಷಟ್	+	ಮಾಸ	= ಷಣ್ಣಾಸ
	ಚತ್	+	ಮೂಲ	= ಚಿನ್ಮೂಲ

V. ಕಟುವಟಿಕೆಗಳು :

೧. ಪ್ರಸ್ತುತ ಗದ್ಯ ಭಾಗದಲ್ಲಿ ಬಳಕೆಯಾಗಿರುವ ಗಾದೆ ಮಾತುಗಳನ್ನು ವಿಸ್ತರಿಸಿ ಬರೆಯಿರಿ.
೨. ಕುವೆಂಪು ಅವರ ರೈತಿಗೆತೆಯ ಅಥವ ತಿಳಿದು ಹಾಡಿರಿ.
೩. ರೈತರ ಮನೆಗಳಿಗೆ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ತಿಳಿದುಕೊಳ್ಳಿರಿ.
೪. ರೈತರ ಬದುಕು ಹಸನಾಗಲು ನೀವು ಯಾವ ಸಲಹೆಗಳನ್ನು ಸೂಚಿಸುತ್ತೀರಿ?



ಒ. ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ

– ರಮೇಶಗೌಡ ಎಂ.ಕೆ.



ಪಾಠ ಪ್ರವೇಶ : ಉನ್ನತವಾದ ಗುರಿಯನ್ನು ಸಾಧಿಸಲು ಯಾವುದೇ ರೀತಿಯ ದೈಹಿಕ ನ್ಯಾನತೆಗಳು ಎಂದೂ ಅಧಿಯಾಗಲಾರವು. ಅಸಾಧ್ಯವಾದುದನ್ನು ಸಾಧಿಸಬೇಕೆಂಬ ಭಲವಿದ್ದರೆ ಗುರಿ ಸಾಧನೆ ಸುಲಭವಾಗುತ್ತದೆ. ಅದಕ್ಕೆ ವಿಶೇಷ ಚೇತನರ ಒಲಂಪಿಕ್‌ ಉತ್ತಮ ಉದಾಹರಣೆ. ವಿಕಲಚೇತನರಾಗಿದ್ದರೂ ಕ್ರೀಡಾಕ್ಷೇತ್ರದಲ್ಲಿ ಮಾಲತಿ ಹೊಳ್ಳಿ, ಭರತನಾಟ್ಯದಲ್ಲಿ ಸುಧಾಚಂದ್ರನ್, ವೈಜ್ಞಾನಿಕ ರಂಗದಲ್ಲಿ ಸ್ಪೀಪನ್ ಹಾಕಿಂಗ್ – ಅಂತಹವರ ಹೆಸರು ಹಲವು. ಈ ಹಲವರಲ್ಲಿ ಪುಟ್ಟರಾಜ ಗವಾಯಿಗಳೂ ಒಬ್ಬರು. ಅಂಥರಾಗಿದ್ದರೂ ಹಲವಾರು ರಂಗದಲ್ಲಿ ಅಧ್ಯಾತೀಯರು. ಇಂತಹ ಪ್ರಸಿದ್ಧರೆಲ್ಲರ ಸಾಧನೆಯು ನಮಗೆ ಆದರ್ಶವಾಗಬೇಕು; ಅದು ನಮ್ಮ ಒಳಗಣ್ಣನ್ನು ತೆರೆಸಬೇಕು.

ಜಗತ್ತಿನ ಅನೇಕ ಸಾಧಕರ ಜೀವನವನ್ನು ಸಿಂಹಾವಲೋಕನ ಮಾಡಿದಾಗ, ಅವರು ತಮಗಿಷ್ಟವಾದ ಕ್ಷೇತ್ರದಲ್ಲಿ ಹಿಮಾಲಯದ್ವರಕ್ಕೆ ಸಾಧನೆ ಮಾಡಿ, ಜಗತ್ತೇ ನಿಬೇರಗಾಗಿ ತಮ್ಮ ಹೊರಳುವಂತೆ ಮಾಡಿದ್ದಾರೆ. ಚರಿತ್ರೆಯ ಮಟಗಳಲ್ಲಿ ಸುವರ್ಣಾಕ್ಷರಗಳಿಂದ ದಾಖಿಲಾಗಿದ್ದಾರೆ. ಅವರ ಸಾಧನೆ ಕಂಡು ಅನೇಕರು ಪ್ರೇರಿತರಾಗಿದ್ದಾರೆ. ‘ಸಾಧಿಸಿದರೆ ಅವರಂತೆ ಸಾಧಿಸಬೇಕು’ ಎಂದು ನಿರ್ಧರಿಸಿ, ತಮ್ಮ ಬದುಕಿನ ದಿಕ್ಕೊಚಿಯನ್ನು ಬದಲಿಸಿಕೊಂಡವರಿದ್ದಾರೆ. ಅಂಥವರಲ್ಲಿ ಗಾನಯೋಗಿ ಡಾ. ಪಂಡಿತ ಮಟ್ಟರಾಜ ಗವಾಯಿಗಳು ಓವರ್‌ರೂಪ.

ಮಟ್ಟರಾಜರು ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಸಮಾಜದ ಜೊತೆ ಬೇರೆತು, ವಿಶ್ವದ ಕಣ್ಣಿಯಾಗಿದ್ದಾರೆ. ಮಟ್ಟರಾಜರು ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ದೇವರ ಹೊಸಪೇಟೆಯ ವೆಂಕಟಾಪುರ ಮತದ ಜಂಗಮ ದಂಪತ್ತಿಗಳಾದ ರೇವಣ್ಣಯ್ಯ ಮತ್ತು ಸಿದ್ಧಮ್ಮ ಅವರ ಮಗನಾಗಿ ರೇರೆಂಬ ರ ಮಾರ್ಗ ಇ ರಂದು ಜನಿಸಿದರು. ಬಾಲ್ಯದಲ್ಲಿಯೇ ಕಣ್ಣ ಕಳೆದುಕೊಂಡ ಅವರು “ನಾನು ಮಟ್ಟಿದ ಆರು ತಿಂಗಳಿಗೆ ದೃಷ್ಟಿ ಹೋಗ್ಯಾವ, ಕಣ್ಣ ಬೇನೆ ಬಂದು ಕಳೀಗೆ ‘ಪರಿ’ ಅಂತ ಬರತ್ತೆತಲ್ಲ, ಅಧ್ಯ ‘ಅರೀ’ ಅಂತಾರ. ಆವಾಗ ಬರಿ ನಾಟೀ ವೈದ್ಯ ಇತ್ತು. ಅವರು ಕಣ್ಣಗುಡಿಗೆ ತೊನಸಿಯನ್ನು (ನಾಯಿಯ ಮೈಯಲ್ಲಿರುವ ಹುಳು) ಮುಟ್ಟಿಸಬೇಕು ಅಂತ ಹೇಳಿದ್ದರು. ಆಗ ಮುಟ್ಟಿಸುವಾಗ ತೊನಸಿ ಕ್ಯೇಜಾರಿ ಕಣ್ಣ ಒಳಗೆ ಬಿದ್ದುಬಿಟ್ಟವು. ಆವಾಗ ಅದು ಅರಿ ಹರಿಯುವುದರ ಬದಲು, ಗುಡಿನ ಹರಿದು ಕಣ್ಣ ಹೋಗಿ ಬಿಟ್ಟವು.” ಹೀಗೆ ಹೇಳುವಾಗ ಗವಾಯಿಗಳಲ್ಲಿ ಯಾವ ವೇದನೆಯೂ ಇರುತ್ತಿರಲಿಲ್ಲ.

ಬಾಲಕ ಮಟ್ಟಿಯನಿಗೆ ಹಾಮೋನಿಯಂ ನುಡಿಸುವ ಆಸೆ. ಒಮ್ಮೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತನ್ನ ಮಾವನ ಹಾಮೋನಿಯಮ್ ಹಿಡಿದು ತಲ್ಲಿನನಾಗಿ ನುಡಿಸಲಾರಂಭಿಸಿದ.



ಹಾಮೋನಿಯಮ್‌ನಿಂದ ಹೊರಟ ನಾದ ಪುಸೆರುನ್ನು ತುಂಬಿ, ಮನೆಯ ಮುಂದೆ ಹಾಯ್ಯಾ ಹೋಗುತ್ತಿದ್ದ ಜನರೆಲ್ಲರ ಮನವನ್ನು ತುಂಬಿತು. ನಾದ ಮಾಧುರ್ಯಕ್ಕೆ ಮನಸೋತ ಜನರು ಮನೆಯ ಒಳಗೆ ಬಂದು ಕುಳಿತುಕೊಂಡರು. ಹೊಲಕ್ಕೆ ಹೋಗಿದ್ದ ಬಾಲಕನ ವ್ರಾವ ಪುಸೆರು ಹೊರಗೆ, ಒಳಗೆ ಜನರ ಗುಂಪು ಕಂಡು ಆಶ್ಚರ್ಯಚಕ್ತರಾದರು. ಮನೆಯ

ಒಳಗೆ ಹಾಮೋನಿಯಮ್ ನುಡಿಸುತ್ತಿರುವವರು ಯೋಗಿಗಳೇ ಇರಬಹುದೆಂದು ಭಾವಿಸಿ, ಒಳ ಬಂದರು. ತಲ್ಲಿನನಾಗಿ ಹಾಮೋನಿಯಮ್ ನುಡಿಸುತ್ತಿದ್ದ ಮಟ್ಟ ಬಾಲಕನನ್ನು ಕಂಡು ನಿಬ್ಬರ್ಗಾದರು. ಮಾವನ ಪಾದ ಸಪ್ಪಳದಿಂದ ವಿಚಲಿತನಾದ ಬಾಲಕ ಒಮ್ಮೆಲೇ ಹಾಮೋನಿಯಮ್ ನುಡಿಸುವುದನ್ನು ನಿಲ್ಲಿಸಿ, “ಮಾವ ತಪ್ಪಾತು... ಕ್ಷಮಿಸು, ನೀನು ಮುಟ್ಟು ಎಂದರೂ ನಾನು ಇನ್ನೊಂದೂ ನಿನ್ನ ಹಾಮೋನಿಯಮ್ ಮುಟ್ಟುಪುದಿಲ್ಲ...” ಎನ್ನುತ್ತ ಮಾವನ ಪಾದಗಳಿಗೆ ತಡವಡಿಸಿದನು. ಆಗತಾನೆ ಹಾಡಲು ಕಲಿತ ಮರಿ ಕೋಗಿಲೆಯಂತೆ, ಕನ್ನೆಯ ಮೇಲೆ ಕಣ್ಣೆರು ಸುರಿಸುತ್ತಿದ್ದ ಬಾಲಕನನ್ನು ಮಾವ ಬಿಗಿಯಾಗಿ ಅಪ್ಪಿಕೊಂಡು ಮುದ್ದುಗರೆಯಂತೆ, ಆನಂದಭಾವ್ಯ ಸುರಿಸಿದರು. “ಮಗು ಇಂದಿನಿಂದ ಇದು ನನ್ನ ಹಾಮೋನಿಯಮ್ ಅಲ್ಲ, ನಿನ್ನದ್ದು... ನಿನ್ನದೇ, ಅದು ನಿನ್ನ ಆಸ್ತಿ...” ಎಂದರು. ಹೀಗೆ ಮೈಮರೆತು ಹಾಮೋನಿಯಂ ನುಡಿಸುತ್ತಿದ್ದ ಆ ಬಾಲಕನೆ ಸಂಗೀತಲೋಕದಲ್ಲಿ ಧ್ವವತಾರೆಯಂತೆ ಸದಾಕಾಲ ಬೆಳಗುತ್ತಿರುವ ಗಾನಯೋಗಿ ಪಂಡಿತ ಮಟ್ಟರಾಜ ಗವಾಯಿಗಳು. ಜಂದ್ರಶೇಖರಯ್ಯನವರೇ ಅವರ ಸೋದರ ಮಾವ!

ಪಂಚಾಕ್ಷರ ಗವಾಯಿಗಳಲ್ಲಿ ಶಿಷ್ಟತ್ವ

ಸಂಗೀತ ಲೋಕದ ಜಗದ್ದರು ಪಂಡಿತ ಪಂಚಾಕ್ಷರ ಗವಾಯಿಗಳ ‘ಸಂಚಾರಿ ಸಂಗೀತ ಪಾಠಶಾಲೆ’ ಒಮ್ಮೆ ಗವಿಮಂತದಲ್ಲಿ ಕ್ಯಾಂಪ್ (ವಾಸ) ಮಾಡಿತ್ತು. ಅಲ್ಲಿಗೆ ಮಾವನವರೊಂದಿಗೆ ಮಟ್ಟಯ್ಯನು ಬಂದು ಗುರುಗಳಾದ ಪಂಚಾಕ್ಷರ ಗವಾಯಿಗಳ ಶಿಷ್ಟತ್ವ ಸ್ವೀಕರಿಸಿ, ತ್ರೀತಿಯ ಶಿಷ್ಟರೆಲ್ಲರಲ್ಲಿ ಈತನೂ ಒಬ್ಬನಾದನು. ಮಟ್ಟಯ್ಯನು “ನಾನೊಬ್ಬ ಅಂಥ ಬಾಲಕ, ನನ್ನಿಂದೇನಾಗಲು ಸಾಧ್ಯ? ಜಗತ್ತನ್ನು ನೋಡದ ನನಗೆ ಜಗತ್ತಿಗೆ ಏನು ಕೊಡಲು ಸಾಧ್ಯ? ಇದ್ದಷ್ಟು ದಿನ ಗುರುಸೇವ ಮಾಡುತ್ತ ಉಂಟ ಸಿಕ್ಕಲ್ಲಿ ಹೊಟ್ಟೆಹೊರೆದು, ನೆಲ ಸಿಕ್ಕಲ್ಲಿ ಶಯನಗ್ರೇದು ಈ ಬದುಕನ್ನು ಮುಗಿಸಿದರಾಯಿತು” ಎಂಬ ವಿಷಣ್ಣ ಭಾವದಲ್ಲಿ ಇರುತ್ತಿರಲ್ಲ.

“ಪಂಚಾಕ್ಷರ ಗುರುಗಳನ್ನು ಅನುಸರಿಸಬೇಕು. ಅವರ ನುಡಿಯೇ ನನಗೆ ಮಂತ್ರ. ಅವರ ನಡೆಯೇ ನನಗೆ ಆಚಾರವಾಗಬೇಕು” ಎಂದು ನಿರ್ದರ್ಶಿಸಿದ ಎಂಟು ಪಣ್ಣದ ಬಾಲಕ ಮಟ್ಟಿಯ್ಯ, ತನ್ನ ಎಲ್ಲ ಸಹಪಾಠಿಗಳಿಗಿಂತ ಬಲುಬೇಗ ಗುರುಗಳು ಹೇಳಿದ್ದನ್ನು ಗ್ರಹಿಸಿ, ಕಲಿತುಕೊಂಡರು. ಗುರು-ಶಿಷ್ಯರೀರ್ವರೂ ಅಂಥರು. ಅವರ ಬಾಹ್ಯ ಕಣ್ಣ ಅಳಿಸಿದ್ದರೂ ಅಂತರಂಗದ ಕಣ್ಣ ಅರಳಿತ್ತು.

“ಶ್ರೀಷ್ಟ ಗುರು ಮಾತ್ರ ಶಿಷ್ಯರ ಮನಸ್ಸನ್ನು ಓದಬಲ್ಲನು, ಅವರ ಅಭಿಲಾಷೆಗೆ ತಕ್ಷಂಧ ಜ್ಞಾನಕೊಡುವ ಶಕ್ತಿ ಶ್ರೀಷ್ಟ ಗುರುವಿಗೆ ಮಾತ್ರ ಸಿದ್ಧಿಸಿರುತ್ತದೆ.” ಪಂಚಾಕ್ಷರ ಗವಾಯಿಗಳು ಇಂಥ ಶ್ರೀಷ್ಟ ಗುರುವಾಗಿದ್ದರು. ಮಟ್ಟಿಯ್ಯನ ಸಂಗೀತ ಜ್ಞಾನದೊಂದಿಗೆ, ಸಾಹಿತ್ಯ ಜ್ಞಾನವು ಬೆರೆತರೆ, ಗಂಗ-ಯಮುನೆಯರು ಒಂದಾದಂತೆ ಎಂದು ನಿರ್ದರ್ಶಿಸಿ, ಮಟ್ಟಿಯ್ಯನು ವಿವಿಧ ಶಾಸ್ತ್ರಗಳನ್ನು ಕಲಿಯಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಟ್ಟರು. ಅದರ ಪ್ರತಿಫಲವಾಗಿ ಮಟ್ಟಿಯ್ಯ ಪಾಣಿನಿಯ ‘ಅಪ್ಪಾಧಾರ್ಯಿ’, ಶರ್ವವರ್ಮನ ‘ಕಾತಂತ್ರ’, ಕೇಶಿರಾಜನ ‘ಶಭ್ರಮಣಿ ದರ್ಪಣ’, ನಿಜಗುಣ ಶಿವಯೋಗಿಗಳ ‘ಕೃಷಣ ಪದ್ಧತಿ’ ಜೊತೆಗೆ ತರ್ಕಶಾಸ್ತ್ರ, ನ್ಯಾಯಶಾಸ್ತ್ರ, ಶಭಾನುಶಾಸ್ತ್ರ, ಭಂದಶಾಸ್ತ್ರ ಹಾಗೂ ಕನ್ನಡ ವ್ಯಾಕರಣವನ್ನು ಶಾಸ್ತ್ರಬದ್ಧವಾಗಿ ಕಲಿತರು. ಕೇವಲ ಕಲಿಯಲ್ಲ. ಅವರಗಳಲ್ಲಿ ನಿಷ್ಣಾತರಾದರು.

ಕಣ್ಣಕಾಣದ ಮಟ್ಟರಾಜರು ಸದಾಕಾಲ ಬೇರೆಯವರ ಸಹಾಯ ಪಡೆದೇ ಓದಿಸುವ ಹಾಗೂ ಬರೆಸುವ ಕೆಲಸಮಾಡಬೇಕಾಗಿತ್ತು. ಇದರಿಂದ ಮುಕ್ತರಾಜರು ‘ಬ್ರೈಲ್ ಲಿಟಿ’ ಕಲಿತು, ಅದರಲ್ಲಿ ಪಾರಂಗತರಾದರು.

ಸಮಾಜಕ್ಕೆ ಮುಡುಪಾದ ಜೀವ :

ಪಂಚಾಕ್ಷರ ಗವಾಯಿಗಳ ಸಂಚಾರಿ ಪಾಠಶಾಲೆಯು ಹೋಳಿ-ಆಲೂರಿನಲ್ಲಿ ಕ್ಯಾಂಪ್ (ಬಿಡಾರ) ಹಾಕಿದ್ದ ಸಂದರ್ಭದಲ್ಲಿ ತಾಯಿಯಾದ ಸಿದ್ಧಮೃನವರು ಬೆಳೆದು ದೊಡ್ಡವನಾದ ಮಟ್ಟರಾಜನನ್ನು ಕಾಣಲು ಬಂದರು. ಸಂಗೀತದ ಸಕಲ ವಿದ್ಯೆಗಳಲ್ಲಿ ಪಾರಂಗತನಾದ ಮುದ್ದ ಮಗನನ್ನು ನೋಡಿದ ತಾಯಿಗೆ ಅಂತಕರಣ ತುಂಬಿ ಬಂತು. ಪಂಚಾಕ್ಷರ ಗವಾಯಿಗಳ ಪಾದಕ್ಕೆರಗಿ ಸೆರಗೊಡ್ಡಿ ಮಗನನ್ನು ಮನಗೆ ಕಳುಹಿಸಿಕೊಡುವಂತೆ ಬೇಡಿಕೊಂಡರು. ಗವಾಯಿಗಳು “ಅವನು ಬಂದರೆ ಕರೆದುಕೊಂಡು ಹೋಗು ತಾಯಿ” ಎಂದು ವಾತ್ಸಲ್ಯಮಾರ್ಣವಾಗಿ ಹೇಳಿದರು.

ಸಿದ್ಧಮೃನವರು ಮಟ್ಟಿಯ್ಯನೆಡೆ ಬಂದು ಮನಗೆ ಬರುವಂತೆ ಕೇಳಿಕೊಂಡರು. ಆದರೆ, ಮಟ್ಟಿಯ್ಯನ ಮನಸ್ಸು ದೃಢವಾಗಿತ್ತು. ತಾಯಿಗೆ ಮೃದುವಾದ ಮಾತುಗಳಿಂದಲೇ ತನ್ನಿಜ್ಞೆಯನ್ನು ಮನವರಿಕೆ ಮಾಡಿಕೊಟ್ಟರು. “ನನಗೆ, ನನ್ನ ಸರ್ವಸ್ವತ್ವಂ ಗುರುಗಳು. ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ. ಸಮಾಜದ ಖಣವನ್ನು ತೀರಿಸದೆ ಅದು ಹೇಗೆ ನಿನ್ನ ಜೊತೆ ಬರಲಿ ತಾಯಿ, ನೀನ ಹೇಳು? ಭವದಲ್ಲಿಯ ಎಲ್ಲ ಬಂಧನಗಳನ್ನು ತೊಡೆದು ಹಾಕಿರುವೆ. ಗುರು ಪಂಚಾಕ್ಷರರೇ ನನ್ನ ಸರ್ವಸ್ವತ್ವ ಅವರ ಆಜ್ಞಾಧಾರಕ ನಾನು. ನನ್ನ ಮಗನೆಂಬ ಭಾವವನ್ನು ತೊಡೆದು ಹಾಕಿ ನನ್ನನ್ನು ಸಮಾಜಕ್ಕೆ ಸು

ತಾಯಿ” ಎಂದು ತಾಯಿ ಸಿದ್ಧಮೃನವರ ಪಾದಕ್ಕರಿಗಿ ಆರ್ಥರಾದರು. ಸಿದ್ಧಮೃನವರು ಸಾಮಾನ್ಯರಂತೆ ವರ್ತಿಸದೆ ಮಹಾತಾಯಿಯಂತೆ ಮಗನಿಗೆ ಆಶೀರ್ವದಿಸಿದರು. “ನಿನ್ನಂಥ ಶೇಷ ಮತ್ತರತ್ವಪೂರ್ವಂದನ್ನು ಹೆತ್ತ ಭಾಗ್ಯ ನನ್ನದಾಗಲಿ. ಹೆಂಡತಿ, ಮಕ್ಕಳ ಸಂಸಾರವೆಂಬ ಬಂಧನದಲ್ಲಿ ಬಂಧಿಯಾಗುವುದು ನಿನಿಷ್ಟವಿಲ್ಲದಿದ್ದರೆ ನನ್ನ ಜೊತೆ ಬರುವುದು ಬೇಡ ಮಗನೆ. ಗುರು ಪಂಚಾಕ್ಷರರು ತೋರುವ ಮಾರ್ಗದಲ್ಲಿ ನೀನು ನಡೆದು ಅಮರನಾಗು ಕಂದ” ಎಂದು ಮಗನನ್ನು ಅಂತಃಕರಣ ತುಂಬಿ ಹರಸಿ, ಭಾರವಾದ ಹೃದಯದಿಂದ ದೇವರ ಹೊಸಪೇಟೆಗೆ ಮರಳಿದರು. ಮಟ್ಟರಾಜರು ಲೋಕಿಕ ಬಂಧನಗಳ ಹೊಸ್ತಿಲನ್ನು ದಾಟಿ ಅನಿಕೇತನರಾದರು.



ಗಾಂಧಿ ತತ್ವನುಂರಾಯಿಗಳಾದ ಪಂಚಾಕ್ಷರ

ಗವಾಯಿಗಳು ಭಾರತದ ಸ್ವಾತಂತ್ರ್ಯ ಚಕ್ರವರ್ಣಿಗೆ ಮುಖ್ಯ ಪ್ರೇರಣೆಗಳಲ್ಲಂದಾದ ಖಾದಿಬಟ್ಟೆಯನ್ನು ಧರಿಸಿಕೊಳ್ಳುವುದರ ಮೂಲಕ ಸ್ವದೇಶಿ ಆಂದೋಲನಕ್ಕೆ ಕೈಜೋಡಿಸಿದರು. ಅವರೊಂದಿಗೆ ಮಟ್ಟರಾಜರು ಖಾದಿಬಟ್ಟೆಯನ್ನು ತೊಡುವ ಪ್ರತಿಜ್ಞೆ ಮಾಡಿದರು. ಹಾಲೆನಂಥ ಮನಸ್ಸಳ್ಳಿ ಮಟ್ಟರಾಜರು, ತಮ್ಮ ಜೀವನದುದ್ದಕ್ಕೂ ಶುಭ್ರವಾದ ಖಾದಿಬಟ್ಟೆಗಳನ್ನು ಧರಿಸಿ ಭಾರತೀಯತ್ವಕ್ಕೆ ಮಾದರಿಯಾದರು. ಶುಭ್ರವಾದ ಬಿಳಿಯ ಉದ್ದನೆಯ ಅಂಗಿ, ಪಂಚ (ದೋತರ), ತಲೆಗೆ ಕೆಂಪು ಪೇರ (ಪಟಗ), ನೊಸಲಲ್ಲಿ ತ್ರಿಮಂಡುಭಸ್ಸು ಹೊರಳಲ್ಲಿ ರುದ್ರಾಕ್ಷಿ ಮಾಲೆ, ಪಾದಗಳಿಗೆ ಅರಿವೆಯ ಪಟ್ಟಕೆಯನ್ನು ಜೋಡಿಸಿದ ಕಟ್ಟಗೆಯ ಹಾವುಗಳು, ಕೈಯಲ್ಲಿ ಉದ್ದನೆಯ ಬೆತ್ತ ಇವು ಮಟ್ಟರಾಜರ ಬಾಹ್ಯ ವೈಶಿಷ್ಟದ ಗುರುತುಗಳಾದವು.

ಮಟ್ಟರಾಜರು ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಗಳಿಸುವುದರೊಂದಿಗೆ ಗಾಯನ, ವಾದನ, ಸಾಹಿತ್ಯ, ಕೀರ್ತನ ಮೌದಲಾದ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿ ಜ್ಞಾನಯೋಗಿ, ಗಾನಯೋಗಿ ಎಂದು ಪ್ರಸಿದ್ಧರಾದರು. ಕನ್ನಡ, ಸಂಸ್ಕೃತ, ಹಿಂದಿ ಭಾಷೆಗಳಲ್ಲಿ ಒಂದು ಅಧಿಕ ಕೃತಿಗಳನ್ನು ರಚಿಸಿ ತ್ರಿಭಾಷಾ ಕವಿಯಾದರು. ಅವರ ಸಾಧನೆಗೆ ನಾಡೋಜ, ಬಸವಶ್ರೀ, ಪದ್ಭೂಷಣ, ಗೌರವ ಡಾಕ್ಟರೇಟ್ ಮುಂತಾದ ಗೌರವ ಪ್ರಶಸ್ತಿಗಳು ಸಾಲುಗಟ್ಟಿಬಂದವು. ಹೀಗೆ ಸಂಗೀತ ಲೋಕದ ದ್ವಿವ ನ್ಯಾಕ್ತರಾಗಿ ಸಾವಿರಾರು ಶಿಷ್ಯರ ಬದುಕಿಗೆ ದಿವ್ಯಬೆಳಕಾದ ಗಾನಯೋಗಿ ಡಾ. ಪಂಡಿತ ಮಟ್ಟರಾಜ ಕವಿ ಗವಾಯಿಗಳು ದಿನಾಂಕ ೧೨-೦೯-೨೦೧೦ ರಂದು ಅನಂತದಲ್ಲಿ ಅನಂತವಾದರು, ಇತಿಹಾಸದಲ್ಲಿ ಅಮರರಾದರು.

* * * * *

ಕೃತಿಕಾರರ ಪರಿಚಯ :

ರಮೇಶಗೌಡ ಮಲ್ಲನಗೌಡ ಕಲ್ಲನಗೌಡ ಧಾರವಾಡ ಜಿಲ್ಲೆಯ, ನವಲಗುಂದ ತಾಲ್ಲೂಕು, ಕೆತ್ತೂರು ಗ್ರಾಮದಲ್ಲಿ ಇಟೀಗೆ ರಲ್ಲಿ ಜನಿಸಿದರು. ಪ್ರಸ್ತುತ ಸರ್ಕಾರಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದಾರೆ. ಇವರು ‘ಅಮೃತಕ್ಕೆ ಹಾರಿದ ಗರುಡ’ (ಕಥಾ ಸಂಕಲನ), ‘ರೂಪ ಬಯಲು’ (ಪ್ರಬಂಧ ಸಂಕಲನ), ‘ಗಾನಯೋಗಿ ಡಾ. ಪಂ. ಮಟ್ಟರಾಜ ಕೆವಿ ಗವಾಯಿಗಳು’ (ಜೀವನ ಚರಿತ್ರೆ) ಕೃತಿಗಳನ್ನು ಹಾಗೂ ಹಲವು ಲೇಖನಗಳನ್ನು ಬರೆದಿದ್ದಾರೆ.

‘ಅಮೃತಕ್ಕೆ ಹಾರಿದ ಗರುಡ’ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ‘ರತ್ನಕರವರ್ಣಿ ಮುದ್ರಣ ದತ್ತಿ ಪ್ರಶಸ್ತಿ’ ಹಾಗೂ ಕನಾಂಟಕ ಸಾಹಿತ್ಯ ಅಕಾಡೆಮಿಯಿಂದ ‘ವರ್ಷದ ಉತ್ತಮ ಕೃತಿ’ ಪ್ರಶಸ್ತಿಗಳು ಲಭಿಸಿವೆ.



ಅಭ್ಯಾಸ

I. ಪದಗಳ ಅರ್ಥ :

ಅಂಥ - ಕುರುಡ; ಕಣ್ಣ ಕಾಣದವ.

ಅನಂತ - ಕೊನೆಯಿಲ್ಲದ

ಅಭಿಲಾಷೆ - ಆಸೆ; ಬಯಕೆ.

ಅತ್ಯ - ಕಷ್ಟಕ್ಕೆ ಸಿಕ್ಕೆ; ದುಃಖಿತ.

ಗ್ರಹಿಸಿ - ತೆಳಿದುಕೊಂಡು

ನಿಷ್ಣಾತ - ಪಾರಂಗತ; ನಿಮೂ.

ಬಾಷ್ಪ - ಕಣ್ಣೀರು; ಕಂಬನಿ.

ಮಾಧುರ್ಯ - ಸಿಹಿ; ಹಿತ.

ವಿಚಲಿತ - ಚಂಚಲ

ವೇದನೆ - ನೋವು

ಸುವರ್ಣ - ಬಂಗಾರ; ಚಿನ್ನ.

ಸಿಂಹಾವಲೋಕನ - ಹಿಂದಿನ ಘಟನೆಗಳನ್ನು ಮತ್ತೊಮ್ಮೆ ವಿವರವಾಗಿ ಅವಲೋಕಿಸುವುದು ; ಹಿನ್ನೋಟ.

ಅಂತಕರಣ - ಮನಸ್ಸು; ದಯೆ.

ಅನಿಕೇತನ - ಮನ ಇಲ್ಲದವ ಅಂದರೆ ವಿಶ್ವಮಾನವ.

ಅಮರ - ದೇವತೆ; ಶಾಶ್ವತವಾಗು.

ಉದರ - ಹೊಟ್ಟೆ

ಜಂಗಮ - ಚಲಿಸುವ; ಏರ್ಯೆವ ಧರ್ಮದ ವಿರಕ್ತ.

ಪರಿ - ಅರಿ; ಕಣ್ಣಿನ ರೋಗ; ಕತ್ತರಿಸು.

ಬೇನೆ - ರೋಗ; ನೋವು.

ಮುಡುಪು - ಮೀಸಲು

ವಿಷ್ಣು - ಖಿನ್ನವಾದ; ಬಾಡಿದ.

ಶಯನಗೈದು - ಮಲಗುವುದು.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆಯಿರ.

೧. ಪುಟ್ಟರಾಜರ ತಂದೆ ತಾಯಿಗಳ ಹೆಸರೇನು?

೨. ಶೈಷ್ವ ಗುರುವಿನಲ್ಲಿ ಎಂತಹ ಶಕ್ತಿ ಇರುತ್ತದೆ ?

೩. ತಾಯಿ ಸಿದ್ಧಮೃ ಪಂಚಾಕ್ಷರಿ ಗವಾಯಿಗಳಲ್ಲಿ ಏನೆಂದು ಬೇಡಿಕೊಂಡಳು?

೪. ಮುಟ್ಟರಾಜರು ಯಾವ ಯಾವ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದರು?

೫. ಮುಟ್ಟರಾಜರು ಖಾದಿ ಬಟ್ಟೆ ತೊಡಲು ನಿರ್ದರ್ಶಿಸಿದ್ದ ಏಕೆ?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರ ಬರೆಯಿರ.

೧. ಬಾಲಕ ಮುಟ್ಟಯ್ಯ ಕಣ್ಣಗಳನ್ನು ಕಳೆದುಕೊಂಡದ್ದು ಹೇಗೆ?

೨. ಬಾಲಕ ಮುಟ್ಟಯ್ಯ ಪಂಚಾಕ್ಷರಿ ಗವಾಯಿಗಳ ಶಿಷ್ಯನಾದುದು ಹೇಗೆ?

೩. ಪಂಚಾಕ್ಷರಿ ಗವಾಯಿಗಳ ಶಿಷ್ಯತ್ವ ಪಡೆದ ಬಾಲಕ ಮುಟ್ಟಯ್ಯ ಯಾವ ಮನಸ್ಸಿಗೆ ಹೊಂದಿದ್ದನು?

೪. ಮುಟ್ಟರಾಜ ಗವಾಯಿಗಳು ಯಾವ ಯಾವ ವಿದ್ಯೆಗಳಲ್ಲಿ ನಿಪ್ಪಾತರಾದರು?

೫. ತಾಯಿ ಸಿದ್ಧಮೃ ಮುಟ್ಟರಾಜನನ್ನು ಏನೆಂದು ಅಶೀರ್ವಾದಿಸಿದ್ದಳು?

೬. ಪುಟ್ಟರಾಜರ ವೇಷಭೂಷಣಗಳು ಹೇಗೆಿದ್ದವು?

೭. ಪುಟ್ಟರಾಜರಿಗೆ ದೂರೆತ ಗೌರವ ಪ್ರಶ್ನೆಗಳಾವುವು?

೮. ವಿಶೇಷ ಚೇತನರಿಗೆ ನೀವು ಯಾವ ಮಾತುಗಳಿಂದ ಧ್ಯೇಯ ತುಂಬುವಿರಿ?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರ.

೧. ಅಂಗಹೀನತೆ ಸಾಧನೆಗೆ ಅಡ್ಡಿಯಾಗದು ಎಂಬ ಮಾತು ಪುಟ್ಟರಾಜರ ಜೀವನದಲ್ಲಿ ನಿಜವಾಗಿದೆ, ಹೇಗೆ? ಸಮರ್ಥಿಸಿರಿ.

೨. ಬಾಲಕ ಮುಟ್ಟಯ್ಯ ಹಾಮೋನಿಯಂ ನುಡಿಸಿದ ಪ್ರಸಂಗ ವಿವರಿಸಿ.

೩. ಮುಟ್ಟಯ್ಯ ಸಮಾಜಕ್ಕೆ ಮುದುಪಾದ ಪ್ರಸಂಗವನ್ನು ವಿವರಿಸಿ.

೪. ವಿಶೇಷ ಚೇತನರ ವಿಷಯದಲ್ಲಿ ನಮ್ಮ ಹೊಣೆಗಳಿಗೇನು?

ಈ) ಸಂದರ್ಭದೊಡನೆ ವಿವರಿಸಿರಿ.

೧. “ಅರಿ ಹರಿಯುವುದರ ಬದಲು, ಗುಡ್ಡಿನ ಹರಿದು ಕಣ್ಣ ಹೋಗಿಬಿಟ್ಟವು”.

೨. ಮಗು ಇಂದಿನಿಂದ ಇದು ನನ್ನ ಹಾಮೋನಿಯಮ್ ಅಲ್ಲ.

೩. ಅವನು ಬಂದರೆ ಕರೆದುಕೊಂಡು ಹೋಗು ತಾಯಿ.

೯. ಸಮಾಜದ ಹಣದಿಂದ ನನಗೆ ವಿದ್ಯೆ ಕೊಟ್ಟಿದ್ದಾರೆ.

ಇ. ಅವರ ಬಾಹ್ಯ ಕಣ್ಣ ಅಳಿಸಿದ್ದರೂ ಅಂತರಂಗದ ಕಣ್ಣ ಅರಳಿತ್ತು.

೮) ಬಿಟ್ಟ ಸ್ಥಳಗಳನ್ನು ಮೊಕ್ಕ ಪದಗಳಿಂದ ಭತ್ತೆ ಮಾಡಿರಿ.

ಇ. ಪುಟ್ಟರಾಜರ ಜನ್ಮಸ್ಥಳ _____

ಉ. ಪುಟ್ಟರಾಜರ ರಂದು ಜನಿಸಿದರು.

ಇ. ಪುಟ್ಟರಾಜರ ಗುರುಗಳ ಹೆಸರು _____

ಈ. ಪುಟ್ಟರಾಜರ ಮಾವನ ಹೆಸರು _____

ಇ. ಪುಟ್ಟರಾಜರ ರಂದು ಅನಂತದಲ್ಲಿ ಅನಂತವಾದರು.

೯) ‘ಅ’ ಪಟ್ಟಿಯೋಂದಿಗೆ ‘ಬ್’ ಪಟ್ಟಿಯನ್ನು ಹೊಂದಿಸಿ ಬರೆಯಿರಿ.

‘ಅ’ ಪಟ್ಟಿ

‘ಬ್’ ಪಟ್ಟಿ

ಇ. ಪಾಣಿನಿ

ಅ. ಕೈವಲ್ಯ ಪದ್ಧತಿ

ಉ. ಶರ್ವವರ್ಮ

ಆ. ಶಬ್ದಮಣಿ ದರ್ಶನಾಲಯ

ಇ. ಕೇಶಿರಾಜ

ಇ. ಅಪ್ಪಾಧ್ಯಾಯ

ಈ. ನಿಜಗುಣ ಶಿವಯೋಗಿಗಳು

ಈ. ಕಾರ್ತಂತ್ರ

III. ಭಾಷಾಭಾಸ :

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

ಸಿಂಹಾವಲೋಕನ, ನಿಬ್ಬರ್ಗಾಗು, ಕಣ್ಣಿನೀ, ತಲ್ಲಿನತೆ, ಗುರುಸೇವೆ, ಅಭಿಲಾಷೆ, ಅಂತಃಕರಣ.

ಆ) ಕೆಳಗಿನ ಪದಗಳಿಗೆ ತತ್ವಮ-ತದ್ವವ ರೂಪಗಳನ್ನು ಬರೆಯಿರಿ.

ದೃಷ್ಟಿ, ಸಂಸ್ಕರ್ತ, ಯೋಗಿ, ಆಶ್ಚರ್ಯ, ಜಾಗ್ರತ್.

ಇ) ಕೆಳಗಿನ ಪದಗಳನ್ನು ಬಿಡಿಸಿ, ಸಂಧಿ ಹೆಸರಿಸಿರಿ.

ಪಂಚಾಕ್ಷರ, ಸುವಣಾಕ್ಷರ, ಇನ್ನೊಂದು, ತನ್ನಿಚ್ಛೆ, ತತ್ವಾನುಯಾಯಿ, ರುದ್ರಾಕ್ಷ, ಹಿಮಾಲಯ.

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಬರೆಯಿರಿ.

ಆಸಕ್ತಿ, ಶ್ರೇಷ್ಠ, ಗೌರವ, ಹೊರಗೆ, ಸ್ವೀಕರಿಸು, ಬಾಹ್ಯ, ಸ್ವದೇಶಿ, ಸ್ವಾತಂತ್ರ್ಯ.

IV. ಸೈದ್ಧಾಂತಿಕ ವ್ಯಾಕರಣ :

ನಾಮಪದ

ಒಂದು ವಸ್ತು, ಒಬ್ಬ ವ್ಯಕ್ತಿ, ಒಂದು ಸ್ಥಳದ ಹೆಸರಾಗಿರಬಹುದು ಅಥವಾ ಒಂದು ಗುಂಪನ್ನು ಸೂಚಿಸುವ ಪದವಾಗಿರಬಹುದು ಅಥವಾ ಗುಣ, ಸ್ವಭಾವ, ಸಂಖ್ಯೆ, ಸಾಫ್ತನ, ಅಳತೆ, ಶಾಕ ಇತ್ಯಾದಿಗಳನ್ನು ಸೂಚಿಸುವ ಪದಗಳಾಗಿರಬಹುದು. ಅವುಗಳನ್ನು ನಾಮಪದಗಳೆಂದು ಕರೆಯುತ್ತೇವೆ.

ನಾಮಪದದ ವಿಧಗಳು :

ಗ. ವಸ್ತುವಾಚಕ ಅಥವಾ ನಾಮವಾಚಕ : ಯಾವುದೇ ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು ವಸ್ತುವಾಚಕಗಳೆನ್ನವರು. ಇವುಗಳಲ್ಲಿ ಮೂರು ವಿಧ. ಅವುಗಳೆಂದರೆ....

ಅ) ರೂಢನಾಮ : ಅನಾದಿಕಾಲದಿಂದ ರೂಢಿಯಾಗಿ ಬಂದಿರುವ ಸಾಮಾನ್ಯ ಹೆಸರುಗಳನ್ನು ‘ರೂಢನಾಮ’ ಎಂದು ಕರೆಯುತ್ತಾರೆ.

ಉದಾ : ಹೆಂಗಸು, ಗಂಡಸು, ಹುಡುಗ, ಹುಡುಗಿ, ಮಕ್ಕಳು, ಜನರು, ನದಿ, ಬೆಟ್ಟ, ಸಮುದ್ರ, ಕೆರೆ, ಹಳ್ಳಿ, ಹಳ್ಳಿ, ಗಿಡ, ಮರ, ಹೊಳೆ, ಮುದುಕ, ಮುದುಕಿ, ಹೆಣ್ಣಿ, ಎಲೆ, ಅಡಿಕೆ, ಹನು, ಎಮ್ಮೆ, ಬಳ್ಳಿ – ಇತ್ಯಾದಿ

ಆ) ಅಂಶಿತನಾಮ : ವ್ಯವಹಾರದ ಉಪಯೋಗಕ್ಕಾಗಿ ಇಟ್ಟಕೊಂಡಿರುವ ಹೆಸರುಗಳನ್ನು ‘ಅಂಶಿತನಾಮ’ ಎಂದು ಕರೆಯುತ್ತಾರೆ. ಅಂದರೆ ವಸ್ತು, ವ್ಯಕ್ತಿ ಹಾಗೂ ಸ್ಥಳಕ್ಕೆ ನೀಡಿರುವ ನಿರ್ದಿಷ್ಟ ಹೆಸರುಗಳು.

ಉದಾ : ಗಣೇಶ, ಕಾವೇರಿ, ಗಂಗಾ, ರಾಮ, ರಹೀಮು, ಬೆಂಗಳೂರು, ಧಾರವಾಡ, ಉಡುಪಿ, ಭಾರತ, ಕನಾರ್ಕಿಕ, ಬೇವು, ಹಲಸು, ಉಪ್ಪಿಟ್ಟು, ಹೋಳಿಗೆ – ಇತ್ಯಾದಿ.

ಇ) ಅನ್ವಯಧನಾಮ : ವಸ್ತುವಿನ ರೂಪ ಹಾಗೂ ವೃಕ್ಷಿಯ ಗುಣಲಕ್ಷಣಗಳನ್ನಾಧರಿಸಿ ಅಧರಕ್ಕೆ ಅನುಸಾರ ನೀಡುವ ಹೆಸರುಗಳಿಗೆ ‘ಅನ್ವಯಧನಾಮ’ ಎಂದು ಕರೆಯುತ್ತಾರೆ.

ಉದಾ : ಜಾಣ, ಕೆವಿ, ಪಂಡಿತ, ಕುರುಡ, ಮೂಗ, ಕಿವುಡ, ದಡ್ಡ, ದಾನಿ, ಶೀಕ್ಕಕ, ವಿಜ್ಞಾನಿ, ಅಭಿಮಾನಿ, ನೀತಿಜ್ಞ, ಕುರಟ, ಹೆಳವ, ಗಿಡ್ಡ, ಬೆಷ್ಟ, ಕೂರಿ, ಪೆದ್ದ, ಬುದ್ಧಿವಂತ, ಧೀರ, ಹೇಡಿ, ಸಾಧು, ಜಿಪ್ಪಣಿ, ಅಷ್ಟಾವಕ್ರ – ಇತ್ಯಾದಿ.

೧. ಗುಣವಾಚಕ : ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ ‘ಗುಣವಾಚಕ’ ಎನ್ನಲ್ಪರು. ವಿಶೇಷಣಗಳನ್ನು ಯಾವುದಕ್ಕೆ ಹೇಳಲಾಗುತ್ತದೋ ಅಂಥ ಶಬ್ದಗಳನ್ನು ವಿಶೇಷಗಳು ಎನ್ನಲ್ಪರೆ.

ಉದಾ :	ವಿಶೇಷಣ	ವಿಶೇಷ
ಸಿಹಿ	ಹಣ್ಣಿ	
ದೊಡ್ಡ	ನದಿ	
ಒಳ್ಳೆಯ	ಹುಡುಗಿ	

೨. ಸಂಖ್ಯಾವಾಚಕ : ಸಂಖ್ಯೆಯನ್ನು ಹೇಳುವ ಶಬ್ದಗಳೆಲ್ಲ ಸಂಖ್ಯಾ ವಾಚಕಗಳು.

ಉದಾ : ಒಂದು, ಎರಡು, ಮೂರು, ಹತ್ತು, ಸಾವಿರ, ಲಕ್ಷ, ಕೋಟಿ.... ಇತ್ಯಾದಿಗಳು

೩. ಸಂಖ್ಯೇಯವಾಚಕ : ಸಂಖ್ಯೇಯಿಂದ ಕೂಡಿದ ವಸ್ತುಗಳನ್ನು ಹೇಳುವ ಶಬ್ದಗಳೆಲ್ಲಾ ಸಂಖ್ಯೇಯ ವಾಚಕಗಳು ಎನ್ನಲ್ಪರೆ. ಕೆಳಗಿನ ಉದಾಹರಣೆಯಲ್ಲಿ ಸಂಖ್ಯಾವಾಚಕ ಮತ್ತು ಸಂಖ್ಯೇಯ ವಾಚಕಗಳಿಗೆ ವ್ಯತ್ಯಾಸವನ್ನು ತಿಳಿಯಿರಿ.

ಉದಾ :	ಸಂಖ್ಯಾವಾಚಕ	ಸಂಖ್ಯೇಯವಾಚಕ
ಎರಡು		ಇಬ್ಬರು, ಎರಡನೆಯ.
ಮೂರು		ಮೂರವರು, ಮೂರನೆಯ, ಮೂರರಿಂದ.
ಒಂದು		ಒವರು, ಒದನೆಯ.

೪. ಭಾವನಾಮ : ವಸ್ತುಗಳ ಮತ್ತು ಕ್ರಿಯೆಯ ಭಾವವನನ್ನು ತಿಳಿಸುವ ಶಬ್ದಗಳನ್ನು ‘ಭಾವನಾಮ’ ಎನ್ನಲ್ಪರೆ. ಭಾವ ಎಂದರೆ ಇರುವಿಕೆ, ಸ್ಥಿತಿ ಎಂದು ಅಧ್ಯೋಸಬಹುದು.

ಉದಾ :	ಬಿಳಿಯದರ ಭಾವ	- ಬಿಳುಪು
	ಕರಿಯದರ ಭಾವ	- ಕಪ್ಪು
	ಆಡುವುದರ ಭಾವ	- ಆಟ
	ನೋಡುವುದರ ಭಾವ	- ನೋಟ

೫. ಪರಿಮಾಣ ವಾಚಕ : ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು ‘ಪರಿಮಾಣ ವಾಚಕ’ ಎನ್ನಲ್ಪರೆ.

- ಉದಾ :** ಪರಿಮಾಣ - ಹಲವು, ಕೆಲವು. (ಹಲವು ನದಿಗಳು, ಕೆಲವು ಹಣ್ಣಗಳು)
ಗಾತ್ರ - ಅಪ್ಪು, ಇಪ್ಪು (ಗುಡ್ಡದಪ್ಪು, ಆನೆಯಪ್ಪು)
ಅಳತೆ - ಅಪ್ಪು, ಇಪ್ಪು (ಅಪ್ಪು ದೂರ, ಇಪ್ಪು ಮಸ್ತಕಗಳು) - ಇತ್ಯಾದಿಗಳು.

- ೨. ಪ್ರಕಾರ ವಾಚಕ :** ವಸ್ತುಗಳ ಸ್ಥಿತಿ ಅಥವಾ ರೀತಿಗಳನ್ನು ತಿಳಿಸುವ ಶಬ್ದಗಳನ್ನು ‘ಪ್ರಕಾರ ವಾಚಕ’ ಎನ್ನುವರು. ಇವು ಒಂದು ಬಗೆಯ ಗುಣವಾಚಕಗಳೇ ಆಗಿವೆ.
- ಉದಾ :** ಅಂಥ, ಅಂಥದು, ಅಂತಹುದು, ಇಂಥ, ಇಂಥದು, ಇಂತಹುದು, ಎಂತಹ,
 ಎಂಥ, ಅಂಥವನು, ಅಂಥವಳು - ಇತ್ಯಾದಿ

- ೩. ದಿಗ್ಂಜಕಗಳು :** ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು ‘ದಿಗ್ಂಜಕ’ ಎನ್ನುವರು.
ಉದಾ : ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ವಾಯವ್ಯ, ನೈರುತ್ಯ,
 ತೆಂಕಣ, ಬಡಗಣ, ಮೂಡಣ, ಪಡುವಣ, ಆಚೆ, ಈಚೆ - ಇತ್ಯಾದಿ

- ೪. ಸರ್ವನಾಮ :** ವಸ್ತು ವಾಚಕಗಳಾದ ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಸೂಚಿಸುವ ಶಬ್ದಗಳನ್ನು ‘ಸರ್ವನಾಮ’ ಎನ್ನುತ್ತೇವೆ. ಅಂದರೆ ನಾಮಪದಗಳ ಬದಲಾಗಿ ಬಳಸುವ ಪದಗಳಿಗೆ ಸರ್ವನಾಮಗಳು ಎನ್ನುವರು.

- ಉದಾ :** ಅವನು, ಅವಳು, ಅದು, ಇದು, ಅವರು, ಇವರು, ಇವುಗಳಿಂದ, ಅದಕ್ಕೆ - ಇತ್ಯಾದಿ
 ಸರ್ವನಾಮಗಳನ್ನು ‘ಪುರುಷಾರ್ಥಕ ಸರ್ವನಾಮ’, ‘ಆತ್ಮಾರ್ಥಕ ಸರ್ವನಾಮ’, ‘ಪುಶ್ಚಾರ್ಥಕ ಸರ್ವನಾಮ’ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.

- ೫. ಪುರುಷಾರ್ಥಕ ಸರ್ವನಾಮ :** ಪುರುಷಾರ್ಥಕ ಸರ್ವನಾಮಗಳಲ್ಲಿ ಮೂರು ವಿಧ.
ಅ. ಉತ್ತಮ ಪುರುಷ : ಮಾತನಾಡುವ ವ್ಯಕ್ತಿ ತನ್ನನ್ನು ನಿರ್ದೇಶಿಸಿಕೊಳ್ಳುವ ಸರ್ವನಾಮಗಳನ್ನು
 ‘ಉತ್ತಮ ಪುರುಷ’ ಎನ್ನಲಾಗುತ್ತದೆ.
- ಉದಾ :** ನಾನು, ನಾವು.

- ಆ. ಮಧ್ಯಮ ಪುರುಷ :** ಮಾತನಾಡುವವನು ತನ್ನ ಮುಂದಿರುವ ವ್ಯಕ್ತಿಯನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಮಧ್ಯಮ ಪುರುಷ’ ಎನ್ನಲಾಗುತ್ತದೆ.
- ಉದಾ :** ನೀನು, ನೀವು, ತಾವು.

ಇ. ಪ್ರಥಮ ಮರುಷ : ಮಾತನಾಡುವವನಿಂದ ದೂರವಿರುವ ವ್ಯಕ್ತಿ ಇಲ್ಲವೇ ವಸ್ತುವನ್ನು ನಿರ್ದೇಶಿಸುವ ಸರ್ವನಾಮಗಳನ್ನು ‘ಪ್ರಥಮ ಮರುಷ’ ಎನ್ನಲಾಗುತ್ತದೆ. ಉದಾ : ಅವರು, ಅವನು, ಅವಳು, ಅದು, ಅವು, ಇದು, ಇವು.

ಇ. ಆತ್ಮಧರ್ಮಕ ಸರ್ವನಾಮ : ಮಾತನಾಡುವವನು ತನ್ನನ್ನು ಹಾಗೂ ಇತರರನ್ನು ಗೌರವ ಸೂಚಕವಾಗಿ ಆತ್ಮಪ್ರಶಂಸಿಯಿಂದ ಬಳಸುವ ಸರ್ವನಾಮಗಳನ್ನು ‘ಆತ್ಮಧರ್ಮಕ ಸರ್ವನಾಮ’ ಎನ್ನುತ್ತಾರೆ. ಇವು ಸಾಮಾನ್ಯವಾಗಿ ಪ್ರಥಮ ಹಾಗೂ ಮಧ್ಯಮ ಮರುಷದ ಅರ್ಥವನ್ನೇ ನೀಡುತ್ತವೆ. ಉದಾ : ತಾನು, ತಾವು, ತನ್ನ, ತಮ್ಮ.

ಈ. ಪ್ರಶ್ನಧರ್ಮಕ ಸರ್ವನಾಮ : ಪ್ರಶ್ನಿಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು ಪ್ರಶ್ನಧರ್ಮಕ ಸರ್ವನಾಮ ಎನ್ನಲಾಗುತ್ತದೆ.

ಉದಾ : ಯಾವುವು? ಯಾವುದು? ಯಾರು?
ಎತರದು? ಆವುದು?

V. ಚಟುವಟಿಕೆಗಳು :

೧. ವಿಶೇಷ ಚೇತನರನ್ನು ಸಂದರ್ಶಿಸಿ ಲೇಖಿನವನ್ನು ಸಿದ್ಧಪಡಿಸಿ ಸಹಪಾತ್ರಗಳ ಮುಂದೆ ಓದಿರಿ.
೨. ಪತ್ರಿಕೆಗಳಲ್ಲಿ ಬರುವ ವಿಶೇಷ ಚೇತನರ ಪರಿಚಯಾತ್ಮಕ ಲೇಖಿನಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿರಿ. ವಿಶೇಷ ಚೇತನರಿಗೆ ಧೈರ್ಯ, ಆತ್ಮಪ್ರಶ್ನಾಸ ತುಂಬಲು ಇದರ ಸಹಾಯವನ್ನು ಪಡೆದುಕೊಳ್ಳಿರಿ.
೩. ವಿಶೇಷ ಚೇತನವಿರುವ ಅಂಥಮಕ್ಕಳ ಶಾಲೆಗೆ ಭೇಟಿ ನೀಡಿ ಬ್ರೇಲ್ ಲಿಪಿಯನ್ನು ಓದುವ ಮತ್ತು ಬರೆಯುವ ರೀತಿಯನ್ನು ತಿಳಿಯಿರಿ.



ಇ. ಹಕ್ಕಿಗೂಡುಗಳ ನಿಗೂಢ ಜಗತ್ತು

- ಕೆ. ಮಟ್ಟಿಸ್ವಾಮಿ, ಕೃಪಾಕರ ಮತ್ತು ಸೇನಾನಿ



ಪಾಠ ಪ್ರವೇಶ : ನಮ್ಮ ಸುತ್ತಲ ಪರಿಸರದಲ್ಲಿ ಅನೇಕ ನಿಗೂಢ ಸಂಗತಿಗಳಿರುತ್ತವೆ. ಪ್ರಾರ್ಥಿಪಟ್ಟಿಗಳು ಮಾನವನನ್ನು ನಿಬ್ಬೀರಗಾಗಿಸುವಂತೆ ಜೀವನ ನಡೆಸುತ್ತಿರುತ್ತವೆ. ಬುದ್ಧಿವಂತ ಮಾನವ ಅವುಗಳ ಜೀವನ ಕ್ರಮವನ್ನು ಅಧ್ಯಯನ ಮಾಡಿ ತನ್ನ ಬದುಕನ್ನು ಸುಧಾರಿಸಿಕೊಳ್ಳುವ, ಸುಂದರವಾಗಿಸಿಕೊಳ್ಳುವ ಪ್ರಯತ್ನ ಮಾಡುತ್ತಲೇ ಬಂದಿದ್ದಾನೆ. ಇಂದು ‘ಪರಿಸರ ಅಧ್ಯಯನ ಮತ್ತು ಸಾಹಿತ್ಯ’ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಪ್ರಕಾರವಾಗಿ ಬೆಳೆಯುತ್ತಿದೆ. ಪ್ರಸ್ತುತ ಲೇಖನದಲ್ಲಿ ಹಕ್ಕಿಗೂಡುಗಳ ನಿಗೂಢ ಜಗತ್ತು ಅನಾವರಣಗೊಂಡಿದೆ ಹಾಗೂ ಮಾನವ ಸಮಾಜಕ್ಕೆ ಬೇಕಾದ ಬದುಕಿನ ಮೌಲ್ಯಗಳು ಬಿಂಬಿತವಾಗಿವೆ.

ವಂಶಾಭಿವೃದ್ಧಿ ಎಲ್ಲಾ ಜೀವಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಹಜ ಪವ್ಯತ್ತಿ. ಪ್ರತಿ ಜೀವಿಯ ಸಂತಾನಾಭಿವೃದ್ಧಿ ಕಾರ್ಯ ಅಪ್ರಜ್ಞಾಪೂರ್ವಕವಾಗಿ ನಡೆವ ಶ್ರೀಯೆಯಂತೆ ನಮಗೆ ಕಂಡರೂ ಅದರ ಹಿಂದೆ ಲಕ್ಷಾಂತರ ವರ್ಷಗಳಿಂದ ನಡೆದಿರುವ ಪ್ರಯೋಗಗಳ ಫಲಶೈಲಿಯಿದೆ. ವಿಕಾಸ ಪಥದ ಚರಿತ್ರೆ ಕ್ರೋಣಿಕರಣಗೊಂಡಿದೆ.

ಕೋಟ್ಯಂತರ ವರ್ಷಗಳ ವಿಕಾಸ ಶ್ರೀಯೆಯಲ್ಲಿ ಬೆಂಬುಮೂಳೆಯ ಪ್ರಾಣಿಗಳು ಎರಡು ವಿರುದ್ಧ ದಿಕ್ಕಿನಲ್ಲಿ ಸಂತಾನೋತ್ಪತ್ತಿ ಮಾಡುತ್ತಾ ಸಾಗಿವೆ. ಮೇನು, ಕಪ್ಪೆ ಮತ್ತು ಸರೀಸೈಪಗಳಂತಹ ಪ್ರಾಣಿಗಳಲ್ಲಿ ಬಹುತೇಕ ಸಂಕುಲಗಳು ಅಸಂಖ್ಯಾತ ಮೊಟ್ಟಿಗಳನ್ನಿಟ್ಟು ‘ಅವಕಾಶ ಮತ್ತು ಅದ್ವಾಕ್ಷೇ’ ತಮ್ಮ ಸಂತತಿಯ ಉಳಿವನ್ನು ಒಳ್ಳಿತ್ತವೆ. ಹಕ್ಕಿ ಮತ್ತು ಸಸ್ತನಿಗಳು ಕಡೆಮೆ ಸಂತತಿಗೆ ಜನ್ಮ ನೀಡಿ, ಅವುಗಳಿಗೆ ಲಾಲನೆ ಮೋಷಣ ಮಾಡಿ, ಬದುಕಿನ ಪಾಠ ಹೇಳಿ ಭಾವನಾತ್ಮಕ ನಂಟಿಗೆ ಅಂಟಿಕೊಂಡಿವೆ.

ಈ ಭಾವನಾತ್ಮಕ ನಂಟಿಗೆ, ಬದುಕಿನ ಪಾಠ ಹೇಳಿಕೊಡುವ ಶಾಲೆಗೆ ಒಂದು ಆಶ್ರಯ ಬೇಕು, ರಕ್ಷಣೆ ಬೇಕು. ಸಸ್ತನಿಗಳು ಗುಹೆ, ಮೊಟರೆ, ಗೂಡು, ಬಿಲದಂಥ ಆಶ್ರಯದಾಣಗಳನ್ನು ಆಯ್ದುಕೊಂಡರೆ ಬುದ್ಧಿವಂತ ಮನುಷ್ಯ ‘ಮನೆ’ ಕಟ್ಟಿದ, ಸಸ್ತನಿಗಳಿಗೂ ಹಿಂದಿನ ಹಕ್ಕಿಗಳು ಗೂಡುಕಟ್ಟಿದವು.

ಹಕ್ಕಿ ಗೂಡಿನಲ್ಲಿ ನೋವಿದೆ, ನಲಿವಿದೆ, ಆಕ್ರಂದನವಿದೆ, ಸಂತಸದ ದನಿಯಿದೆ. ಕಾವು, ಗುಟುಕು ಪಡೆದು ಜೀವ ಕಟ್ಟರೆವ ಸೃಷ್ಟಿಯ ಅಚ್ಚರಿಯಿದೆ. ಶತ್ರುಗಳ ಬೇಟಿಗೆ ಅಥವಾ ಸ್ವೇಸರ್ವಿಕ ವಿಕೋಪಕ್ಕೆ ತುತ್ತಾಗುವ ದಾರುಣವಿದೆ. ಈ ಅವಘಡಗಳನ್ನು ಎದುರಿಸಿ ಬದುಕುವ ಸಾಹಸಗಾಢ ಅಲ್ಲಿ ಕಾಣುತ್ತದೆ. ಕಲಾವಿದನ ಸ್ಮೋಪಜ್ಞತೆ, ವಿಜ್ಞಾನಿಯ ತಂತ್ರಜ್ಞಾನ ಅಲ್ಲಿ ಸಮಸ್ಯೆಗೊಂಡಿದೆ. ಮಟ್ಟಿದ ಮಕ್ಕಳಿಗೆ ಬದುಕಿನ



ಪಾಠ ಹೇಳುವ ಶಾಲೆ ಅದು. ನಿರ್ಜೀವ ವಸ್ತುವಿನಂತೆ ಕಾಣುವ ಮೊಟ್ಟೆಗೆ ಕೇವಲ ಸ್ವರ್ಶದಿಂದಲೇ ಜೀವ ಕೊಡುವ ಹಕ್ಕಿ ಅಸ್ವಾಶ್ಯತೆ ಆಚರಿಸುವ ಮನುಷ್ಯನಿಗೆ ಸ್ವರ್ಶ ಸಂಜೀವಿನಿಯ ಪಾಠ ಹೇಳುತ್ತದೆ. ತಾಯಿ-ಮಕ್ಕಳ ಕೌಟಿಂಬಿಕ ಐಕ್ಯಮತ್ತೆಕ್ಕೂ ಗೂಡು ಇಂಬಾಗುತ್ತದೆ.

ಗೂಡು, ಹಕ್ಕಿಗಳಲ್ಲಿರುವ ತಂತ್ರಜ್ಞಾನಕ್ಕೆ ಅವು ಪಡುವ ಶ್ರಮ ಮತ್ತು ಪಡೆದಿರುವ ಕುಶಲತೆಗೆ ಹಿಡಿದ ಕನ್ನಡಿ. ಕೆಲವು ಕೇಟ, ಉರಗ ಸಂತತಿ ಮತ್ತು ಹಲವು ಸಸ್ತನಿಗಳೂ ಗೂಡು ಕಟ್ಟಿತವೆ. ಆದರೆ ಹಕ್ಕಿಗಳಷ್ಟು ಕೊಶಲ್ಯಾದಿಂದ ಗೂಡು ಕಟ್ಟಿವ ಚಾಕಚಕ್ಕತೆ ಬೇರಾವುದಕ್ಕೂ ಭಾರದು. ಇಲ್ಲಿ ವಾಸ್ತುಶಿಲ್ಪಿಯ ಕಲ್ಲನೆ ಸಾಕಾರಗೊಳ್ಳುತ್ತದೆ. ಅನೇಕ ವಸ್ತುಗಳನ್ನು ಸಮನ್ವಯಗೊಳಿಸಿ ಮನೆ ನಿರ್ಮಿಸುವ ಮನುಷ್ಯನ ಜಾಣ್ಯಯೂ ಕೆಲವೋಮ್ಮೆ ಈ ಜೊಂಟುದ್ದು ಹಕ್ಕಿಗಳ ಮುಂದೆ ನಾಚುತ್ತದೆ. ಅವು ಸಿಮೆಂಟ್ ಗಾರೆಯಂಥ ವಸ್ತುಗಳಿಗಂತಲೂ ಭಿನ್ನವಾದ ವಸ್ತುವನ್ನು ಒಳಗೊಂಡಿರುತ್ತದೆ. ಒಳಗೊಂಡಿರುತ್ತದೆಯೆಂದು ಪಾಲಸ್ಪರ್ ಮಾಡಬಲ್ಲವು. ಗೂಡನ್ನು ಅಂದಗೊಳಿಸುವ ಸೌಂದರ್ಯಪ್ರಜ್ಞೆಯೂ ಅವಕ್ಕಿದೆ. ಆದರೆ, ಈ ಎಲ್ಲಾ ಕ್ರಿಯೆಗಳಿಗೂ ಅಧ್ಯಾವಿರುತ್ತದೆ, ಸ್ವಷ್ಟವಾದ ಉದ್ದೇಶವಿರುತ್ತದೆ.

ಹಕ್ಕಿಗಳು ಗೂಡನ್ನು ನಿರ್ಮಿಸುವುದು ಮುಖ್ಯವಾಗಿ ರಕ್ಷಣೆಗಾಗಿ. ಶೀತಗಾಳಿ, ಬಿರುಗಾಳಿ, ಮಳೆ, ಪ್ರವಾಹಗಳ ವಿರುದ್ಧ ಬದುಕಲು ಅವುಗಳಿಗೆ ಗೂಡು ಬೇಕು. ಮರುಭೂಮಿಯಂಥ ಪ್ರದೇಶಗಳಲ್ಲಿ ಮರಳಿನ ಹೊಡೆತ, ಪ್ರವಿರ ಸೂರ್ಯರಶ್ಮಿ ಮುಂತಾದ ಹವಾಮಾನ ವೈಪರೀತ್ಯಗಳನ್ನು ಪ್ರತಿರೋಧಿಸಲು ಗೂಡು ಬೇಕು. ಮೊಟ್ಟೆ, ಮರಿಗಳನ್ನು ರಸ್ಸಿಸಿಕೊಳ್ಳಲು, ತಮ್ಮನ್ನು ಬೇಟೆಯಾಡುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎತ್ತರದ ಮರದ ತುದಿ, ಕಣಿವೆ, ಬಿಲ, ದ್ವೀಪ ಅಧವಾ ನೀರಿನ ಮೇಲೆ ಅವು ಗೂಡು ಕಟ್ಟಬೇಕು.

ಮೊಟ್ಟೆ ಇಡುವ ಬೆನ್ನುಮೂಳೆ ಪ್ರಾಣಿಗಳಲ್ಲಿ ಹಕ್ಕಿಗಳೇ ಅತಿಹಚ್ಚು ಉಷ್ಣದೇಹಿಗಳು. ಅವುಗಳ ದೇಹದ ಉಷ್ಣತೆಯನ್ನು ಕಾಪಾಡಲು, ಮೊಟ್ಟೆಗಳಿಗೆ ಹಾಗೂ ತುಪ್ಪಳವಿಲ್ಲದ ಮರಿಗಳಿಗೆ ಕಾವು ಹೊಡಲು ಬೆಚ್ಚನೆಯ ಗೂಡು ಬೇಕು. ತಾಯ ಗಭಾಶಯದಲ್ಲಿರುವ ಭೂಣಿದಷ್ಟೇ ಗೂಡಿನಲ್ಲಿರುವ ಮೊಟ್ಟೆಮರಿಗಳು ಸುರಕ್ಷಿತವಾಗಿರುತ್ತವೆ. ಅದರಿಂದಲೇ ‘ಹಕ್ಕಿಗಳಿಗೆ ಗೂಡು ಮಕ್ಕಳಿಗೆ ತಾಯಿ’ ಎಂಬ ಗಾದೆ ರೂಢಿಯಲ್ಲಿರುವುದು.

ಸ್ಥಳ ಆಯ್ದು :

ಗೂಡು ಕಟ್ಟುವಷ್ಟೇ ಅದನ್ನು ಕಟ್ಟುವ ಸ್ಥಳದ ಆಯ್ದೆ ಹಕ್ಕಿಯ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಭದಲ್ಲಿ ಹಾರಿ, ಪರವತೆಗಳನ್ನು ಏರಿ, ಸಾಗರ, ದ್ವೀಪಗಳನ್ನು ದಾಟುವ ಹಕ್ಕಿಗಳು ತಮಗಿರುವ ಅಪೂರ್ವ ಹಾರಾಟ ಶಕ್ತಿಯಿಂದ ಎಲ್ಲಂದರಲ್ಲಿ ಗೂಡು ನಿರ್ಮಿಸಬಹುದಾದ ಅನಂತ ಅವಕಾಶಗಳನ್ನು ಪಡೆದಿವೆ. ಸಾಗರದ ದ್ವೀಪ, ಗಿರಿ ಶಿಖರದ ನೆತ್ತಿ, ಮನುಷ್ಯ ನುಸುಳಲಾರದ ನಿಬಿಡ ವನಶ್ರೇಣಿ, ಸೂರ್ಯನ ಬೆಳಕಿಗೂ ಪ್ರವೇಶ ನಿರಾಕರಿಸುವ ಕಗ್ಗತ್ತಲ ಕಣಿವೆ, ರಕ್ತ ಹೆಪ್ಪುಗಟ್ಟಿಸುವ ಶೀತಲ ಧ್ವನಿಪ್ರದೇಶ - ಹೀಗೆ ಎಲ್ಲೆಲ್ಲೂ ಅವು ಗೂಡು ಕಟ್ಟಬಲ್ಲವು. ಈ ವಿಚಾರದಲ್ಲಿ ಮಾತ್ರ ಹಕ್ಕಿಯನ್ನು ಬೇರೆ ಯಾವ ಸಂಕುಲವೂ ಮೀರಿಸಲಾರದು.

ಹಕ್ಕಿಯ ಹಾರಾಟ ಶಕ್ತಿ ಗೂಡು ಕಟ್ಟುವ ಅನಂತ ಸಾಧ್ಯತೆಗಳನ್ನು ಸೃಷ್ಟಿಸಿದರೂ ಹಲವು ಬಾರಿ ಹಕ್ಕಿಯ ದೇಹಸ್ಥರಾಪ, ಪರಿಸರದ ವ್ಯೇಲಕ್ಷಣಗಳು, ಬಲೀ-ಬೇಟೆ ಸಂಬಂಧಗಳು ಅದರ ಸಾಮರ್ಥ್ಯಕ್ಕೆ ಮಿತಿಯೊಡ್ಡತ್ವವೆ. ಹಕ್ಕಿಯು ಹೊಂದಿಕೊಂಡಿರುವ ಪರಿಸರ ಬದಲಾದಾಗಲೂ ಅವು ದಿಕ್ಕು ತಪ್ಪತ್ವವೆ.

ಇವೆಲ್ಲ ಬದಲಾವಣೆಗಳಿಗೆ ಅವು ಸಮರ್ಥವಾಗಿ ಹೊಂದಿಕೊಳ್ಳುತ್ತವೆ. ಕೆಲವು ಹಕ್ಕಿಗಳು ಮನುಷ್ಯರಿವು ಕೇರಿಗಳಲ್ಲಿ ವಾಹನ ಸಂಚಾರ ಹೆಚ್ಚಿರುವ ಸ್ಥಳಗಳನ್ನೇ ಆಯ್ದುಕೊಳ್ಳುತ್ತವೆ. ಹಕ್ಕಿಗಳ ನೆಲೆಯನ್ನು ಅನೇಕ ಕಡೆ ಆಕ್ರಮಿಸಿಕೊಂಡ ನಂತರ ಹಲವಾರು ಹಕ್ಕಿಗಳು ಹೊಸ ಪರಿಸರಕ್ಕೆ ಧಟನೆ ಹೊಂದಿಕೊಂಡವು. ಹಾಗಾಗಿ ನಾವೀಗ ಉತ್ತರಾಷ್ಟಾಮರ್ ಬಳಿ, ಮೀಟರ್ ಪೆಟ್ಸೆಗೆಯಲ್ಲಿ, ಅಷ್ಟೇ ಏಕೆ ವಿದ್ಯುತ್ ತಂತ್ರಿಗಳಲ್ಲಿ ತಾಗಾಡುವ ಗೂಡುಗಳನ್ನು ಕಾಣುತ್ತಿದ್ದೇವೆ.

ಅಲಂಕಾರ ಪ್ರಜ್ಞೆ :

ಗೂಡಿನ ಒಳಭಾಗದಲ್ಲಿ ಶುಚಿತ್ವಕ್ಕೆ ಹಕ್ಕಿಗಳು ಹೆಚ್ಚು ಮಹತ್ವ ನೀಡುತ್ತವೆ. ಗೂಡು ಎದ್ದು ಕಾಣಿದ ರೀತಿಯಲ್ಲಿ ರಚಿಸುತ್ತದೆ. ಕೆಲವು ಹಕ್ಕಿಗಳಿಗೆ ವಿವರಿತ ಅಲಂಕಾರ ಪ್ರಜ್ಞೆ ಇದೆ. ಅವು ವರ್ಣಿಸುತ್ತದೆ ಹೂದಳವನ್ನೋ ಅಥವಾ ಹೊಳೆವ ಕಲ್ಲುಗಳನ್ನೋ ಹಕ್ಕಿ ತಂದು ಹೊರಮ್ಮೆಗೆ ಅಂಟಿಸುತ್ತವೆ. ಕೆಲವು ಹದ್ದಗಳಂತೂ ಬಣ್ಣದ ಗಾಜಿನ ಚೂರು, ಬಟ್ಟಿಯ ಚಿಂದಿ ಮುಂತಾದವರ್ಗಗಳನ್ನು ಗೂಡಿಗೆ ತರುತ್ತವೆ. ಅಮೇರಿಕಾದಲ್ಲಿ ಗ್ರಾನೆಟ್ ಎಂಬ ಕಡಲ ಹಕ್ಕಿ ಗಾಲ್ಫ್ ಚಿಂದು, ನೀಲಿ ಸೀಸೆಯ ಚೂರು, ಈರುಳ್ಳಿ ಸಿಪ್ಪೆ

ಮತ್ತು ಸಣ್ಣ ಬೊಂಬೆಯಂದನ್ನು ತಂದು ಗೂಡನ್ನು ಅಲಂಕರಿಸಿದ್ದು ಇಂಥಾಗಿ ರಪ್ಪು ಹಿಂದೆಯೇ ವರದಿಯಾಗಿತ್ತು.

ನಮ್ಮ ಕಾಡುಗಳಲ್ಲಿನ ನೀಲಿ ಸಾಮ್ರಾಟ (Blacknaped blue flycatcher) ಮತ್ತು ಪ್ಯಾರಡ್ಯೆಸ್ ಪ್ಲೈಕ್ಯಾಚರ್ (ಸಗ್ಗದಕ್ಕಿ) ತಮ್ಮ ಗೂಡನ್ನು ಬಹು ಸುಂದರವಾಗಿ ಅಲಂಕರಿಸುತ್ತವೆ. ಕೇವಲ ಎರಡು ಒಣ ಕಡ್ಡಿಯನ್ನು ಅಷ್ಟು ಹಿಡಿದಂತೆ ಗುರುತ್ವಾಕರ್ಷಣೆ ಸಮರ್ಪೋಲನವನ್ನು ಕಾಯ್ದಿಟ್ಟಿಕೊಂಡು ಬಟ್ಟಲಾಕಾರದಲ್ಲಿ ಅವು ಗೂಡು ನಿರ್ಮಿಸುತ್ತವೆ. ಹೊರಮೈಗೆ ಜೇಡರ ಮೋಟ್ಟಿಗಳ ಕೋಶಗಳನ್ನು ನಿರ್ದಿಷ್ಟ ಅಂಶರದಲ್ಲಿ ಜೋಡಿಸಿ ಅಲಂಕರಿಸುತ್ತವೆ. ಶತ್ರುಗಳ ಕಣ್ಣಿಗೆ ಗೂಡು ಗೋಚರಿಸಬಾರದೆಂಬುದು ಇದರ ಉದ್ದೇಶ. ಆದರೆ ಈ ಗೂಡುಗಳು ಭದ್ರತೆ, ತಾಂತ್ರಿಕ ಪರಿಣಾಮ ಮತ್ತು ಕಲಾತ್ಮಕ ಪ್ರಜ್ಞೆಯನ್ನು ಏಕಕಾಲಕ್ಕೆ ಅಭಿವೃದ್ಧಿಸುತ್ತವೆ.

* * * *

ಕೃತಿಕಾರರ ಪರಿಚಯ :

ಬಿ. ಎಸ್. ಕೃಪಾಕರ ಮತ್ತು ಕೆ. ಸೇನಾನಿ ಈ ಇಬ್ಬರು ಪರಿಸರ ಮತ್ತು ವನ್ಯಜೀವಿಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ, ಭಾಯಾಗ್ರಹಣ ಹಾಗೂ ಸಾಹಿತ್ಯದ ಮೂಲಕ ಹೆಚ್ಚಿ ಜಿರಪರಿಚಿತರಾಗಿದ್ದಾರೆ. ಇವರು ಕಾಡುನಾಯಿಗಳ ಕುರಿತು ‘ದ ಪ್ಯಾಕ್’ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಈ ಚಿತ್ರಕ್ಕೆ ಪ್ರತಿಷ್ಟಿತ ‘ಗ್ರೈನ್ ಆಸ್ಕರ್’ ಪ್ರಶಸ್ತಿ ದೊರೆತಿದೆ. ಈ ಇಬ್ಬರು ಇಂಗ್ಲೀಷಿನಲ್ಲಿ ‘ಎ ವಾಕ್ ಆನ್ ದ ವೆಲ್ಡ್ ಸ್ಯೆಡ್’, ‘ಪ್ಯಾಲಿ ಆಫ್ ಬ್ಯಾಂಬೂಸ್ ಅಂಡ್ ಫರ್ಗಟನ್ ವಿಲೇಜಸ್’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರು ಶ್ರೀ ಕೆ. ಮಟ್ಟಸ್ವಾಮಿ ಅವರ ಜೊತೆಗೂಡಿ ‘ಜೀವಜಾಲ’ ಕೃತಿಯನ್ನು ರಚಿಸಿದ್ದಾರೆ. ಪ್ರಸ್ತುತ ‘ಹಕ್ಕಿಗೂಡುಗಳ ನಿಗೂಡ ಜಗತ್ತು’ ಲೇಖನವನ್ನು ‘ಜೀವಜಾಲ’ ಕೃತಿಯಿಂದ ಆರಿಸಲಾಗಿದೆ.



ಅಭ್ಯಾಸ

I. ಪದಗಳ ಅರ್ಥ :

ಅನಂತ - ಕೊನೆಯಿಲ್ಲದ

ಅವಘಡ - ತೊಂದರೆ; ಅಪಘಾತ.

ಉರಗ - ಹಾವು

ಅಮೋವ್ - ಅಪರೂಪದ; ಹಿಂದೆ ಎಂದೂ ಕಾಣದ.

ಇಂಬು - ಎಡೆ; ದಾರಿ; ಅವಕಾಶ.

ಉಷ್ಣ - ಬಿಸಿ; ಸೆಕೆ.

ವಿಕರ್ಮತ್ಯ - ವಕಾಭಿಪ್ರಾಯ; ಒಗ್ಗೆಟ್ಟಿ
 ಕ್ಷೋಧೀಕರಣ - ಒಟ್ಟಿಗೂಡಿಸುವಿಕೆ
 ಶುಪ್ಪಳ - ಪ್ರಾರ್ಥಿಗಳ ಮೃದು ಕೊಡಲು; ಉಣಿ
 ದ್ವೀಪ - ನೀರನಿಂದ ಸುತ್ತುವರೆದ ಭೂಭಾಗ.
 ನಿಗೂಢ - ರಹಸ್ಯ; ಅಡಗಿಸಿಟ್ಟಿ; ಮುಚ್ಚಿಟ್ಟಿ
 ಪಥ - ದಾರಿ; ಹಾದಿ.
 ಘಲಶ್ಯತಿ - ಪರಿಣಾಮ; ಘಲಿತಾಂಶ.
 ವಾಸ್ತುಶಿಲ್ಪ - ಕಟ್ಟಡಗಳನ್ನು ಕಟ್ಟಿದ ಕಲೆ.
 ವೈಪರ್ಯತ್ಯ - ವಿರೋಧ; ಅಸಂಬಂಧ.
 ಸಂಜೀವಿನಿ - ಜೀವಕೊಡುವ ಮೂಲಿಕೆ.
 ಸರೀಸೃಪ - ನೆಲದಲ್ಲಿ ಹರಿದಾಡುವ ಪ್ರಾಣಿ.
 ಸಾಕಾರ - ಆಕಾರದಿಂದ ಕೂಡಿರುವುದು.

ಕಡಲು - ಸಮುದ್ರ
 ಗಾಢೆ - ಪದ್ದತಿ; ಹಾಡು; ಗಾದೆ.
 ದಾರುಣ - ಭಯಂಕರ; ಉಗ್ರತೆ.
 ನಭ - ಆಕಾಶ; ಮೋಡ.
 ನಿಬಿಡ - ದಟ್ಟಾದ.
 ಪ್ರವೃತ್ತಿ - ಆಸಕ್ತಿ; ಸ್ವಭಾವ; ಒಲವು.
 ರಶ್ಮಿ - ಕಿರಣ; ಕಾಂತಿ.
 ವಿಕಾಸ - ಅರಜಿವಿಕೆ; ಬದಲಾವಣೆ.
 ಸಂಕುಲ - ಗುಂಪು; ಸಮೂಹ.
 ಸಮನ್ವಯ - ಹೊಂದಾಣಿಕೆ.
 ಸಸ್ತನಿ - ಹಾಲುಕೊಡುವ ಜೀವಿ
 ಸೌಷಣ್ಯ - ಸೃಜನಸಾಮಾಧ್ಯ

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಸಸ್ತನಿಗಳ ಆಶ್ರಯದಾಣಗಳು ಯಾವುವು?
೨. ಅಸ್ವಾಶ್ಯತೆ ಆಚರಿಸುವ ಮನುಷ್ಯನಿಗೆ ಹಕ್ಕಿಗಳು ಯಾವ ಪಾಠ ಹೇಳುತ್ತವೆ?
೩. ಹಕ್ಕಿಗೂಡಿನಲ್ಲಿ ಯಾವುದರ ಸಮನ್ವಯತೆ ಇದೆ?
೪. ಹಕ್ಕಿಗಳು ಗೂಡು ಕಟ್ಟಿದ ಸಾಮಾಧ್ಯಕ್ಕೆ ಮಿತಿಯೊಡ್ಡುವ ಅಂಶಗಳಾವುವು?
೫. ಅಮೆರಿಕಾದಲ್ಲಿ ಗ್ಯಾನೆಟ್ ಕಡಲಹಕ್ಕಿ ಗೂಡನ್ನು ಯಾವ ವಸ್ತುಗಳಿಂದ ಅಲಂಕರಿಸಿತ್ತು?

ಆ) ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಹಕ್ಕಿಗೂಡಿನಲ್ಲಿ ಬದುಕಿನ ಯಾವ ಯಾವ ಅನುಭವಗಳಿವೆ?
೨. ಹಕ್ಕಿಗೂಡಿನ ವಿಶೇಷತೆಗಳೇನು?
೩. ಹಕ್ಕಿಗಳು ಗೂಡನ್ನು ನಿರ್ಮಿಸುವ ಉದ್ದೇಶವೇನು?
೪. ಹಕ್ಕಿಗಳು ಗೂಡನ್ನು ಎಲ್ಲೆಲ್ಲಿ ಕಟ್ಟಬಿಲ್ಲವು?
೫. ಹಕ್ಕಿಗಳು ಬದಲಾದ ಪರಿಸರಕ್ಕೆ ಹೊಂದಿಕೊಂಡು ಗೂಡು ಕಟ್ಟಿಪುದಕ್ಕೆ ಲೇಖಿಕರು ಯಾವ ಉದಾಹರಣೆಗಳನ್ನು ನೀಡುತ್ತಾರೆ?
೬. ಹಕ್ಕಿಗಳು ಗೂಡುಗಳನ್ನು ಯಾವ ರೀತಿಯಲ್ಲಿ ಅಲಂಕರಿಸುತ್ತವೆ?
೭. ನೀಲಿ ಸಾಮಾರ್ಪಣ ಹಾಗೂ ಸಗ್ಗದಕ್ಕಿ ಗೂಡುಗಳ ವಿಶೇಷತೆಗಳೇನು?

ಇ) ಸಂದರ್ಭದೊಡನೆ ವಿವರಿಸಿರಿ.

- ಗ. ಅವಕಾಶ ಮತ್ತು ಅದ್ಯಷ್ಟಕ್ಕೆ ತಮ್ಮ ಸಂತತಿಯ ಉಳಿವನ್ನು ಒಡ್ಡುತ್ತವೆ.
- ಹ. ಹುಟ್ಟಿದ ಮಕ್ಕಳಿಗೆ ಬದುಕಿನ ಪಾಠ ಹೇಳುವ ಶಾಲೆ ಅದು.
- ಇ. ಇಲ್ಲಿ ವಾಸ್ತುಶಿಲ್ಪಿಯ ಕಲ್ಲನೆ ಸಾಕಾರಗೊಳ್ಳುತ್ತದೆ.

III. ಭಾಷಾಭ್ಯಾಸ :

ಅ) ಕೆಳಗಿನ ಸಂಧಿ ಪದಗಳನ್ನು ಬಿಡಿಸಿ, ಸಂಧಿಯ ಹೆಸರು ಬರೆಯಿರಿ.

ವಂಶಾಭಿವೃದ್ಧಿ, ಸಂತಾನಾಭಿವೃದ್ಧಿ, ಕೋಟ್ಟಂತರ,
ಆಶ್ರಯದಾಣ, ಬಟ್ಟಲಾಕಾರ, ಸಂತಾನೋತ್ಪತ್ತಿ.

ಆ) ಕೆಳಗಿನ ಪದಗಳನ್ನು ಸ್ವೀಕರಿಸಿ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

ಸೋಪಜ್ಞತೆ, ಅವಫಡ, ಸಂಚೀರಣೆ, ಸಮನ್ವಯ
ಅರ್ಥಾವ, ಐಕ್ಯಮತ್ಯ, ಅಲಂಕಾರ, ನಿಗೂಡ.

ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಸಹಜ, ಪ್ರಜ್ಞ, ನಿಜೀವ, ಸ್ವರ್ವ, ನಿರಾಕರಿಸು.

ಈ) ಕೆಳಗಿನ ಪದಗಳಿಗೆ ತತ್ವಮ-ತದ್ವಪ ರೂಪಗಳನ್ನು ಬರೆಯಿರಿ.

ವರ್ಣ, ಅಚ್ಚರಿ, ದನಿ, ಜ್ಞಾನ, ಸ್ವರ್ವ, ಜನ್ಮ, ವನ.

ಉ) ಈ ಕೆಳಗಿನ ಗಾದೆ ಮಾತನ್ನು ವಿಸ್ತರಿಸಿ ಬರೆಯಿರಿ.

‘ಹಕ್ಕಿಗಳಿಗೆ ಗೂಡು ಮಕ್ಕಳಿಗೆ ತಾಯಿ.’

IV. ಸ್ವೇಧಾಂತಿಕ ವ್ಯಾಕರಣ :

ಕಾಲಗಳು

ನಿಮಗೆ ತಿಳಿದಿರುವಂತೆ ಕಾಲಗಳಲ್ಲಿ ಮೂರು ವಿಧ.

१. ಭೂತಕಾಲ
२. ವರ್ತಮಾನ ಕಾಲ
३. ಭವಿಷ್ಯತ್ ಕಾಲ

ಕೆಲಸ ಅಥವಾ ಕ್ರಿಯೆ ಯಾವ ಕಾಲದಲ್ಲಿ ನಡೆಯಿತು ಎಂಬುದನ್ನು ವಾಕ್ಯದಲ್ಲಿನ ‘ಕ್ರಿಯಾಪದ’ ನಿರ್ದರ್ಶಿಸುತ್ತದೆ. ಕ್ರಿಯಾಪದದ ಮೂಲ ರೂಪವನ್ನು ‘ಧಾತು’ ಎಂದು ಕರೆಯುತ್ತೇವೆ. ಧಾತುವಿಗೆ ‘ಕಾಲಸೂಚಕ ಪ್ರಶ್ನೆಯ’ ಹಾಗೂ ‘ಅಖಾತ ಪ್ರಶ್ನೆಯ’ ಸೇರಿ ‘ಕ್ರಿಯಾಪದ’ ಆಗುತ್ತದೆ. ಕ್ರಿಯಾಪದದಲ್ಲಿ ಕಾಲಸೂಚಕ ಪ್ರಶ್ನೆಯಗಳು ಮೂರೂ ಕಾಲದಲ್ಲಿ ಯಾವ ರೀತಿ ಬಳಕೆಯಾಗುತ್ತವೆ ಎಂಬುದನ್ನು ವಿವರವಾಗಿ ತಿಳಿಯೋಣ.

१. ಭೂತಕಾಲ :

ಭೂತಕಾಲವು ಈ ಹಿಂದೆ ನಡೆದು ಹೋದ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಆ ಕ್ರಿಯೆಯು ಮುಗಿದು ಹೋಗಿದ್ದರೆ ಅದು ಭೂತಕಾಲವನಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

“ಸಲೀಮನು ಶಾಲೆಗೆ ಹೋದನು” ಈ ವಾಕ್ಯದಲ್ಲಿ ಕ್ರಿಯೆಯು ಭೂತಕಾಲದಲ್ಲಿ ನಡೆದಿರುವುದನ್ನು ಸೂಚಿಸುತ್ತದೆ. ಭೂತಕಾಲದ ಕ್ರಿಯಾಪದಗಳು ಹೇಗೆ ಆಗುತ್ತವೆ ಎಂಬುದನ್ನು ಗಮನಿಸಿ.

$$\text{ಧಾತು} + \text{ಕಾಲಸೂಚಕ ಪ್ರಶ್ನೆಯ} + \text{ಅಖಾತ ಪ್ರಶ್ನೆಯ} = \text{ಕ್ರಿಯಾಪದ}$$

२. ಪ್ರತಿಕ್ರಿಯೆ ಪರುಪ

ಪುಲ್ಲಿಂಗ	ನೋಡು	+	ದ	+	ಅನು	= ನೋಡಿದನು
ಶ್ರೀಲಿಂಗ	ನೋಡು	+	ದ	+	ಇಂ	= ನೋಡಿದಳು
ನಪುಂಸಕಲಿಂಗ	ನೋಡು	+	ದ	+	ಇತು	= ನೋಡಿತು
३. ಮಧ್ಯಮ ಪರುಪ	ನೋಡು	+	ದ	+	ಇ	= ನೋಡಿದೆ
४. ಉತ್ತಮ ಪರುಪ	ನೋಡು	+	ದ	+	ಇನು	= ನೋಡಿದೆನು

ಇಲ್ಲಿ ‘ದ’ ಎಂಬುದು ಭೂತ ಕಾಲವನ್ನು ಸೂಚಿಸುವ ಪ್ರಶ್ನೆಯ ಎಂಬುದನ್ನು ನೆನಪಿಡಿ.

೧. ವರ್ತಮಾನ ಕಾಲ :

ವರ್ತಮಾನ ಕಾಲವು ಕ್ರಿಯೆಯು ನಡೆಯುತ್ತಿರುವದನ್ನು ಸೂಚಿಸುತ್ತದೆ. ಅಂದರೆ ಕ್ರಿಯೆಯು ಪ್ರಸ್ತುತ ಕಾಲದಲ್ಲಿ ನಡೆದರೆ ಅದು ವರ್ತಮಾನಕಾಲ ಅನಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

“ಮೇರಿ ಶಾಲೆಗೆ ಹೋಗುತ್ತಾಳೆ” ಇಲ್ಲಿ ಕ್ರಿಯೆಯು ವರ್ತಮಾನ ಕಾಲದಲ್ಲಿ ನಡೆಯುತ್ತಿರುವದನ್ನು ಸೂಚಿಸುತ್ತದೆ. ವರ್ತಮಾನ ಕಾಲದ ಕ್ರಿಯಾಪದಗಳು ಹೀಗೆ ಆಗುತ್ತವೆ ಎಂಬುದನ್ನು ಗಮನಿಸಿ.

$$\text{ಧಾತು} + \text{ಕಾಲಸೂಚಕ ಪ್ರಶ್ನೆಯ} + \text{ಆಖಾತ ಪ್ರಶ್ನೆಯ} = \text{ಕ್ರಿಯಾಪದ}$$

೧. ಪ್ರಥಮ ಪರುಷ

ಪುಲ್ಲಿಂಗ	ನೋಡು	+	ಉತ್ತ	+	ಅನೆ	= ನೋಡುತ್ತಾನೆ
ಸ್ತ್ರೀಲಿಂಗ	ನೋಡು	+	ಉತ್ತ	+	ಆಳೆ	= ನೋಡುತ್ತಾಳೆ
ನಪುಂಸಕಲಿಂಗ	ನೋಡು	+	ಉತ್ತ	+	ಅದೆ	= ನೋಡುತ್ತದೆ
ಇ. ಮಧ್ಯಮ ಪರುಷ	ನೋಡು	+	ಉತ್ತ	+	ಈಯ	= ನೋಡುತ್ತೀಯ
ಇಂ. ಉತ್ತಮ ಪರುಷ	ನೋಡು	+	ಉತ್ತ	+	ಏನೆ	= ನೋಡುತ್ತೇನೆ

ಇಲ್ಲಿ ‘ಉತ್ತ’ ಎಂಬುದು ವರ್ತಮಾನ ಕಾಲವನ್ನು ಸೂಚಿಸುವ ಪ್ರಶ್ನೆಯ ಎಂಬುದನ್ನು ನೆನಪಿಡಿ.

೨. ಭವಿಷ್ಯತ್ ಕಾಲ:

ಭವಿಷ್ಯತ್ ಕಾಲವು ಮುಂದೆ ನಡೆಯುವ ಕ್ರಿಯೆಯನ್ನು ವಿವರಿಸುವ ಕಾಲವಾಗಿದೆ. ಅಂದರೆ ಕ್ರಿಯೆ ಮುಂದೆ ಜರುಗುವುದನ್ನು ಸೂಚಿಸುತ್ತದೆ. ಈ ಕೆಳಗಿನ ಉದಾಹರಣೆಯನ್ನು ಗಮನಿಸಿ.

“ರಾಮನು ಶಾಲೆಗೆ ಹೋಗುವನು”

ಇಲ್ಲಿ ರಾಮನು ಶಾಲೆಗೆ ಹೋಗುವ ಕ್ರಿಯೆಯು ಭವಿಷ್ಯತ್ ಕಾಲದಲ್ಲಿ ನಡೆಯುವುದನ್ನು ಸೂಚಿಸುತ್ತದೆ. ಭವಿಷ್ಯತ್ ಕಾಲದ ಕ್ರಿಯಾಪದಗಳು ಹೀಗೆ ಆಗುತ್ತವೆ ಎಂಬುದನ್ನು ಗಮನಿಸಿ.

$$\text{ಧಾತು} + \text{ಕಾಲಸೂಚಕ ಪ್ರಶ್ನೆಯ} + \text{ಆಖಾತ ಪ್ರಶ್ನೆಯ} = \text{ಕ್ರಿಯಾಪದ}$$

೧. ಪ್ರಥಮ ಪರುಷ

ಪುಲ್ಲಿಂಗ	ನೋಡು	+	ವ	+	ಅನು	= ನೋಡುವನು
ಸ್ತ್ರೀಲಿಂಗ	ನೋಡು	+	ವ	+	ಆಳು	= ನೋಡುವಳು
ನಪುಂಸಕಲಿಂಗ	ನೋಡು	+	ವ	+	ಅದು	= ನೋಡುವುದು
ಇ. ಮಧ್ಯಮ ಪರುಷ	ನೋಡು	+	ವ	+	ಇ	= ನೋಡುವಿ
ಇಂ. ಉತ್ತಮ ಪರುಷ	ನೋಡು	+	ವ	+	ಏನು	= ನೋಡುವೆನು

ಇಲ್ಲಿ ‘ವ’ ಎಂಬುದು ಭವಿಷ್ಯತ್ ಕಾಲವನ್ನು ಸೂಚಿಸುವ ಪ್ರಶ್ನೆಯ ಎಂಬುದನ್ನು ನೆನಪಿಡಿ. ಹೀಗೆ ಕನ್ನಡ ವ್ಯಾಕರಣದಲ್ಲಿ ‘ಕಾಲ’ವನ್ನು ಮೂರು ಬಗೆಗಳಲ್ಲಿ ಗುರುತಿಸಲಾಗಿದೆ.

ಕಾಲ ಪಲ್ಲಟ :

ವಾಕ್ಯದಲ್ಲಿ ಒಂದು ನಿರ್ದಿಷ್ಟ ಕಾಲದ ಪ್ರಯೋಗವು ಮತ್ತೊಂದು ಕಾಲದ ಅರ್ಥವನ್ನು ಸೂಚಿಸುವುದೇ ಕಾಲಪಲ್ಲಟ.

ಉದಾ : ನಮ್ಮಣಿನು ನಾಳೆ ಬರುತ್ತಾನೆ.

ಈ ವಾಕ್ಯದಲ್ಲಿ ‘ಬರುತ್ತಾನೆ’ ಎಂಬುದು ವರ್ತಮಾನ ಕಾಲದಲ್ಲಿದೆ. ಆದರೆ ‘ನಾಳೆ’ ಎನ್ನುವ ಶಬ್ದ ಭವಿಷ್ಯತ್ ಕಾಲವನ್ನು ಸೂಚಿಸುತ್ತಿದೆ. ವ್ಯಾಕರಣದ ನಿಯಮಗಳನುಸಾರ ಈ ವಾಕ್ಯವು ‘ನಮ್ಮಣಿನು ನಾಳೆ ಬರುವನು’ ಎಂದು ಪ್ರಯೋಗವಾಗಬೇಕಿತ್ತು. ಹೀಗೆ ನಿರ್ದಿಷ್ಟ ಕಾಲದಲ್ಲಿ ಪ್ರಯೋಗವಾಗಬೇಕಾದ ಕ್ರಿಯಾಪದ ಬೇರೊಂದು ಕಾಲದಲ್ಲಿ ಪ್ರಯೋಗವಾಗುವುದನ್ನು ‘ಕಾಲಪಲ್ಲಟ’ ಎಂದು ಕರೆಯಲಾಗುತ್ತದೆ.

ವಿಭಕ್ತಿಗಳು ಪ್ರಶ್ನೆಯಗಳು :

‘ಭೀಮನು ತನ್ನ ಬಲಗಾಲಿನಿಂದ ಜೆಂಡನ್ನು ಒದೆದನು’ ಈ ವಾಕ್ಯವು – ಭೀಮ, ತಾನು, ಬಲಗಾಲ, ಜೆಂಡು – ಹೀಗೆ ಕೇವಲ ನಾಮಪ್ರಕೃತಿಗಳನ್ನೇ ಹೇಳಿ ಒದೆದನು ಎಂದಿದ್ದರೆ ಅರ್ಥವಾಗುತ್ತಿರಲಿಲ್ಲ.

‘ಭೀಮ, ತಾನು, ಬಲಗಾಲ, ಜೆಂಡು’ ಈ ನಾಲ್ಕು ಪ್ರಕೃತಿಗಳಿಗೆ ಪರಸ್ಪರ ವಾಕ್ಯದಲ್ಲಿ ಒಂದು ಸಂಬಂಧವಿದೆ. ಈ ಸಂಬಂಧವನ್ನು ವಿಭಕ್ತಿ ಪ್ರಶ್ನೆಯಗಳು ಉಂಟುಮಾಡುತ್ತವೆ. ಈ ರೀತಿ ನಾಮಪ್ರಕೃತಿಗೆ ಸೇರುವ ಪ್ರಶ್ನೆಯಗಳನ್ನು ‘ವಿಭಕ್ತಿ ಪ್ರಶ್ನೆಯಗಳು’ ಎನ್ನುತ್ತಾರೆ.

ನಾಮಪದವು ಕ್ರಿಯಾಪದದೊಂದಿಗೆ ಹೊಂದಿರುವ ಸಂಬಂಧವನ್ನು ತಿಳಿಸುವ ಕರ್ತೃ, ಕರ್ಮ, ಕರಣ ಮುಂತಾದವುಗಳನ್ನು ಕಾರಕಾರ್ಥಗಳು ಎಂದು ಕರೆಯಲಾಗುತ್ತದೆ. ಅಂದರೆ, ಕ್ರಿಯಾನಿಮಿತ್ತ, ‘ಮಾಡಿಸುವ’ ಅರ್ಥವಾ ‘ಮಾಡಿಸುವ ಪದಾರ್ಥವನ್ನು’ ಸೂಚಿಸುವುದೇ ಕಾರಕ. ವಿಭಕ್ತಿಗಳು ಏಳು ಇಡ್ಡರೂ ಕಾರಕ ಆರು ಮಾತ್ರ. ಷಟ್ಟೀ ವಿಭಕ್ತಿ ಪ್ರಶ್ನೆಯ ‘ಆ’ ಎಂಬುದು ಕ್ರಿಯೆಗೆ ನೇರವಾಗಿ ಸಂಬಂಧ ಪಡದಿರುವುದರಿಂದ ಅದನ್ನು ಕಾರಕ ಎಂದು ಕರೆಯಲಾಗುವುದಿಲ್ಲ. ‘ರಾಮನ’ ಎಂಬ ಷಟ್ಟೀ ವಿಭಕ್ತಿಯಿಂದ ಕೂಡಿದ ಪದದ ಮುಂದೆ ನೇರವಾಗಿ ಕ್ರಿಯಾಪದವನ್ನು ಇರಿಸಲು ಸಾಧ್ಯವಿಲ್ಲ.

ವಿಭಕ್ತಿ ಪಲ್ಲಟ :

ನಾವು ಮಾತನಾಡುವಾಗ ನಾಮಪ್ರಕೃತಿಗಳಿಗೆ ಯಾವ ಯಾವ ವಿಭಕ್ತಿ ಪ್ರತ್ಯೇಯಗಳನ್ನು ಹಚ್ಚಿ ಹೇಳಬೇಕೋ ಅದನ್ನು ಬಿಟ್ಟು ಬೇರೆ ವಿಭಕ್ತಿ ಪ್ರತ್ಯೇಯಗಳನ್ನು ಹಚ್ಚಿ ಹೇಳುವುದುಂಟು. ಹೀಗೆ ಬರಬೇಕಾದ ವಿಭಕ್ತಿ ಪ್ರತ್ಯೇಯಕ್ಕೆ ಪ್ರತಿಯಾಗಿ ಬೇರೊಂದು ವಿಭಕ್ತಿ ಪ್ರತ್ಯೇಯ ಬರುವಂತೆ ಹೇಳುವುದೇ ‘ವಿಭಕ್ತಿ ಪಲ್ಲಟ’ ಅನಿಸುತ್ತದೆ.

ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ...

೧. ಬಂಡಿಯನ್ನು ಹತ್ತಿದನು

೨. ಉರನ್ನು ಸೇರಿದನು

೩. ಬೆಟ್ಟವನ್ನು ಹತ್ತಿದನು

– ಹೀಗೆ ದ್ವಿತೀಯ ವಿಭಕ್ತಿಯನ್ನು ಸೇರಿಸಿ ಹೇಳಬೇಕಾದ ಕಡೆಯಲ್ಲಿ....

೧. ಬಂಡಿಗೆ ಹತ್ತಿದನು

೨. ಉರಿಗೆ ಸೇರಿದನು

೩. ಬೆಟ್ಟಕ್ಕೆ ಹತ್ತಿದನು

ಹೀಗೆ ಚತುರ್ಥೀ ವಿಭಕ್ತಿಯನ್ನು ಸೇರಿಸಿ ಹೇಳುವುದು ವಾಡಿಕೆ. ಇಲ್ಲಿ ದ್ವಿತೀಯಾರ್ಥದಲ್ಲಿ ಚತುರ್ಥ ವಿಭಕ್ತಿ ಬಂದಿದೆಯೊಂದು ತಿಳಿಯಬೇಕು. ಜೀವಂತ ಭಾಷೆಯಲ್ಲಿ ಇಂತಹ ಬದಲಾವಣೆಗಳು ಅಲ್ಲಿಂದು ಇಲ್ಲಿಂದು ಆಗುತ್ತಿರುತ್ತವೆ. ಇಂತಹ ಬದಲಾವಣೆಯನ್ನು ವ್ಯಾಕರಣಕಾರರು ಒಪ್ಪಿಕೊಂಡಿದ್ದರೂ ನಿಯಮ ಬಿಟ್ಟು ಎಲ್ಲಾ ಕಡೆ ಬಳಸಬಾರದು. ಭಾಷೆಯ ಶುದ್ಧರೂಪದ ಬಳಕೆಗೆ ಹೆಚ್ಚು ಗಮನ ನೀಡಬೇಕು.

V. ಕಟುವಟಿಕೆ :

೧. ನಿಮ್ಮ ಮನೆ ಅಥವಾ ಶಾಲೆಯ ಪರಿಸರದಲ್ಲಿ ಪಕ್ಕಿಗಳು ಗೂಡು ಕಟ್ಟುವ ರೀತಿಯನ್ನು ಗಮನಿಸಿರಿ. ಸಾಧ್ಯವಾದರೆ ಅವುಗಳ ಫೋಟೋ ತೆಗೆದು ಶಾಲೆಯ ಭಿತ್ತಿಪತ್ರದಲ್ಲಿ ಪ್ರಕಟಿಸಿರಿ.
೨. “ಪರಿಸರ ಸಂರಕ್ಷಣೆ ಇಂದಿನ ಅಗತ್ಯ” ಈ ಪುರಿತು ನಿಮ್ಮ ಗೇಳೆಯನಿಗೆ ಒಂದು ಪತ್ರ ಬರೆಯಿರಿ.
೩. ಕೆ.ಪಿ. ಮೂರ್ಖಜಂದ್ರ ತೇಜಸ್ಸಿ ಅವರು ಬರೆದಿರುವ ‘ಮಿಂಚೆಲ್ಲಿ’ ಮಸ್ತಕವನ್ನು ಓದಿರಿ.
೪. ಪತ್ರಿಕೆಯಲ್ಲಿ ಬರುವ ಚಿತ್ರ ಸಹಿತ ಪಕ್ಕಿಗಳ ಮಾಹಿತಿಗಳನ್ನು ಸಂಗ್ರಹಿಸಿ ಆಲ್ಪಂ ಮಾಡಿರಿ.



ಒ. ಕಾಫೀ-ಕಮ್ಮೆ

- ಗುರುರಾಜ ಕರ್ಮಾಗಿ



ಪಾಠ ಪ್ರವೇಶ : ಗುರು ತಿಷ್ಟುರ ಸಂಬಂಧ ತಂದೆ ಮಕ್ಕಳಪ್ರೇ ಪವಿತ್ರವಾದುದು. ವಿದ್ಯಾರ್ಥಿಗಳನ್ನು ಜೀವನದುದ್ದಕ್ಕೂ ತಿದ್ದುವ, ಆತ್ಮಸ್ಥ್ಯರ್ಯ ತುಂಬಿವ ಕೆಲಸವನ್ನು ಶಿಕ್ಷಕರು ಮಾಡುತ್ತಿರ್ಲೇ ಇರುತ್ತಾರೆ. ಮಕ್ಕಳ ಮನಸ್ಸಿಗಿಂತ ಯನ್ನು ಶೈಕ್ಷಣಿಕ ಗುರು ಮಾತ್ರ ಅರ್ಥಮಾಡಿಕೊಳ್ಳಬಲ್ಲ. ಅವರಿಗೆ ಅಗತ್ಯವಿರುವ ಜಾಳ್ಳವನವನ್ನು ಅಗತ್ಯವಿರುವವನ್ನು, ಅಗತ್ಯ ಸಂದರ್ಭದಲ್ಲಿ ತಿಳಿಸಿಕೊಡುವ ಜಾಣ್ಣೆ ಗುರುವಿನಲ್ಲಿರುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಕರ ಬಗ್ಗೆ ಅಪಾರ ಗೌರವ ಹಾಗೂ ಅಭಿಮಾನಗಳನ್ನು ಹೊಂದಿರುತ್ತಾರೆ.

ಪ್ರಸ್ತುತ ಪಾಠದಲ್ಲಿ ಗುರುಗಳು ತಮ್ಮನ್ನು ಕಾಣಲು ಬಂದ ವಿದ್ಯಾರ್ಥಿಗಳಿಗೆ ಜೀವನ ಪಾಠವನ್ನು ‘ಕಾಫೀ-ಕಪ್ಪೆ’ ಮೂಲಕ ಮನವರಿಕೆ ಮಾಡಿಕೊಡುವ ಸನ್ನಿಹಿತ ಮನೋಜ್ಞವಾಗಿದೆ.

ಒಂದು ಬಾರಿ ಒಂದೇ ಶಾಲೆಯಲ್ಲಿ ಕಲಿತು ನಂತರ ಬೆಳೆದು ದೊಡ್ಡವರಾದ ಒಂದಿಷ್ಟು ಹಳೆಯ ವಿದ್ಯಾರ್ಥಿಗಳೆಲ್ಲ ತಮ್ಮ ಹೆಡ್ ಮಾಸ್ತರರ ಮನೆಗೆ ಹೋದರು. ಅವರು ನಿವೃತ್ತಿಯಾಗಿ ಎಷ್ಟೋ ವರ್ಷಗಳಾಗಿವೆ. ಈ ಎಲ್ಲ ಹಳೆಯ ವಿದ್ಯಾರ್ಥಿಗಳನ್ನು ಕಂಡು ಅವರಿಗೆ ತುಂಬ ಸಂತೋಷ. ನಿಜವಾದ ಶಿಕ್ಷಕನಿಗೆ ಸ್ವಂತ ಮಕ್ಕಳಿಗಿಂತ ವಿದ್ಯಾರ್ಥಿಗಳೇ ಹೆಚ್ಚು ಶ್ರಿಯರಾಗುತ್ತಾರೆ. ಹೆಡ್ ಮಾಸ್ತರರು ಸಂಭ್ರಮದಿಂದ ಅವರನ್ನೆಲ್ಲ ಮಟ್ಟ ಮನೆಯಲ್ಲಿ ಅಲ್ಲಲ್ಲಿ ಕೂಡಿಸಿ ಮಾತನಾಡುತ್ತಿದ್ದರು. ಆಗ ಈ ಹಿರಿಯ ವಿದ್ಯಾರ್ಥಿಗಳು ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಒಂದಲ್ಲಿ ಒಂದು ತಕರಾರು. ಎಲ್ಲ ಕಡೆಗೆ ವ್ಯಾಪಾರ ಕಡಿಮೆಯಾಗುತ್ತಿದೆ. ರೂಪಾಯಿ ಬೆಲೆ ಕುಸಿಯುತ್ತಿದೆ. ಹಣಕ್ಕೆ ಬೆಲೆಯೇ ಇಲ್ಲ, ಮಕ್ಕಳು ಬೆಳೆಯುತ್ತಿದ್ದಾರೆ, ಅವರನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಹೀಗೆಲ್ಲ ತೊಂದರೆಗಳ ಸರಮಾಲೆ ಬೆಳೆಯುತ್ತಿತ್ತು. ಆಗ ಹೆಡ್ ಮಾಸ್ತರರು ಹೇಳಿದರು. “ಮಕ್ಕಳೇ ಒಂದು ಏದು ನಿಮಿಷ ಇರಿ. ನಿಮಗೆಲ್ಲ ಒಳ್ಳೆಯ ಕಾಫೀ ಮಾಡಿಕೊಂಡು ಬರುತ್ತೇನೆ. ನನ್ನ ಹೆಂಡತಿ ಹೋಗಿ ಕೆಲವರ್ಷವಾಯಿತು. ಆದರೆ ನನ್ನ ಕಾಫೀ ಕೂಡ ತುಂಬ ಚೆನ್ನಾಗಿರುತ್ತದೆ” ಎಂದು ಜೋರಾಗಿ ನಕ್ಕು ಅಡುಗೆ ಮನೆಗೆ ಹೋದರು. ಹತ್ತು ನಿಮಿಷದಲ್ಲಿ ಒಂದು ದೊಡ್ಡ ಪಾತ್ರೆಯಲ್ಲಿ ಬಿಸಿ ಬಿಸಿ ಕಾಫೀ ತಂದರು. ಒಂದರು ಟ್ರೈನಲ್ಲಿ ಸುಮಾರು 30-35 ಕಪ್ಪೆ ಕೂಡ ತಂದಿಟ್ಟರು. ಒಂದ ಹುಡುಗರು ಕೇವಲ ಹದಿನ್ನೆಂದು ಜನ, ಗುರುಗಳು ತಂದಿಟ್ಟ ಟ್ರೈಗಳಲ್ಲಿ ಕೆಲವು ಅತ್ಯಂತ ಬೆಳೆಬಾಳುವಂತಹವು, ಚೈನಾ ಪಿಂಗಾಣಿಗಳು, ಕೆಲವು ಸುಂದರ ಗಾಜಿನವು, ಕೆಲವು ಪ್ಲಾಸ್ಟಿಕ್ ಕಮ್ಪುಗಳು, ಇನ್ನು ಕೆಲವು ಏನೂ ಬೆಳೆಬಾಳದ ಗಾಜಿನವು ಮತ್ತು ಕೆಲವು ಸ್ವೀಲಿನ ಲೋಟಗಳು.

“ನೀವೇ ಕಾಫೀ ಹಾಕಿಕೊಳ್ಳಿ. ಅಮೇಲೆ ಕುಳಿತು ಮಾತನಾಡೋಣ” ಎಂದರು ಗುರುಗಳು. ವಿದ್ಯಾರ್ಥಿಗಳು ಹೋಗಿ ಕಮ್ಮೆ ಆರಿಸಿಕೊಂಡು, ಕಾಫೀ ಹಾಕಿಕೊಂಡು ಬಂದರು.



ಎಲ್ಲರೂ ಕಾಫೀ ಕುಡಿಯುತ್ತಿರುವಾಗ ಗುರುಗಳು ಮಾತು ವಶಿದರು. “ನೀವು ಗಮನಿಸಿದ್ದೀರಾ? ನೀವೆಲ್ಲಾ ಎಂಥ ಕಪ್ಪು ಆರಿಸಿಕೊಂಡಿದ್ದೀರಿ? ನಾನೂ ನೋಡುತ್ತಿದ್ದೆ. ಹೊದಲು ಹೋದವನು ಅತ್ಯಂತ ಬೆಲೆಬಾಳುವ ಕಪ್ಪು ಆರಿಸಿಕೊಂಡ. ಅಂತೆಯೇ ಎಲ್ಲರೂ ಬೆಲೆಬಾಳುವ ಕಪ್ಪಗಳನ್ನೇ ಆರಿಸಿಕೊಂಡು, ಸಾಧಾರಣವಾದ ಕಪ್ಪಗಳನ್ನು ಅಲ್ಲಿಯೇ ಬಿಟ್ಟುಬಂದಿರಿ. ಉತ್ತಮವಾದದ್ದನ್ನೇ ಪಡೆಯಬೇಕು ಎನ್ನುವ ಆಸೆ ನಿಮ್ಮದು. ಬಹುಶಃ ಅದೇ ನಿಮ್ಮ ತೊಂದರೆಗಳಿಗೂ ಕಾರಣ.

ನಿಮಗೆಲ್ಲ ಬೇಕಾಗಿದ್ದರು ಕಾಫೀ, ಕಪ್ಪಲ್ಲ. ಆದರೂ ಅತ್ಯತ್ಮವಾದ ಕಪ್ಪನ್ನೇ ಆರಿಸಿಕೊಂಡಿರಿ. ಜೀವನ ಎಂದರೆ ಕಾಫಿ ಇದ್ದಂತೆ. ಹಣ, ಅಂತಸ್ತು, ನಿಮ್ಮ ಅಧಿಕಾರ ಇವೆಲ್ಲ ಕಪ್ಪಗಳಿದ್ದ ಹಾಗೆ. ಅವೆಲ್ಲ ಜೀವನವನ್ನು ಧರಿಸಲು ಬೇಕಾದ ಸಾಧನಗಳಷ್ಟೇ. ನೀವು ಹಿಡಿದುಕೊಂಡ ಕಪ್ಪ, ಕಾಫಿಯ ರುಚಿಯನ್ನು ಬದಲಿಸಲಾರದು. ದುರ್ದ್ರವವೆಂದರೆ ನಾವು ಕಾಫಿಗಿಂತ ಕಟ್ಟಿಗೇ ಹೆಚ್ಚು ಮಹತ್ವ ಕೊಡುತ್ತೇವೆ. ಮತ್ತೊಬ್ಬರ ಕಪ್ಪನ್ನು ನೋಡಿ ಅಸೂಯಿ ಪಡುತ್ತೇವೆ.”

“ಭಗವಂತ ನಮಗೆ ಜೀವನ ಎನ್ನುವ ಕಾಫೀ ಕೊಟ್ಟಿದ್ದಾನೆ. ಅವನು ಕೊಡುವುದು ಈ ಕಾಫಿ ಮಾತ್ರ; ಕಪ್ಪಗಳನ್ನಲ್ಲ. ಅವನ್ನೆಲ್ಲ ನಾವು ಮಾಡಿಕೊಂಡಿದ್ದೇವೆ. ಭಗವಂತ ಕೊಟ್ಟ ಈ ಜೀವನವನ್ನು ಆಸ್ವಾದಿಸಿ, ಅಲಂಕಾರಗಳ ಬೆನ್ನತ್ತಿ ಓಡಿ ಓಡಿ ಜೀವನವನ್ನು ಮರೆಯಬೇಡಿ. ಸಂತೋಷವಾಗಿರುವವರಿಗೆ ಜೀವನದಲ್ಲಿ ಎಲ್ಲವೂ ಚೆನ್ನಾಗಿರುವುದು ಸಿಕ್ಕಿರಲಿಕ್ಕಿಲ್ಲ. ಆದರೆ ಸಿಕ್ಕಿರುವುದನ್ನು ಹೇಗೆ ಚೆನ್ನಾಗಿ ಆಸ್ವಾದಿಸಬೇಕು ಎನ್ನುವುದು ಗೊತ್ತಿದೆ. ಕಪ್ಪಗಳ ಚಿಂತೆ ಬೇಡ, ಕಾಫೀ ಆಸ್ವಾದಿಸಿ.”

* * * *

ಕೃತಿಕಾರರ ಪರಿಚಯ :

ಶೀಕ್ಷಣ ತಜ್ಞರಾದ ಡಾ. ಗುರುರಾಜ ಕರ್ಮಾಗಿಯವರು ೧೯೫೨ ರಲ್ಲಿ ಹಾವೇರಿ ಜಿಲ್ಲೆಯ ಕರ್ಮಾಗಿಯಲ್ಲಿ ಜನಿಸಿದರು. ಪ್ರಾಥ್ಯಾಪಕರಾದ ಇವರು ಇಪ್ಪತ್ತರಡಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ದೇಶವಿದೇಶದ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅಂತರ ರಾಷ್ಟ್ರೀಯ ಸ್ವಜನಶೀಲ ಅಧ್ಯಾಪನಾ ಕೇಂದ್ರದ (ಎ.ಸಿ.ಟಿ) ಸಾಫ್ಟ್‌ಪಕ ನಿರ್ದೇಶಕರಾಗಿ ಕೆಲಸಮಾಡಿದ್ದಾರೆ. ಪ್ರಜಾವಾಣಿ ದಿನಪತ್ರಿಕೆಯಲ್ಲಿನ ಇವರ ಕರುಣಾಭು ಬಾ ಬೆಳಕೆ ಅಂಕಣ ಬಹಳಪ್ಪು ಜನಪ್ರಿಯತೆ ಪಡೆದಿದೆ. ಪ್ರಸ್ತುತ ಲೇಖನವನ್ನು ‘ಕರುಣಾಭು ಬಾ ಬೆಳಕೆ’ ಮುಸ್ತಕದಿಂದ ಆಯ್ದುಕೊಳ್ಳಲಾಗಿದೆ.



ಅಭ್ಯಾಸ

I. ಪದಗಳ ಅರ್ಥ :

ಅಸೂಯೆ - ಹೊಟ್ಟೆಕೆಚ್ಚು

ಕೂಡಿಸಿ - ಹುಳ್ಳಿರಿಸಿ

ದುರ್ದೈವ - ಕೆಟ್ಟಿ ಅದ್ವಷ್ಟ; ದೌಭಾಗ್ಯ.

ಮಾತು ಎತ್ತಿದರು - ಮಾತನ್ನು ಆರಂಭಿಸಿದರು.

ಅಸ್ತ್ರಾದಿಸು - ರುಚಿ ನೋಡುವುದು; ಸವಿಯುವುದು.

ತಕರಾರು - ಅಡ್ಡಿ; ಆಕ್ಷೇಪಣೆ

ನಿವೃತ್ತಿ - ವೃತ್ತಿಯಿಂದ ಬಿಡುಗಡೆ

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

ಇ. ಹೆಡ್ ಮಾಸ್ತರರು ಸಂತೋಷಗೊಂಡುದು ಏಕೆ?

ಇ. ವಿದ್ಯಾರ್ಥಿಗಳು ಕಾಫೀ ಕುಡಿಯಲು ಎಂತಹ ಕಪ್ಪುಗಳನ್ನು ಆರಿಸಿಕೊಂಡರು?

ಇ. ಗುರುಗಳು ಹೇಳಿದಂತೆ ಜೀವನದ ಶೋಂದರೆಗಳಿಗೆ ನಿಜವಾದ ಕಾರಣ ಯಾವುದು?

ಇ. ಗುರುಗಳು ಹೇಳಿದಂತೆ ಕಾಫೀ ಮತ್ತು ಕಾಫಿಯ ಕಪ್ಪು ಯಾವುದರ ಪ್ರತೀಕಗಳು?

ಇ. ಗುರುಗಳು ಯಾವುದನ್ನು ದುರ್ದೈವದ ಸಂಗತಿ ಎಂದು ಬಣ್ಣಿಸಿದರು?

ಇ. ಗುರುರಾಜ ಕರ್ಮಾಗಿ ಅವರ ಅಂಕಣ ಬರಹದ ಶೀರ್ಷಿಕೆ ಯಾವುದು?

ಅ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧. ಹಿರಿಯ ವಿದ್ಯಾರ್ಥಿಗಳು ಹೇಡ್ ಮಾಸ್ತರರ ಬಳಿ ಯಾವ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದರು?
೨. ಹೇಡ್ ಮಾಸ್ತರರು ತಂದಿಟ್ಟ ಟ್ರೈನಲ್ಲಿ ಯಾವ ಯಾವ ತರಹದ ಕಪ್ಪಗಳಿದ್ದವು?
೩. ಹೇಡ್ ಮಾಸ್ತರರು ಮಕ್ಕಳಿಗೆ ಏನೆಂದು ಹೇಳಿ ಅಡುಗೆ ಮನೆಗೆ ಹೋದರು?
೪. ಭಗವಂತ ಕೊಟ್ಟ ಈ ಬದುಕನ್ನು ಯಾವ ರೀತಿ ನಡೆಸಬೇಕೆಂದು ಗುರುಗಳು ಹೇಳಿದರು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರ ಬರೆಯಿರಿ.

೧. ಗುರುಗಳು ಸುಖ ಜೀವನದ ಪಾಠವನ್ನು ವಿದ್ಯಾರ್ಥಿಗಳಿಗೆ ಹೇಗೆ ಮನವರಿಕೆ ಮಾಡಿಕೊಟ್ಟರು?
೨. ಸುಖಜೀವನ ವೃಕ್ಷಿಯ ಒಳಗಿದೆಯೇ ಅಥವಾ ಹೊರಗಿದೆಯೇ? ಚರ್ಚಿಸಿ.

ಈ) ಸಂದರ್ಭದೊಂದಿಗೆ ವಿವರಿಸಿ.

೧. ನಿಜವಾದ ಶಿಕ್ಷಕನಿಗೆ ಸ್ವೀಕಾರ ಮಕ್ಕಳಿಗಂತ ವಿದ್ಯಾರ್ಥಿಗಳೇ ಹೆಚ್ಚು ಶ್ರಯರಾಗುತ್ತಾರೆ.
೨. ನನ್ನ ಕಾಫೀ ಕೂಡ ತುಂಬ ಜೆನ್ನಾಗಿರುತ್ತದೆ.
೩. ನೀವೇ ಕಾಫೀ ಹಾಕಿಕೊಳ್ಳಿ, ಆಮೇಲೆ ಕುಳಿತು ಮಾತನಾಡೋಣ.
೪. ನೀವು ಗಮನಿಸಿದ್ದೀರಾ? ನೀವೆಲ್ಲ ಎಂಥ ಕಪ್ಪ ಆರಿಸಿಕೊಂಡಿದ್ದೀರಿ?
೫. ಭಗವಂತ ನಿಮಗೆ ಜೀವನ ಎನ್ನುವ ಕಾಫೀ ಕೊಟ್ಟಿದ್ದಾನೆ.

ಉ) ಬಿಟ್ಟ ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ದುಯ ಉತ್ತರಗಳಲ್ಲಿ ಸರಿಯಾದುದನ್ನು ಆಯ್ದು ಬರೆಯಿರಿ.

೧. ಹೇಡ್ ಮಾಸ್ತರರು ತಾವೇ ಕಾಫೀ ಮಾಡಿದುದಕ್ಕೆ ಕಾರಣ _____
 - ಅ) ಹೆಂಡತಿ ಉರಿಗೆ ಹೋಗಿದ್ದರಿಂದ
 - ಆ) ಹೆಂಡತಿ ತೀರಿ ಹೋಗಿದ್ದರಿಂದ
೨. ತಮ್ಮ ಕಾಫೀ ರುಚಿ ಇರುತ್ತದೆಂದು _____
 - ಇ) ಕಾಫೀ ಮಾಡಲು ಬರುತ್ತದೆಂದು ತೋರಿಸಲು

೩. ಹಿರಿಯ ವಿದ್ಯಾರ್ಥಿಗಳು ಹೇಡ್ ಮಾಸ್ತರರ ಮನೆಗೆ ಬಂದದ್ದು _____

- | | |
|---------------------|----------------------|
| ಅ) ಕಾಫೀ ಕುಡಿಯಲು | ಆ) ಪಾಠ ಹೇಳಿಸಿಕೊಳ್ಳಲು |
| ಇ) ಕಪ್ಪ ಹೇಳಿಕೊಳ್ಳಲು | ಈ) ಆರೋಗ್ಯ ವಿಚಾರಿಸಲು |

೪. ಗುರುಗಳು ಹೇಳಿದಂತೆ ಕಾಫೀ _____ ಇದ್ದಂತೆ

- | | |
|------------|-----------|
| ಅ) ಜೀವನ | ಆ) ಹಣ |
| ಇ) ಅಂತಸ್ತು | ಈ) ಅಧಿಕಾರ |

III. ಭಾಷಾಭ್ಯಾಸ :

ಅ) ಕೆಳಗಿನ ಸಂಧಿ ಪದಗಳನ್ನು ಬಿಡಿಸಿ, ಸಂಧಿ ಹೇಳಿ ಬರೆಯಿರಿ.

ವಿದ್ಯಾರ್ಥಿ, ಅಶ್ವಂತ, ಒಂದರಡು, ಅಶ್ವತ್ತಮ, ಮತ್ತೊಬ್ಬ.

ಆ) ಇವುಗಳಿಗೆ ವಿರುದ್ಧಾರ್ಥಕ ಪದ ಬರೆಯಿರಿ.

ಹಳೆಯ, ಆಸೆ, ಸಂತೋಷ, ರುಚಿ, ಸಾಧಾರಣ.

ಇ) ಕೆಳಗಿನ ಪದಗಳಿಗೆ ತತ್ವಮ-ತದ್ವವ ರೂಪಗಳನ್ನು ಬರೆಯಿರಿ.

ವರ್ಣ, ಸಂತೋಷ, ಶಾಲೆ, ಆಸೆ.

ಈ) ಕೆಳಗಿನ ಪದಗಳನ್ನು ಸ್ವಂತ ವಾಕ್ಯಗಳಲ್ಲಿ ಬಳಸಿ ಬರೆಯಿರಿ.

ಸಂತೋಷ, ದುರ್ದ್ರೋಷ, ಆಸ್ತಾದಿಸು, ಅಧಿಕಾರ.

ಉ) ಮೊದಲಿರಡು ಪದಗಳಿಗಿರುವ ಸಂಬಂಧದಂತೆ ಮೂರನೆಯ ಪದಕ್ಕೆ ಸಂಬಂಧಿಸಿದ ಪದವನ್ನು ಬರೆಯಿರಿ.

೧. ಕಪ್ : ಲೋಟು :: ಹೆಡ್ ಮಾಸ್ತರ್ : _____

೨. ಸರಮಾಲೆ : ಜೋಡುನುಡಿ :: ಬಿಸಿ ಬಿಸಿ : _____

೩. ಮಕ್ಕಳು : ನಾಮಪದ : ಹೋದರು : _____

೪. ಮತ್ತೊಬ್ಬ : ಲೋಪಸಂದಿ : ಅಶ್ವಂತ : _____

೫. ಜೀವನದಲ್ಲಿ : ಸಪ್ತಮೀ ವಿಭಕ್ತಿ : ರುಚಿಯನ್ನು : _____

IV. ಸ್ವೇಧಾಂತಿಕ ವ್ಯಾಕರಣ :

ಸಮಾಸಗಳು :

‘ಅರಸನ ಮನೆಯಲ್ಲಿ ಸಂಭ್ರಮ ತುಂಬಿದೆ’. ಈ ವಾಕ್ಯದಲ್ಲಿ ಕೆಳಗೆ ಗೆರೆ ಹಾಕಿರುವ ‘ಅರಸ’ ಮತ್ತು ‘ಮನೆಯಲ್ಲಿ’ ಎಂಬ ಪದಗಳ ಅರ್ಥಗಳು ಬೇರೆಬೇರೆ. ಆದರೆ ಅದೇ ಅರ್ಥ ಬರುವಂತೆ ಅವೆರಡೂ ಪದಗಳನ್ನು ಸೇರಿಸಿ ‘ಅರಮನೆಯಲ್ಲಿ’ ಎಂದು ಒಂದೇ ಪದ ಮಾಡಿ ಹೇಳಬಹುದು.

‘ಹಿರಿದಾದ ತೋರೆಯು ಹರಿಯುತ್ತಿತ್ತು’ ಈ ವಾಕ್ಯದಲ್ಲಿ ‘ಹಿರಿದಾದ’ ‘ತೋರೆಯು’ ಎಂಬೆರಡು ಪದಗಳನ್ನು ಕೊಡಿಸಿ ‘ಹೆದ್ದೊರೆ’ ಹರಿಯುತ್ತಿತ್ತು ಎನ್ನಬಹುದು.

ಮೇಲಿನ ಉದಾಹರಣೆಗಳಲ್ಲಿ ಎರಡು ಅರ್ಥವಾ ಎರಡಕ್ಕಿಂತ ಹೆಚ್ಚು ಪದಗಳು ಸೇರಿ ಒಂದು

ಪದವಾಗಿರುವುದನ್ನು ಗಮನಿಸಬಹುದು. ಹೀಗೆ ಹಲವು ಪದಗಳನ್ನು ಸೇರಿಸಿ ಒಂದು ಪದ ಮಾಡುವುದರಿಂದ ಅರ್ಥವು ಕೆಡುವುದಿಲ್ಲ. ಜೊತೆಗೆ ಬರೆಯುವ ಶ್ರಮ ಮತ್ತು ಉಚ್ಛರಣ ಮಾಡುವ ಸಮಯವೂ ಸ್ವಲ್ಪ ಉಳಿತಾಯವಾಗುತ್ತದೆ. ಇದನ್ನೇ ವ್ಯಾಕರಣದಲ್ಲಿ ‘ಸಮಾಸ’ ಎಂದು ಕರೆಯಲ್ಪಡೇವೆ. ಇದರ ಸೂತ್ರವನ್ನು ಈ ರೀತಿ ಹೇಳಬಹುದು.

‘ಎರಡು ಅರ್ಥವಾ ಎರಡಕ್ಕಿಂತ ಹೆಚ್ಚು ನಾಮಪದಗಳು ಅರ್ಥಕ್ಕನುಸಾರವಾಗಿ ಸೇರಿ ತಮ್ಮಲ್ಲಿರುವ ವಿಭಕ್ತಿ ಪ್ರತ್ಯೇಯಗಳನ್ನು ಕಳೆದುಕೊಂಡು ಒಂದು ಪದವಾಗುವುದನ್ನು ‘ಸಮಾಸ’ ಎಂದು ಕರೆಯಲಾಗುತ್ತದೆ.’

ಹೀಗೆ ಸಮಾಸ ಮಾಡುವುದಕ್ಕೆ ಕೆಲವು ನಿಬಂಧನೆಗಳಿವೆ. ಮುಖ್ಯವಾಗಿ ಕನ್ನಡ + ಕನ್ನಡ, ಕನ್ನಡ + ತದ್ವವ, ತದ್ವವ + ತದ್ವವ, ಸಂಸ್ಕೃತ + ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಹುದು. ಆದರೆ ಕನ್ನಡ + ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಬಾರದು. ಆದರೂ ನಮ್ಮ ಮೂರ್ವದ ಕವಿಗಳು ಕನ್ನಡ ಮತ್ತು ಸಂಸ್ಕೃತ ಪದಗಳನ್ನು ಸೇರಿಸಿ ಸಮಾಸ ಮಾಡಿದ್ದಾರೆ. ಈ ರೀತಿಯ ದೋಷಯುಕ್ತ ಸಮಾಸಗಳನ್ನು ‘ಅರಿ ಸಮಾಸ’ ಎಂದು ಕರೆಯಲಾಗಿದೆ. ಆದರೆ ಮೂರ್ವದ ಕವಿಗಳು ಮಾಡಿರುವ ಸಮಾಸಗಳಲ್ಲಿ, ಬಿರುದಾವಳಿಗಳಲ್ಲಿ, ಗಮಕ ಹಾಗೂ ಕ್ರಿಯಾ ಸಮಾಸಗಳಲ್ಲಿ ಅರಿ ಸಮಾಸದ ದೋಷವನ್ನು ಪರಿಗಣಿಸುವಂತಿಲ್ಲ.

ಕನ್ನಡ ಪದದೊಡನೆ ಸಂಸ್ಕೃತ ಪದವನ್ನು ಸೇರಿಸಿ ಸಮಾಸ ಮಾಡಬಾರದು. ಹಾಗೆ ಸೇರಿಸಿ ಸಮಾಸ ಮಾಡಿದರೆ ಅದನ್ನು ‘ಅರಿ ಸಮಾಸ’ ಎನ್ನುವರು.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಮಳೆಯ	+	ಕಾಲ	= ಮಳೆಗಾಲ
	ದಳದ	+	ಪತಿ	= ದಳಪತಿ
	ಮಹಾ	+	ಕಾಳಿ	= ಮಾಕಾಳಿ

(ಈ ಮೇಲಿನ ಉದಾಹರಣೆಗಳಲ್ಲಿ ಕಾಲ, ಪತಿ, ಮಹಾ ಇವು ಸಂಸ್ಕೃತ ಪದಗಳು. ಮಳೆಯ, ದಳದ, ಕಾಳಿ ಇವು ಕನ್ನಡದ ಪದಗಳು. ಇವುಗಳನ್ನು ಕೂಡಿಸಿ ಸಮಾಸ ಮಾಡಬಾರದು. ಆದರೂ ಮೂರ್ವದ ಕವಿಗಳು ತಮ್ಮ ಕಾವ್ಯಗಳಲ್ಲಿ ಬಳಸಿದ್ದಾರೆ.)

ಸಮಾಸದ ವಿಧಗಳು :

ಗ. ತಪ್ಪುರುಷ ಸಮಾಸ : ಎರಡು ನಾಮಪದಗಳು ಸೇರಿ ಸಮಾಸವಾದಾಗ ಉತ್ತರಪದದ ಅರ್ಥವು ಪ್ರಥಾನವಾಗಿ ಉಳಿಯುವ ಸಮಾಸಕ್ಕೆ ‘ತಪ್ಪುರುಷ ಸಮಾಸ’ ಎನ್ನುವರು.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಮರದ	+	ಕಾಲು	= ಮರಗಾಲು
	ತೇರಿಗೆ	+	ಮರ	= ತೇರುಮರ
	ಕವಿಗಳಿಂದ	+	ವಂದಿತ	= ಕವಿವಂದಿತ

೧. ಕರ್ಮಧಾರಯ ಸಮಾಸ : ಮೂರ್ವೋಽತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ ಸಮಾನವಾಗಿದ್ದು, ವಿಶೇಷಣ ವಿಶೇಷಣ ಸಂಬಂಧದಿಂದ ಕೂಡಿ ಆದ ಸಮಾಸಕ್ಕೆ ‘ಕರ್ಮಧಾರಯ ಸಮಾಸ’ ಎನ್ನಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಹಿರಿದು	+	ಜೀನು	= ಹೆಚ್ಚೆನು
	ಹೊಸದು	+	ಕನ್ನಡ	= ಹೊಸಗನ್ನಡ
	ಶ್ವೇತವಾದ	+	ಬ್ರತ್ತ	= ಶ್ವೇತಬ್ರತ್ತ
	ದಿವ್ಯವಾದ	+	ಪ್ರಕಾಶ	= ದಿವ್ಯಪ್ರಕಾಶ

೨. ದ್ವಿಗು ಸಮಾಸ : ಮೂರ್ವಪದವು ಸಂಖ್ಯಾವಾಚಕವಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ‘ದ್ವಿಗು ಸಮಾಸ’ ಎನಿಸುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಒಂದು	+	ಕಟ್ಟಿ	= ಒಗ್ಗಟ್ಟಿ
	ಎರಡು	+	ಮಡಿ	= ಇಮ್ಮಡಿ
	ಪಂಚಗಳಾದ	+	ಇಂದಿಯಗಳು	= ಪಂಚೇಂದಿಯಗಳು
	ಸಪ್ತಗಳಾದ	+	ಸ್ವರಗಳು	= ಸಪ್ತಸ್ವರಗಳು

೩. ಅಂಶಿ ಸಮಾಸ : ಮೂರ್ವೋಽತ್ತರ ಪದಗಳು ಅಂಶ ಅಂಶಿ ಭಾವಸಂಬಂಧದಿಂದ ಕೂಡಿ, ಮೂರ್ವಪದದ ಅರ್ಥವು ಪ್ರಥಾನವಾಗಿ ಉಳಿಸಿ ಸಮಾಸಕ್ಕೆ ‘ಅಂಶಿ ಸಮಾಸ’ ಎನ್ನಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಕೈಯ	+	ಅಡಿ	= ಅಂಗೈ
	ತಲೆಯ	+	ಮುಂದು	= ಮುಂದಲೆ
	ಮೂಗಿನ	+	ತುದಿ	= ತುದಿಮೂಗು

೪. ದ್ವಾಂದ್ವ ಸಮಾಸ : ಎರಡು ಅರ್ಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲ ಪದಗಳ ಅರ್ಥಗಳೂ ಪ್ರಥಾನವಾಗಿ ಉಳಿಸಿ ಸಮಾಸಕ್ಕೆ ‘ದ್ವಾಂದ್ವ ಸಮಾಸ’ ಎಂದು ಹೆಸರು.

ಉದಾ :	ಕರೆಯೂ + ಕಟ್ಟಿಯೂ + ಬಾವಿಯೂ = ಕರೆಕಟ್ಟಿಬಾವಿಗಳು
	ಗಿಡವೂ + ಮರವೂ + ಬಳ್ಳಿಯೂ + ಮೊದೆಯೂ = ಗಿಡಮರಬಳ್ಳಿಮೊದೆಗಳು
	ಸೂರ್ಯನೂ + ಚಂದ್ರನೂ + ನಕ್ಷತ್ರವೂ = ಸೂರ್ಯಚಂದ್ರನಕ್ಷತ್ರಗಳು.

೬. ಒಮ್ಮೊಂದಿಗೆ ಸಮಾಸ : ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೋಂದು ಪದದ ಅರ್ಥವು ಪ್ರಥಾನವಾಗಿ ಉಳಿಯುವ ಸಮಾಸಕ್ಕೆ ‘ಒಮ್ಮೊಂದಿಗೆ ಸಮಾಸ’ ಎನ್ನಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಮೂರು	+	ಕಣ್ಣಳ್ಳವ	= ಮುಕ್ಕಣ್ಣ
	ಕೆಂಪು	+	ಕಣ್ಣಳ್ಳವ	= ಕೆಂಗಣ್ಣ
	ಡೊಂಕು	+	ಕಾಲುಳ್ಳವ	= ಡೊಂಕುಗಾಲ

೭. ಶ್ರೀಯಾ ಸಮಾಸ : ಮೂರ್ವಪದವು ಸಾಮಾನ್ಯವಾಗಿ ದ್ವಿತೀಯಾ ವಿಭಕ್ತಿಯಿಂದ ಕೂಡಿದ್ದು, ಉತ್ತರದಲ್ಲಿರುವ ಶ್ರೀಯಾಪದದೊಡನೆ ಸೇರಿ ಆಗುವ ಸಮಾಸವನ್ನು ‘ಶ್ರೀಯಾ ಸಮಾಸ’ ಎನ್ನಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಕ್ಷೀಯನ್ನು	+	ಮುಟ್ಟಿ	= ಕ್ಷೀಮುಟ್ಟಿ
	ಕಣ್ಣನ್ನು	+	ತೆರೆದನು	= ಕಣ್ಣ ತೆರೆದನು
	ಕಾವ್ಯವನ್ನು	+	ಬರೆದು	= ಕಾವ್ಯಬರೆದು

೮. ಗಮಕ ಸಮಾಸ : ಮೂರ್ವಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವನ್ನು ‘ಗಮಕ ಸಮಾಸ’ ಎನ್ನಲಾಗುತ್ತದೆ.

ಉದಾ :	ಮೂರ್ವಪದ	+	ಉತ್ತರಪದ	= ಸಮಾಸಪದ
	ಅವನು	+	ಹುಡುಗ	= ಆ ಹುಡುಗ
	ಅದು	+	ಕಲ್ಲು	= ಆ ಕಲ್ಲು
	ಮಾಡಿದುದು	+	ಅಡಿಗೆ	= ಮಾಡಿದಡಿಗೆ

V. ಚಟುವಟಿಕೆಗಳು :

೧. ಪ್ರಸ್ತುತ ಪಾಠದ ಕಥಾ ಸನ್ನಿಹಿತವನ್ನು ರೂಪಕವನ್ನಾಗಿ ಪರಿವರ್ತಿಸಿ, ಅಭಿನಯಿಸಿ.
೨. ‘ನಾನು ಮೆಚ್ಚಿದ ಶಿಕ್ಕ’ ಈ ಬಗ್ಗೆ ಒಂದು ಪ್ರಬಿಂಧ ಬರೆದು ತರಗತಿಯಲ್ಲಿ ಓದಿರಿ. ಅದನ್ನು ಶಾಲಾಭಿತ್ರೀ ಪತ್ರಿಕೆಯಲ್ಲಿ ಪ್ರದರ್ಶಿಸಿ.
೩. ಉತ್ತಮ ಜೀವನದ ಗುಣಗಳನ್ನು ಪಟ್ಟಿ ಮಾಡಿ, ಅವುಗಳನ್ನು ಅನುಸರಿಸುವುದನ್ನು ಕಲಿಯಿರಿ.



ಇ. ಟುಸ್ನೋಡ್ ವ್ಯಾಕ್ಸ್ ಮೌಸಿಯಂ

- ಬಸವಪ್ಪಭು ಪಾಟೀಲ ಬೆಟ್ಟಿದೂರು
ಮತ್ತು ಕೆ. ಸಿದ್ಧಯ್ಯಸ್ವಾಮಿ.




ಹಾತ ಪ್ರವೇಶ : 'ದೇಶ ಸುತ್ತು ಹೋತೆ ಓದು' ಈ ಗಾದೆ ಜ್ಞಾನ ಸಂಪಾದನೆಯ ಎರಡು ಮಾರ್ಗಗಳನ್ನು ಸೂಚಿಸುತ್ತದೆ. ದೇಶ ಸುತ್ತಲು ಅವಕಾಶ ಇರುವವರು ಪ್ರವಾಸದ ರಸಾನುಭವವನ್ನು ನೇರವಾಗಿ ಪಡೆಯುತ್ತಾರೆ. ಈ ಅವಕಾಶದಿಂದ ವಂಚಿತರಾದವರು ಪ್ರವಾಸ ಸಾಹಿತ್ಯವನ್ನು ಓದುವುದರ ಮೂಲಕ ರಸಾನಂದವನ್ನು ಪರೋಕ್ಷವಾಗಿ ಪಡೆಯುತ್ತಾರೆ. ದೇಶ ಸುತ್ತುವುದು ಎಲ್ಲಿರುಗೂ ಸಾಧ್ಯವಾಗುವುದಿಲ್ಲ. ಅದು ವೆಚ್ಚದಾಯಕ. ಆದರೆ ಹೋತೆ ಓದುವುದು ಎಲ್ಲಿರುಗೂ ಸಾಧ್ಯವಾಗುವ ಸುಲಭದ ಮಾರ್ಗ. ಕೆಲವರು ದೇಶ ವಿದೇಶಗಳನ್ನು ಸಂದರ್ಶಿಸಿ ಅಲ್ಲಿಯ ಇತಿಹಾಸ, ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಸಂಸ್ಕೃತಿಗಳನ್ನು ಪರಿಚಯಿಸುವುದರೊಂದಿಗೆ ಪ್ರವಾಸ ಕಾಲದಲ್ಲಿ ತಾವು ಕಂಡುಂಡ ಅನುಭವಗಳನ್ನು, ನೋಡಿದ ದೃಶ್ಯಗಳನ್ನು ಮನೋಜ್ಞವಾಗಿ ವರ್ಣಿಸುತ್ತಾರೆ. ಈ ರೀತಿಯ ಬರೆವಣಿಗೆಯನ್ನು ಪ್ರವಾಸ ಸಾಹಿತ್ಯವೆಂದು ಕರೆಯುತ್ತೇವೆ. ಪ್ರವಾಸ ಸಾಹಿತ್ಯ ಒಂದು ಸೃಜನಶೀಲ ಕಲಾಭಿವೃತ್ತಿಯಾಗಿ ಕನ್ನಡದಲ್ಲಿ ೨೦ ನೇ ಶತಮಾನದಿಂದ ಕಾಣಿಸಿಕೊಂಡಿತು. ಸೂರಿ ವೆಂಕಟರಮಣಶಾಸ್ತ್ರ ಕರ್ಕಿ ಅವರ 'ದಕ್ಷಿಣ ಯಾತ್ರಾ ಚರಿತ್ರೆ' ಕನ್ನಡದ ಮೊದಲ ಪ್ರವಾಸ ಕಥನವಾಗಿದೆ.

ಪ್ರಸ್ತುತ ಪ್ರವಾಸ ಕಥನದಲ್ಲಿ ಲೇಖಕರು ಯೂರೋಪಿನಲ್ಲಿ ಕಂಡುಂಡ ಅನುಭವಗಳನ್ನು ಸರಳ ಶೈಲಿಯಲ್ಲಿ ಅಭಿಪ್ರಾಯಕ್ರಿಗೊಳಿಸಿದ್ದಾರೆ. ಲೇಖನವನ್ನು ಓದುತ್ತಿದ್ದಂತೆ ನಮಗೂ ಲಂಡನ್‌ನಲ್ಲಿ ಸಂಚರಿಸಿದ ಅನುಭವವುಂಟಾಗುತ್ತದೆ.

ಈ ಮೌಸಿಯಂ ನೋಡಲು ಒಂದು ತಾಸು ಸಮಯವೆಂದು ನಮ್ಮ ಗೈಡ್ ಹೇಳಿದರು. ಮೇಡಂ ಟುಸ್ನೋಡ್ ಈ ವ್ಯಾಕ್ಸ್ ಗೊಂಬಗಳನ್ನು ಮೊದಲು ಮಾಡಿದವರು. ಈ ಮೇಣದ ಗೊಂಬಗಳು ತಡ್ಲೂಪ ಒಬ್ಬ ವ್ಯಕ್ತಿಯನ್ನೇ ಹೋಲುತ್ತವೆ. ಯಾವ ವ್ಯಕ್ತಿಯನ್ನು ಮೇಣಿಸಲ್ಲಿ ಮಾಡಿರುತ್ತಾರೋ - ಅವರನ್ನು ಶಾರೂಪ್ ಬಿಾನ್, ಅಮೀರ್ ಬಿಾನ್, ಅಮಿತಾಬಚ್ಚನ್, ಮಲೀನ್ ಮನೋರ್, ಜೆನಿಸ್ ತಾರೆ ಬೆಕ್ರೋ, ಬೋಗ್ ಹೀಗೆ ಪ್ರಸಿದ್ಧರ ವ್ಯಾಕ್ಸ್ ಗೊಂಬೆ ಮಾಡಿದ್ದಾರೆ. ಆ ಮೂರ್ತಿಗಳ ಪಕ್ಷದಲ್ಲಿ ನಿಂತು ನೀವು ಫೋರ್ಚೋ ತೆಗೆಸಿಕೊಂಡರೆ ನಿಜವಾದ ವ್ಯಕ್ತಿಯೊಂದಿಗೆ ಇದ್ದೇವೇನೋ ಅನಿಸುತ್ತದೆ. ಈ ಸಹಜತೆಯೇ ಆ ಮೇಣದ ಬೊಂಬಗಳ ವೈಶಿಷ್ಟ್ಯ.

ಇದೇ ಮೌಸಿಯಂನಲ್ಲಿ ಫೀಂಬರ್ ಆಫ್ ಹಾರರ್ ಇದೆ. ಅಲ್ಲಿ ಜೀರುವ, ಭಯಾನಕವಾಗಿ ಕಿರುತುವ (ವಿಪರೀತ ನೋವಾದಾಗ) ಶಬ್ದ ಕೇಳಿಬರುತ್ತದೆ. ಅದು ರಾಜರು ತಮ್ಮ ವಿರೋಧಿಗಳನ್ನು ಕೊಲ್ಲಿಸುತ್ತಿದ್ದ ಸಮಯದಲ್ಲಿ ಅವರು ಹೊರಡಿಸುತ್ತಿದ್ದ ಜೀತ್ವಾರ್.



“ನಾನು ಮತ್ತು ಸತೀಶ ಒಂದು ಹಾಲಿನೊಳಗಿಂದ ಹೋದಾಗ ಅಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಲು ಕತ್ತಿಹಿಡಿದು ಬಬ್ಬಿ ಬಂದ. ಬಬ್ಬಿ ಕತ್ತು ಹಿಚ್ಚುಕಲು ಬಂದವನಂತೆ, ವಿಕಾರವಾಗಿ ಕಿರುಚುತ್ತಾ ಹೊಟ್ಟೆಗೆ ಡ್ಯಾಗ್ರೋ ತಿಪಿಯಲು ಬಂದಂತೆ ಮಾಡಿದಾಗ ನಾವು ಅಂಜಿಹೋದೆವು. ಆದರೆ ಅದು ಕ್ಷಣ ಮಾತ್ರ - ನಮಗೆ ಅವರು ಅಪಾಯ ಮಾಡಲಿಲ್ಲ. ಅದು ಒಂದು ರೀತಿಯ ಹಿಂದಿನ ಕಾಲದ ಕ್ಲೋರಿಗಳ ನಡವಳಿಕೆ ತೋರಿಸುವ ರೀತಿಯಾಗಿತ್ತು” ಎಂದು ಎಸ್.ಜಿ.ಎಂ. ಕಾಲೇಜಿನ ಉಪನ್ಯಾಸಕರಾದ ಇಂಜಿನಿಯರ್ ರಮೇಶ್ ನಮಗೆ ಹೇಳಿದರು. ಅಲ್ಲದೆ “ಅಲ್ಲಿನ ಒಳ ಧೇರಣೆಗಳಲ್ಲಿ ಇಡಿ ಕನ್ನಡಕ ಹಾಕಿಕೊಂಡು ತಾರಾಲಯ (Planetarium) ನೋಡಿದೆವು. ತುಂಬಾ ಹತ್ತಿರದಿಂದ ನಮಗೆ ನಕ್ಷತ್ರಗಳು ಕಂಡವು ಎಂದು” ಹೇಳಿದರು. ನಮಗೆ ಅದು ನೋಡಲಾಗಲಿಲ್ಲ. ವ್ಯಾಕ್ಫ್ ಪ್ರತಿಮೆ ನೋಡಿ ಅಲ್ಲಿನ ಗದ್ದಲ ನೋಡಿ ನಾವು ನಾಲ್ಕೆಯಿದು ಜನ ಸಾಕಷ್ಟು ಎಂದು ಹೊರಗೆ ಬಂದಿದ್ದೇವು. ಅಲ್ಲಿಂದ ಉಟಕ್ಕೆ ಬಸ್ಸಿನಲ್ಲಿ ಹೋಗುವಾಗ ನಮ್ಮ ಗೈಡ್ ಱಿಟ್ಟೆ ರಲ್ಲಿ ಲಂಡನ್‌ನಲ್ಲಿ ದೊಡ್ಡ ಅಗ್ನಿ ದುರಂತ ಸಂಭವಿಸಿ ಇ ದಿನ ಲಂಡನ್ ಹೊತ್ತಿ ಉರಿಯಿತಂತೆ. ೧೯೧೦೦ ಮನೆಗಳು, ಉಂ ಚೆರ್ಚ್‌ಗಳು ಸುಟ್ಟಿಹೋದವಂತೆ. ಇದರ ನೆನಪಿಗಾಗಿ ೨೦೦ ಅಡಿ ಎತ್ತರದ ಸ್ತಂಭ ನಿಲ್ಲಿಸಿದ್ದಾರಂತೆ. ಅದಕ್ಕಿಂತ ಒಂದರೆಡು ವರುಷದ ಹಿಂದ ಪ್ಲೇಗ್‌ಗೆ ಲಂಡನ್‌ನಲ್ಲಿ ಹನ್ನೆರಡು - ಹದಿಮೂರು ಸಾವಿರ ಜನ ಸತ್ತು ಹೋದರಂತೆ ಎಂದು ತಿಳಿಸಿದ. ಉಟ ಮಾಡಿ ನಾವು ಟವರ್ ಬ್ರಿಜ್ ನೋಡಲು ಹೊರಟೆವು. ದಾರಿಯಲ್ಲಿ ಬ್ರಿಟಿಷ್ ಪ್ರಧಾನಿ ಇರುವ ಮನೆ ೧೦ ಡೌನಿಂಗ್ ಸ್ಟ್ರೀಟ್‌ನ್ನು ನೋಡಿದೆವು. ಆ ದಾರಿಯಲ್ಲಿ ಎಡ-ಬಲಕ್ಕೆ ಸಚಿವಾಲಯಗಳಿವೆ.

ಲಂಡನ್‌ನಲ್ಲಿ ಕೇಂಬ್ರಿಜ್ ಹಾಗೂ ಆಕ್ಸ್‌ಫರ್ಡ್ ಪ್ರಸಿದ್ಧ ವಿಶ್ವವಿದ್ಯಾಲಯಗಳಿವೆ. ಅವು ನಮಗೆ ದೂರ ಇದ್ದವು. ನಮ್ಮ ಕೋಚ್ ಲಂಡನ್ ವಿಶ್ವವಿದ್ಯಾಲಯದ ಮುಂದಿನಿಂದ ಹೋದಾಗ ಅಲ್ಲಿ ಹೀಗಳಿಂಥ ಗಾಂಧಿ ಪ್ರತಿಮೆ ನೋಡಿದೆವು. ಅದು ಲಂಡನ್ ವಿಶ್ವವಿದ್ಯಾಲಯ. ಇಲ್ಲಿ ಗಾಂಧಿಜಿ ಓದಿದ್ದರಂತೆ. ತುಂಬಾ ಸಂತಸವಾಯಿತು.

ಟವರ್ ಬ್ರಿಜ್ ನೋಡಲು ಹೋಗುವಾಗ ಜನರು ಆಫೀಸ್‌ನಿಂದ ಹೊರಬರುತ್ತಿದ್ದರು. ರಸ್ತೆಗಳು ಜನರಿಂದ ತುಂಬಿ ಹೋಗಿದ್ದವು, ದಿನಾಲು ಲಂಡನ್‌ನಲ್ಲಿ ಕೆಲಸ ಮಾಡಲು ಹೊರಗಿನಿಂದ ಇಲಕ್ಷ ಜನ ಬರುತ್ತಾರಂತೆ. ಲಂಡನ್ ಬಹುಕಲು ತುಂಬಾ ದುಬಾರಿ ಉಂಟು. ಹೀಗಾಗಿ ನೌಕರದಾರರು ೫೦-೬೦ ಕಿ.ಮೀ. ದೂರದ ಸಬರ್‌ಗಳಿಂದ ಬರುತ್ತಾರೆ. ಇವರೆಲ್ಲ ಬಸ್‌೯೦, ರ್ಯೂಲೋ ಹಿಡಿಯಲು ತರಾತುರಿಯಿಂದ ಹೊರಟಿದ್ದರು.

ದಾರಿಯಲ್ಲಿ ಶಾದ್ರ್ ಎಂಬ ಯುರೋಪಿನಲ್ಲಿಯೇ ಎತ್ತರದ (೫೫೦ ಮೀ.) ಕಟ್ಟಡ ನೋಡಿದೆವು. ಇದು ವಾಣಿಜ್ಯ ಸಮುಚ್ಚಯ, ಸಿಂಪೋಸಿಯಾ ಚರ್ಚ್‌ ಕೂಡಾ, ಸುಂದರವಾಗಿ ಭವ್ಯವಾಗಿ ಇತ್ತು.

ಲಂಡನ್‌ನಲ್ಲಿ ಹರಿಯುವ ಪ್ರಸಿದ್ಧವಾದ ನದಿ ಥೇಮ್ಸ್. ಥೇಮ್ಸ್ ನದಿಯ ದಕ್ಷಿಣಕ್ಕೆ ಉದ್ದಮಗಳು, ಘ್ರಾಕ್ರಿಗಳು ಹೆಚ್ಚಾಗಿ ರಾಜಕಾರಣಿಗಳು ಇರುತ್ತಾರಂತೆ. ಉತ್ತರಕ್ಕೆ ವ್ಯಾಪಾರಿಗಳು, ಕಡಿಮೆ ಆದಾಯ ಹೊಂದಿದವರು ವಾಸಿಸುತ್ತಾರೆ. ಥೇಮ್ಸ್ ನದಿ ದಂಡೆ ಬದಿಯಲ್ಲಿ ವಾಸಿಸುವವರು ಶ್ರೀಮಂತರೇ - ನಮ್ಮ ಮುಂಬಯಿಯ ಸಮುದ್ರ ದಂಡೆಗುಂಟು ಇರುವ ಮೇರೀನ್ ಡ್ರೈವ್‌ನಂತೆ.

ಥೇಮ್ಸ್ ನದಿಯ ಮೇಲೆ ಇನಿ ಬ್ರಿಜ್‌ಗಳಿವೆ. ಅದರಲ್ಲಿ ಟವರ್ ಬ್ರಿಜ್ ಪ್ರಮುಖವಾದುದು. ಇದು ಸಾರ್ವಿರ ಟನ್ ಶೂಗುತ್ತದೆ. ಹಡಗುಗಳು ಬಂದಾಗ ಒಂದೂವರೆ ಎರಡು ನಿಮಿಷದಲ್ಲಿ ಮೇಲಕ್ಕೆದ್ದು ಹಡಗುಗಳು ಹೋಗಲು ದಾರಿ ಮಾಡಿಕೊಡುತ್ತದೆ.

ಈ ಟವರ್ ಬ್ರಿಜ್‌ನಂತೆ ಈ ಥೇಮ್ಸ್ ನದಿಯ ಮೇಲೆ ವೆಸ್ಟ್‌ಮಿನಿಸ್ಟರ್‌ ಸೇತುವೆ, ವಾಟಲೂ ಸೇತುವೆ, ಲಂಡನ್ ಸೇತುವೆ ಪ್ರಸಿದ್ಧವಾಗಿವೆ. ಲಂಡನ್ ಬ್ರಿಜ್‌ಗೆ ಹತ್ತಿರದಲ್ಲೇ ಟವರ್ ಆಫ್ ಲಂಡನ್ ನೋಡಿದೆವು. ೩-೪ ಅಂತಸ್ಸಿನ ಚೋಕಾರದ ಬೃಹತ್ ಕಟ್ಟಡದ ಮೇಲೆ ಟವರ್‌ಗಳಿವೆ. ಇದು ರಾಜರು ತಮಗೆ ಆಗದವರನ್ನು ಕೊಲ್ಲಿಸಿದ ಜಾಗ, ರಾಜಮನೆತನಗಳಲ್ಲಿನ ವ್ಯಷ್ಟಮ್ಯ, ಅಸೂಯೆ, ಕೊಲೆ ಸುಲಿಗೆಗಳ ತಾಳಿದಿದು. ರಾಬರ್‌ ಕ್ಲೈವ್‌ ರಿಇಂಗ್ ರ ಪ್ಲಾಸಿ ಕದನದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತಗಳನ್ನು ಇಲ್ಲಿ ಇಡಲಾಗಿದೆಯಂತೆ. ಇದು ನಿಗೂಢ ಸ್ಥಳ.

ಇವರ್ ಬ್ರಿಜ್ ಮೇಲೆ ಹಾದು, ಟವರ್ ಆಫ್ ಲಂಡನ್‌ನ್ನು ಎಡಕ್ಕೆ ಮಾಡಿಕೊಂಡು ನಾವು ಲಂಡನ್ ಇ ನೋಡಲು ಹೋದೆವು. ಅಲ್ಲಿಯೂ ಮತ್ತೊಂದು ಬ್ರಿಜ್ ಕ್ರಸ್‌ ಮಾಡಿದೆವು. ದೂರದಿಂದ ಪಾಲ್‌ಮೆಂಟ್ ಹಾಗೂ ಬಿಗ್‌ಬೆನ್ ಗಡಿಯಾರ ಕಾಣುತ್ತಿದ್ದವು. ಬ್ರಿಟಿಷ್ ಪಾಲ್‌ಮೆಂಟ್ ಹಳೇ ಯುರೋಪಿಯನ್ ಶೈಲಿಯ ಬೃಹತ್ ಕಟ್ಟಡ. ೨೫೦ ಅಡಿ ಗೋಪುರ ಹೊಂದಿದೆ. ನಾವು ಅದನ್ನು ದೂರದಿಂದ ನೋಡಿದೆವು. ಅದರ ಅನತಿ ದೂರದಲ್ಲಿಯೇ ಲಂಡನ್ ಇ.

ಇನಿ ಯೂರೋ (ಇಲ್ಲಿ ರೂ) ನೀಡಿ ಇಲ್ಲಿ ಪ್ರವೇಶ ಪಡೆಯಬೇಕು. ನಮ್ಮ ಜಾತ್ರೆಗಳಲ್ಲಿರುವಂತಹ ದೊಡ್ಡ ಚಕ್ರ- ಅದರಲ್ಲಿ ಇಂ ಗಾಜಿನ ದುಂಡಗಿನ ಕೋಶಗಳು, ೨೦-೨೫ ಜನ ಅದರಲ್ಲಿ ಸೇರಬಹುದು.

ನಮ್ಮ ಜಾತೀಗಳಲ್ಲಿನ ಚಕ್ರ ಅದರಲ್ಲಿರುವ ತೊಟ್ಟಿಲುಗಳು ಭರಭರ ಮೇಲೇರಿ ಕೆಳಕ್ಕೆ ಇಂದಿಯತ್ವವೆ. ಆದರೆ ಈ ಚಕ್ರ ಹಾಗಲ್ಲ. ನಾವು ನಿಂತಿರುವ ಒಂದು ಹೋಶ ಮೇಲೇರಿ, ಮೊದಲು ಇದ್ದ ಜಾಗಕ್ಕೆ ಬರಲು ಅಥವಾ ತಾಸು ಹಿಡಿಯತ್ವದೆ. ಹೀಗಾಗಿ ನಮಗೆ ಮೇಲೇರಿದ್ದು, ಕೆಳಗಿಳಿಯುವುದು ಅನಿಸುವುದೇ ಇಲ್ಲ. ಹೋಶ ಮೇಲೇರಿದಾಗ ಲಂಡನ್ ನಗರವನ್ನು ನಾಲ್ಕು ದಿಕ್ಕಿನಿಂದ ಸೋಡಬಹುದು. ತುಂಬಾ ಸುಂದರವಾಗಿ ಕಾಣುತ್ತದೆ ಲಂಡನ್. ನಡುವೆ ಹರಿಯುತ್ತಿರುವ ಧೇಮ್ಮೆ. ಲಂಡನ್‌ನ ಜನ ಸಂಖ್ಯೆ ಲಿಂಗ ಲಕ್ಷ - ಏಂಂದು ಮೈಲು ವಿಸ್ತೀರ್ಣದ ಲಂಡನ್ ಜೀಡ್‌ಮೀಕ, ಬ್ಯಾಂಕಿಂಗ್ ನಗರ.

ಲಂಡನ್ ಮುಧ್ಯದಿಂದ ಹೊರವಲಯದ ಕಡೆಗೆ ಬಂದಂತೆಲ್ಲ ಲಂಡನ್ ಮಲಗಿ ನಿದ್ರಿಸುತ್ತಿದೆಯೇ ಅನಿಸುತ್ತದೆ. ರಸ್ತೆ ಮೇಲೆ ಕಾರುಗಳು, ಅಪರೂಪಕೊಳ್ಳುಮೈ ಸ್ವೇಕಲ್ ಕಾಣುತ್ತವೆ. ಮನೆ ಮುಂದೆ ಜನಗಳೇ ಇಲ್ಲ! ಇಲ್ಲಿ ಕತ್ತಲಾಗುವುದು ರಾತ್ರಿ ಟಕ್ಕೆ. (ಸೂರ್ಯ ಮುಳುಗದ ದೇಶವೆಂದು ಕರೆಸಿಕೊಳ್ಳುತ್ತಿದ್ದ ಬ್ರಿಟನ್‌ನಲ್ಲಿ ಸೂರ್ಯನು ಮುಳುಗುತ್ತಾನೆ) ಬೆಳಕು ಮೂಡುವುದು ೪.೩೦ - ೫.೦೦ ಶ್ಕ್ಯಾಲ್ ಬೆಳ್ಳಂ ಬೆಳಗು.

ಲಂಡನ್ ಟ್ರೋಬ್ ಟ್ರೇನಿಗೆ ಪ್ರಸಿದ್ಧ, ನಮಗೆ ಬರೀ ಹೋಚ್ ಪ್ರಯಾಣ. ಲಂಡನ್ ಟ್ರೋಬ್ ಟ್ರೇನ್ ನೋಡಲಿಲ್ಲವಲ್ಲ ಎಂಬ ಕೊರಗಾಯಿತು.

ಏಳು ಏದ್ದೇಳು ಪ್ಯಾರಿಸಿಗೆ ನಡೆ ಎಂದಿತು ನಮ್ಮ ಟೂರ್ ಇಟಿನರಿ (Itinerary) ಇನ್ನೆಲ್ಲಿಯ ಟ್ರೋಬ್ ಟ್ರೇನ್!

ಕೃತಿಕಾರರ ಪರಿಚಯ :

ಡಾ. ಬಸವಪ್ಪಬು ಹಾಟೀಲ ಇವರು ಗೆಂಡಿಲ್ ರಲ್ಲಿ ರಾಯಚೂರು ಜಿಲ್ಲೆಯ ಮಾನ್ಯ ತಾಲ್ಲೂಕಿನ ಬೆಂಟ್‌ದೂರು ಗ್ರಾಮದಲ್ಲಿ ಜನಿಸಿದರು. ವೃತ್ತಿಯಲ್ಲಿ ವೈದ್ಯರಾಗಿದ್ದು, ಶರಣಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿರುವ ಇವರು ಜನಾನುರಾಗಿಯಾಗಿದ್ದಾರೆ. ದೇಶವಿದೇಶಗಳನ್ನು ಸುತ್ತಿ ಲೋಕಾನುಭವವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳಿಂದರೆ - 'ಮಾತನಾಡಿ ಹೆಣಗಳೇ', 'ಇದೇನುಕತೆ', 'ಬೆಳಗು'(ನಾಟಕ), 'ಬಸವನಾಡಿನಿಂದ ಮಂದೇಲ ನಾಡಿಗೆ' (ಪ್ರವಾಸ ಕಥನ) ಇತ್ಯಾದಿ.



ಕೆ. ಸಿದ್ದಯ್ಯಸಾಸ್ತ್ರಮಿ ಇವರು ಗೆಂಡಿಂಗ್ ರಲ್ಲಿ ರಾಯಚೂರು ಜಿಲ್ಲೆಯ ಮಾನ್ಯಯಲ್ಲಿ ಜನಿಸಿದರು. ಇವರು ವೃತ್ತಿಯಲ್ಲಿ ಬ್ಯಾಂಕ್ ಮಾನೇಜರ್ ಆಗಿದ್ದು ೨೦ ಹೆಚ್ಚು ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಇವರಿಬ್ಬರು ಸೇರಿ ಬರೆದ 'ಯೂರೋಪಿನಲ್ಲಿ...' ಪ್ರವಾಸ ಸಾಹಿತ್ಯದಿಂದ ಪ್ರಸ್ತುತ ಲೇಖನವನ್ನು ಆರಿಸಲಾಗಿದೆ.

ಪ್ರಿಪ್ಲೆಟ್ :

ಗ. ಪ್ಲಾಸಿ ಕದನ : ಪಶ್ಚಿಮ ಬಂಗಾಳದ ಭಾಗಿರಧಿ ನದಿಯ ದಡದಲ್ಲಿರುವ ಪ್ಲಾಸಿ ಎಂಬಲ್ಲಿ ಬ್ರಿಟೇಷರು ರಾಬಟ್ ಕ್ಲೈವ್ ಹಾಗೂ ಬಂಗಾಳದ ನವಾಬ ಸಿರಾಜುದ್ದೀಲ್ ನಡುವೆ ಇರ್ಹಿತ ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಸಿರಾಜುದ್ದೀಲ್ ಸೋತು ಹತ್ಯೆಗೊಳಗಾದನು. ಭಾರತದಲ್ಲಿ ಬ್ರಿಟೇಷರು ತಮ್ಮ ಪ್ರಾಬಿಲ್ಯ ಹೆಚ್ಚಿಸಿಕೊಳ್ಳಲು ಪ್ಲಾಸಿ ಕದನ ಮಹತ್ವದಾಯಿತು.

ಇ. ಫ್ಲೇಗ್ : ಇದು ಸಾಂಕ್ರಾಂತಿಕ ರೋಗ. ಇಲ ನೇ ಶತಮಾನದ ಕೊನೆ ಹಾಗೂ ಇಲ ನೇ ಶತಮಾನದ ಆರಂಭದಲ್ಲಿ ಚಿಕಿತ್ಸೆ ಇಲ್ಲದೆ ಅಪಾರ ಸಂಖ್ಯೆಯ ಜನ ಬಲಿಯಾದರು. ಬೆಳಗ್ಗೆ ಚೆನ್ನಾಗಿ ಓಡಾಡಿಕೊಂಡಿದ್ದವರು ಸಂಚಯ ವೇಳೆಗೆ ಅಸ್ವಸ್ಥಗೊಂಡು ಸಾವನ್ನಪೂರ್ತಿದ್ದರು. ಇದು ಮೊದಲು ಇಲಿಗಳಿಗೆ ಬಂದು ನಂತರ ಜನರಿಗೆ ಹರಡುತ್ತಿತ್ತು.

ಅಭ್ಯಾಸ

I. ಪದಗಳ ಅರ್ಥ :

ಕೋಚ್ - ರಾಜರಥ; ನಾಲ್ಕುಚಕ್ರದ ಬಂಡಿ.

ಡ್ಯೂಗರ್ - ಕರಾರಿ; ಚೂರಿ; ತಿವಿ.

ತರಾತುರಿ - ಅವಸರ

ದುಬಾರಿ - ಹೆಚ್ಚಿಬೆಲೆ; ತುಟ್ಟಿ.

ಪಾಲೀಟ್‌ಪೆಂಟ್ - ಸಂಸತ್ತು

ಮೂರ್ಯಾಸಿಯಂ - ವಸ್ತುಸಂಗ್ರಹಾಲಯ.

ಸಮುಚ್ಛಯ - ಗುಂಪು

ಹಾರರ್ - ಭಯ; ನಡುಕ.

Planetarium - ತಾರಾಲಯ; ಸೌರಪೂರ್ಣಹದ ಮಾದರಿ ಕೇಂದ್ರ,

ಗೈಡ್ - ಮಾರ್ಗದರ್ಶಿ

ತದ್ವಾಪ - ಅದೇ ತರಹದ

ತಾಸು - ಗಂಟೆ

ನಿಗೂಡ - ರಹಸ್ಯ

ಬ್ರಿಜ್ - ಸೇತುವೆ

ವ್ಯಾಕ್ - ಮೇಣ

ಸಬಚ್ - ಉಪನಗರ

II. ಪ್ರಶ್ನೆಗಳು :

ಅ) ಬಿಟ್ಟ ಸ್ಥಳಗಳನ್ನು ಮೊಕ್ತ ಪದಗಳಿಂದ ಭರ್ತೀ ಮಾಡಿರಿ.

ಗ. ಲಂಡನ್‌ನಲ್ಲಿ ಹರಿಯುವ ಪ್ರಸಿದ್ಧ ನದಿ _____

ಇ. ಪ್ಲಾಸಿ ಕದನ ನಡೆದ ವರ್ಷ _____

ಇ. ಲಂಡನ್‌ನ ನಿಗೂಡ ಸ್ಥಳ _____

ಆ) ‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ:

- | ‘ಅ’ ಪಟ್ಟಿ | ‘ಬ’ ಪಟ್ಟಿ |
|--------------|--------------------|
| ೧) ಶಾರ್ಥ | ಅ) ಲಂಡನ್ ರೂಪಾಯಿ |
| ೨) ಧೇಮ್ಮೆ | ಆ) ವಾಣಿಜ್ಯ ಸಮುಚ್ಛಯ |
| ೩) ಸಿಂಹೋಸಿಯಾ | ಇ) ದಾರಿ |
| ೪) ಯೂರೋ | ಈ) ಚಚೋ |
| | ಉ) ನದಿ |

ಇ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಲಂಡನ್‌ನಲ್ಲಿರುವ ವ್ಯಾಕ್ಸ್ ಮೂರ್ಸಿಯಂಗೆ ಟುಸ್ನೋಡ್ ಎಂಬ ಹೆಸರು ಹೇಗೆ ಬಂತು?
೨. ಲಂಡನ್‌ನಲ್ಲಿರುವ ಪ್ರಸಿದ್ಧ ವಿಶ್ವವಿದ್ಯಾಲಯಗಳು ಯಾವುವು?
೩. ಲಂಡನ್ ವಿಶ್ವವಿದ್ಯಾಲಯದ ಮುಂದೆ ಗಾಂಧಿಜಿಯವರ ಪ್ರತಿಮೆಯನ್ನು ಏಕೆ ಸಾಫಿಸಲಾಗಿದೆ?
೪. ಧೇಮ್ಮೆ ನದಿ ದಡದಲ್ಲಿರುವ ಜನವಸತಿಯನ್ನು ಲೇಖಕರು ಯಾವುದಕ್ಕೆ ಹೋಲಿಸುತ್ತಾರೆ?
೫. ಲಂಡನ್‌ನ ಭೂ ವಿಸ್ತೀರ್ಣ ಎಷ್ಟು?

ಈ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಲಂಡನ್‌ನಲ್ಲಿ ಸಂಭವಿಸಿದ ದುರಂತಗಳ ಬಗ್ಗೆ ಗೈಡ್ ತಿಳಿಸಿದ ವಿಚಾರಗಳೇನು?
೨. ಧೇಮ್ಮೆ ನದಿಯ ಉತ್ತರ ಹಾಗೂ ದಕ್ಷಿಣಕ್ಕೆ ಯಾವ ವರ್ಗದ ಜನರು ವಾಸಿಸುತ್ತಾರೆ?
೩. ಲಂಡನ್ ಟವರ್ ಬ್ರಿಜ್‌ನ ವೈಶಿಷ್ಟ್ಯಗಳೇನು?
೪. ಧೇಮ್ಮೆ ನದಿಯ ಮೇಲಿರುವ ಪ್ರಸಿದ್ಧ ಸೇತುವೆಗಳಾವುವು?
೫. ಟವರ್ ಆಥ್ ಲಂಡನ್ ಅನ್ನು ನಿಗೂಢ ಸ್ಥಳ ಎಂದು ಏಕೆ ಕರೆಯುತ್ತಾರೆ?

ಉ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಟುಸ್ನೋಡ್ ವ್ಯಾಕ್ಸ್ ಮೂರ್ಸಿಯಂನ ವಿಶೇಷತೆ ಎನು?
೨. ಭೇಂಬರ್ ಆಥ್ ಹಾರ್ಟ್ ಬಳಗೆ ಹೋದಾಗ ಲೇಖಕರಿಗಾದ ಅನುಭವಗಳೇನು?
೩. ಧೇಮ್ಮೆ ನದಿಯ ಸುತ್ತಮುತ್ತ ಲೇಖಕರು ಕಂಡ ದೃಶ್ಯಗಳಾವುವು?

ಉ) ಸಂದರ್ಭದೊಡನೆ ವಿವರಿಸಿರಿ.

೧. ಅಲ್ಲಿನ ಒಳ ಘೇಟ್‌ರ್‌ನಲ್ಲಿ ಇಡೀ ಕನ್ನಡಕ ಹಾಕೆಹಂಡು ತಾರಾಲಯ ನೋಡಿದೆವು.
೨. ಇವರೆಲ್ಲ ಬಸ್ಸೋ, ರೈಲೋ ಹಿಡಿಯಲು ತರಾತುರಿಯಿಂದ ಹೊರಟಿದ್ದರು.
೩. ಲಂಡನ್ ಮಲಗಿ ನಿದಿಸುತ್ತದೆಯೇ ಅನಿಸುತ್ತದೆ.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯ ಹೆಚರು ತಿಳಿಸಿರಿ.

ಸಚಿವಾಲಯ, ಮೇಲೇರಿ, ನಾಶ್ವಿಂದು, ಶಸ್ತಾಸ್ತ.

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
ದುಬಾರಿ, ತರಾತುರಿ, ಅಪರೂಪ, ತದ್ವಾಪ, ನಿಗೂಢ.

ಇ) ಕೆಳಗಿನ ಪದಗಳಿಗೆ ತತ್ವಮ-ತಧ್ವವ ರೂಪ ಬರೆಯಿರಿ.
ಸ್ತಂಭ, ಸಂತಸ, ನಿದ್ರೆ, ಮೂರ್ತಿ, ಸಾವಿರ, ತಾಣ.

IV. ಸೃಜನಾಂತರಿಕ ವ್ಯಾಕರಣ :

೧. ಅವ್ಯಯಗಳು :

೧. ಅವನು ಚೆನ್ನಾಗಿ ಓದಿದನು.

೨. ಅವಳು ಚೆನ್ನಾಗಿ ಓದಿದಳು.

೩. ಅವರು ಚೆನ್ನಾಗಿ ಓದಿದರು.

೪. ಅದು ಚೆನ್ನಾಗಿ ಓದುತ್ತದೆ.

ಮೇಲಿನ ಎಲ್ಲಾ ವಾಕ್ಯಗಳಲ್ಲಿ ಬಂದಿರುವ ‘ಚೆನ್ನಾಗಿ’ ಎಂಬ ಪದವು ಪುಲ್ಲಿಂಗ್, ಸ್ತೀಲಿಂಗ್, ನಮುಂಸಕೆ ಲಿಂಗಗಳಲ್ಲಿ, ಏಕವಚನ, ಬಹುವಚನಗಳಲ್ಲಿ ಯಾವ ವ್ಯಾತ್ಯಾಸವನ್ನೂ ಹೊಂದದೆ ಬಳಕೆಯಾಗಿದೆ. ‘ಚೆನ್ನಾಗಿ’ ಎಂಬುದರ ಮೇಲೆ ಯಾವ ವಿಧವಾದ ಪ್ರಕ್ರಿಯಗಳೂ ಸೇರುವುದಿಲ್ಲ. ಹೀಗೆ ಲಿಂಗ, ವಚನ, ವಿಭಕ್ತಿಗಳಿಂದ ಯಾವ ವ್ಯಾತ್ಯಾಸವನ್ನೂ ಹೊಂದದ ಅನೇಕ ಶಬ್ದಗಳನ್ನು ಭಾಷೆಯಲ್ಲಿ ಬಳಸುತ್ತೇವೆ. ಸುಮ್ಮನೆ, ನೆಟ್ಟನೆ, ಪಕ್ಕನೆ, ಮೆಲ್ಲಗೆ, ಸುತ್ತಲೂ, ಹೌದು, ತರುವಾಯ, ಇಲ್ಲ - ಇಂತಹ ಶಬ್ದಗಳನ್ನು ‘ಅವ್ಯಯ’ ಎಂದು ಕರೆಯುತ್ತಾರೆ. ಇದರ ಸೂತ್ರವನ್ನು ಹೀಗೆ ಹೇಳಬಹುದು.

‘ನಾಮಪದ, ಕ್ರಿಯಾಪದಗಳಿಂತ ಲಿಂಗ, ವಚನ, ವಿಭಕ್ತಿಗಳಿಂದ ರೂಪಭೇದವನ್ನು ಹೊಂದದೆ, ಏಕರೂಪವಾಗಿರುವ ಶಬ್ದಗಳನ್ನು ‘ಅವ್ಯಯ’ ಎಂದು ಕರೆಯಲಾಗುತ್ತದೆ’.

ಅವ್ಯಯದ ವಿಧಗಳು :

ಕ್ರ. ಸಂ.	ಅವ್ಯಯದ ವಿಧಗಳು	ಉದಾಹರಣೆಗಳು
೧.	ಸಾಮಾನ್ಯ ಅವ್ಯಯ	ಚೆನ್ನಾಗಿ, ನೇಟ್ಟಗೆ, ತಟ್ಟನೆ, ಬಿಮ್ಮನೆ, ಸುಮ್ಮನೆ, ಬೇಗನೆ, ಹಾಗೆ.
೨.	ಅನುಕರಣ ಅವ್ಯಯಗಳು	ಜುಳುಜುಳು, ಪಟಪಟ, ಥಗಥಗ, ಸುಯ್ಯನೆ, ದಡದಡ, ಘಣಘಣ,
೩.	ಭಾವಸೂಚಕ ಅವ್ಯಯಗಳು	ಎಲಾ! ಅಯ್ಯೋ! ಅಕೆಟಕೆ! ಆಹಾ! ಭಲಾ! ಥೂ! ಅಬ್ಬಾ!
೪.	ಕ್ರಿಯಾರ್ಥಕ ಅವ್ಯಯಗಳು	ಲಂಟು, ಬೇಕು, ಬೇಡ, ಅಹುದು, ಸಾಕು, ಇಲ್ಲ, ಅಲ್ಲ, ಹೌದು.
೫.	ಸಂಬಂಧಾರ್ಥಕ ಅವ್ಯಯಗಳು	ಮತ್ತು, ಅಥವಾ, ಆದ್ದರಿಂದ, ಆದುದರಿಂದ, ಅಲ್ಲದೆ, ಹಾಗಾದರೆ.
೬.	ಕ್ಷಯದಂತ ಅವ್ಯಯ	ಇರಲು, ಇರಲಾಗಿ. (ಬರುತ್ತಿರಲು, ಬರುತ್ತಿರಲಾಗಿ)
೭.	ತದ್ದಿತಾಂತ ಅವ್ಯಯ	ಅಂತೆ, ತನಕ, ವರೆಗೆ, ಮಟ್ಟಗೆ. (ರಾಮನಂತೆ, ಮನೆತನಕ....)
೮.	ಅವಧಾರಣಾರ್ಥಕ ಅವ್ಯಯ	ಅದೇ, ಇದೇ, ನಾನೇ - ಇವುಗಳಲ್ಲಿರುವ ‘ಪ’ ಕಾರ.

೨. ದ್ವಿರುಕ್ತಿ, ಜೋಡುನುಡಿ-ನುಡಿಗಟ್ಟು (ಪಡೆನುಡಿ)

ವಾಕ್ಯದಲ್ಲಿ ಪದವನ್ನು ಜೋಡಿಸುವ ಜಾಣ್ಣಯೇ ಶೈಲಿ. ಪದಗಳ ಆಯ್ದು ಮತ್ತು ಜೋಡಣಯಲ್ಲಿ ಕೊಶಲ ಇದ್ದಾಗ ಶೈಲಿ ಸುಂದರವಾಗುತ್ತದೆ. ಭಾಷೆಯಲ್ಲಿ ಸಹಜ-ಸ್ವಾಭಾವಿಕ ಪದಗಳೊಂದಿಗೆ ವಿಶಿಷ್ಟ ಅರ್ಥ ಬರುವಂತೆ ಕೆಲವು ಪದಗಳನ್ನು ಜೋಡಿಸಿ ಬಳಸುವುದುಂಟು. ಅಂತಹ ಪದಗಳ ಜೋಡಣಯಲ್ಲಿ ದ್ವಿರುಕ್ತಿ, ಜೋಡುನುಡಿ, ನುಡಿಗಟ್ಟು ಅಥವಾ ಪಡೆನುಡಿ ಎಂಬುದಾಗಿ ಹಲವು ವಿಧಗಳಿವೆ.

ಅ) ದ್ವಿರುಕ್ತಿ:

ಹೌದುಹೌದು, ಮನೆಮನೆ, ನಿಲ್ಲುನಿಲ್ಲು, ಬನ್ನಿಬನ್ನಿ, ಬೇಡಬೇಡ, ಓಡುಓಡು, -ಹೀಗೆ ಒಂದೇ ಪದ ಮಾತು ಇಲ್ಲವೇ ಬರೆವಣಿಗೆಯಲ್ಲಿ ಎರಡು ಸಾರಿ ಬಳಕೆಯಾದರೆ ಅದನ್ನು ‘ದ್ವಿರುಕ್ತಿ’ ಎನ್ನುತ್ತಾರೆ.

‘ದ್ವಿ’ ಎಂದರೆ ‘ಎರಡು’, ‘ಉತ್ತಿ’ ಎಂದರೆ ‘ಹೇಳು’, ‘ದ್ವಿರುಕ್ತಿ’ ಎಂದರೆ ‘ಎರಡುಬಾರಿ ಹೇಳು’ ಎಂದು ಅರ್ಥ. ಸಾಮಾನ್ಯವಾಗಿ ಉತ್ತಾಹ, ಅವಸರ, ದುಃಖ, ಇತ್ಯಾದಿ ಸಂದರ್ಭಗಳಲ್ಲಿ ಭಾವನೆಗಳ ತೀವ್ರತೆಯನ್ನು ವ್ಯಕ್ತಪಡಿಸುವಾಗ ದ್ವಿರುಕ್ತಿಗಳು ಬಳಕೆಯಾಗುತ್ತವೆ. ಕೆಲವೊಮ್ಮೆ ದ್ವಿರುಕ್ತಿಯಲ್ಲಿನ ಎರಡು ಪದಗಳು ಕೂಡಿದಾಗ ಮೊದಲ ಪದ ರೂಪಾಂತರಗೊಳ್ಳುವುದುಂಟು.

ಉದಾ :	ಕಡೆ + ಕಡೆ = ಕಟ್ಟಕಡೆ	ಮೊದಲು + ಮೊದಲು = ಮೊತ್ತಮೊದಲು
	ಕೆಳಗೆ + ಕೆಳಗೆ = ಕೆಳಕೆಳಗೆ	ಹೊಸದು + ಹೊಸದು = ಹೊಚ್ಚುಹೊಸದು
	ತುದಿ + ತುದಿ = ತುತ್ತತುದಿ	ಒಂದು + ಒಂದು = ಒಂದೊಂದು

ಅ) ಜೋಡುನುಡಿ : ಅರ್ಥವಿರುವ ಪದದೊಂದಿಗೆ ಸಮಾನಾರ್ಥ, ವಿರುದ್ಧಾರ್ಥ ಇಲ್ಲವೇ ಅರ್ಥರಹಿತ ಪದಗಳನ್ನು ಜೋಡಿಸಿ ಒಳಗೊಂಡಿರುವ ಪದಗಳನ್ನು ಜೋಡುನುಡಿ ಎಂದು ಕರೆಯಲಾಗುತ್ತದೆ.

ಉದಾ :

ಸಮಾನಾರ್ಥಕ ಜೋಡುನುಡಿ - ಉಡಿಗೆತೋಡಿಗೆ, ಅವಳಿಜವಳಿ.

ವಿರುದ್ಧಾರ್ಥಕ ಜೋಡುನುಡಿ - ಸಿಹಿ ಕಹಿ, ನೋವು ನಲಿವು, ಆದಿ ಅಂತ್ಯ.

ಎರಡನೇ ಪದ ಅರ್ಥರಹಿತವಾಗಿರುವ ಜೋಡುನುಡಿ - ಕೊಲಿನಾಲಿ, ಗಿಡಗಂಟಿ, ಕಾಳುಕಡ್ಡಿ, ಹುಳುಹುಪ್ಪಟಿ.

ಇ) ಪಡೆನುಡಿ-ನುಡಿಗಟ್ಟಿ : ವಿಶೇಷಾರ್ಥ ನೀಡುವ ಪದಮಂಜವನ್ನು ‘ಪಡೆನುಡಿ’ ಅರ್ಥವಾ ‘ನುಡಿಗಟ್ಟಿ’ ಎಂದು ಕರೆಯಲಾಗುತ್ತದೆ. ಇಲ್ಲಿ ಪದಗಳ ಬಾಹ್ಯ ಅರ್ಥಕ್ಕಿಂತ ಸೂಚ್ಯಾರ್ಥ ಇಲ್ಲವೇ ಒಳ ಅರ್ಥ ಪ್ರಧಾನವಾಗಿರುತ್ತದೆ.

ಉದಾ:	ಕತ್ತಿಮಸೆ	- ದ್ವೇಷಸಾಧಿಸು	ಕೃಕೊಡು	- ಮೋಸಮಾಡು
	ಬೆನ್ನುತಟ್ಟಿ	- ಮೇರೈತ್ತಾಹಿಸು	ಹೊಂಚುಹಾಕು	- ಸಮಯ ಸಾಧಿಸು
	ನಾಯಿಜನ್ನು	- ಹೀನಬಾಳು	ತಲೆದೊಗು	- ಮೆಚ್ಚಿಗೆ ಸೂಚಿಸು

ಇ. ತತ್ವಮ - ತದ್ವವಗಳು : ಸಂಸ್ಕೃತದಲ್ಲಿರುವ ಶಬ್ದಗಳನ್ನು ಯಾವ ಬದಲಾವಣೆಯನ್ನೂ ಮಾಡದೆ ಕನ್ನಡದಲ್ಲಿ ಹಾಗೆಯೇ ಒಳಗೊಂಡಿರುವ ಶಬ್ದಗಳನ್ನು ‘ತತ್ವಮ’ ಎಂದು ಕರೆಯಲಾಗುತ್ತವೆ. (ತತ್ತ್ವ ಎಂದರೆ ಅದಕ್ಕೆ ಸಮ ಎಂದರೆ ಸಮಾನವಾದುದು. ಅಂದರೆ ಸಂಸ್ಕೃತಕ್ಕೆ ಸಮಾನವಾದುದು ಎಂದು ಅರ್ಥ.)
ಉದಾ : ಕವಿ, ಕಾವ್ಯ, ರಾಮ, ಭೀಮ, ಶಿಶು, ಪತಿ, ಯತಿ, ಸ್ತೀ, ಶ್ರೀ, ವನ, ಯುದ್ಧ - ಇತ್ಯಾದಿಗಳು

ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ವಲ್ಪ ಇಲ್ಲವೇ ಮೊರ್ಗ ಬದಲಾವಣೆ ಹೊಂದಿ ಬಂದಿರುವ ಶಬ್ದಗಳನ್ನು ‘ತದ್ವವ’ ಎಂದು ಕರೆಯುವರು. (ತತ್ತ್ವ ಎಂದರೆ ಅದರಿಂದ ಅಂದರೆ ಸಂಸ್ಕೃತದಿಂದ, ಭವ ಎಂದರೆ ಹುಟ್ಟಿದ ಎಂದು ಅರ್ಥ)

ಉದಾ : ಸಿರಿ, ಮೊಡವಿ, ರಾಯ, ಕಬ್ಬಿಗ, ಜೋಗಿ, ಜುದ್ದು, ವರುಸ, ಕಜ್ಜು, ಆಗಸ, ಬಸದಿ - ಇತ್ಯಾದಿಗಳು

V. ಚಟುವಟಿಕೆ :

೧. ಪ್ರಸ್ತುತ ಗದ್ಯ ಭಾಗದಲ್ಲಿ ಒಳಕೆಯಾಗಿರುವ ಅನ್ಯದೇಶೀಯ ಪದಗಳ ಅರ್ಥ ತಿಳಿಯಿರಿ.

೨. ನೀವು ಕೇಗೊಂಡ ಪ್ರವಾಸದ ಅನುಭವಗಳನ್ನು ಬರೆದು ಶಾಲೆಯ ಬಿತ್ತಿ ಪತ್ರದಲ್ಲಿ ಪ್ರಕಟಿಸಿ.



೨ . ನನ್ನ ಗೋಪಾಲ

– ಕುವೆಂಪು



ಹಾತ ಪ್ರಮೇಶ : ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದ ಹೊಸಗನ್ನಡ ಸಾಹಿತ್ಯದಲ್ಲಿ ಅನೇಕ ಪ್ರಕಾರದ ಕೃತಿಗಳು ಬಂದವು. ಸಣ್ಣಕತೆ, ಕಾದಂಬರಿ, ಕವಿತೆ, ಕಥನಕಾವ್ಯ, ಪ್ರಬಂಧ, ಜೀವನಚರಿತ್ರೆ, ವ್ಯಕ್ತಿಚಿತ್ರಣ ಇವೇ ಮೊದಲಾದವುಗಳೊಂದಿಗೆ ನಾಟಕ ಪ್ರಕಾರವೂ ಒಂದಾಗಿದೆ (ಹದಿನೆಂಟನೆಯ ಶತಮಾನದಲ್ಲಿ ರಚಿತವಾದ ಸಿಂಗರಾರ್ಯನ್ ‘ಮಿತ್ರಾವಿಂದ ಗೋವಿಂದ’ವೇ ಮೊದಲ ಉಪಲಭ್ಯ ನಾಟಕ). ಇದು ವಾಚಕ (ಸಂಭಾಷಣೆ), ಆಂಗಿಕ (ಅಂಗಚಲನೆ), ಆಹಾರ್ಯ (ವೇಷಭಾಷಣ), ಸಾಫ್ಟ್‌ಕ (ಮುಖಿಭಾವ) ಎಂಬ ನಾಲ್ಕು ಅಂಗಗಳಿಂದ ಕೂಡಿದ್ದು. ಇಂದು ದೃಶ್ಯ ಮಾರ್ಘಮಳಕ್ಕೆ ರಂಗಪರಿಕರ, ಬೆಳಕು, ದ್ವಿನಿಗಳೂ ಸೇರಿಕೊಂಡಿವೆ. ಇಂತಹ ನಾಟಕವನ್ನು ಅದರಲ್ಲಿಯ ಅಂಕ, ದೃಶ್ಯ ಇತ್ಯಾದಿಗಳಿಗನುಗುಣವಾಗಿ ರೂಪಕ, ಪ್ರಹಸನ, ಏಕಾಂಕಗಳಿಂದು ಕರೆಯುವುದೂ ಉಂಟು.

ಪ್ರಕೃತ ನಾಟಕ ಭಾಗದಲ್ಲಿ ಜೀವನ ನಿರ್ವಹಣೆಯ ಸಮಸ್ಯೆಯ ನಡುವೆಯೂ ಹೆತ್ತವಳ ಶೈಕ್ಷಣಿಕ ಕಾಳಜಿ, ನಿಷ್ಕಲ್ಪ ಭಕ್ತಿ, ಪ್ರಕೃತಿಯ ಆರಾಧನೆ ಇತ್ಯಾದಿಗಳ ಕಡೆಗೆ ನಾಟಕಕಾರರು ಗಮನವಿತ್ತು ಚಿತ್ರಿಸಿದುದನ್ನು ಕಾಣಬಹುದು.

ನೋಟ ಒಂದು

(ಒಂದು ಸಣ್ಣ ಗುಡಿಸಲು. ಅದರ ಜಗಲಿಯ ಮೇಲೆ ಒಂದು ಮೂಲೆಯಲ್ಲಿ ಒಂದು ಗೋಪಾಲನ ಸಣ್ಣ ವಿಗ್ರಹವಿರುವ ದೇವರ ಗೂಡು. ಗೋಪಾಲನ ತಾಯಿ ಒಂದು ಚರಕದ ಮುಂದೆ ಕುಳಿತು ನೂಲುತ್ತಿದ್ದಾಗೆ ಆಕೆ ಬಡ ಹೆಂಗಸು, ವಿಧವೆ.)

ನನ್ನ ಗೋಪಾಲನೆಲ್ಲಿ? ಹಾಸಿಗೆಯಿಂದ ಇನ್ನೂ ಏಳಲಿಲ್ಲವೋ ಏನೋ? (ಒಂದು ಮೂಲೆಯ ಕಡೆ ನೋಡಿ)

ಗೋಪಾಲ, ಬೆಳಗಾಯ್ತು, ಮೇಲೇಇಂ; ನೋಡಲ್ಲಿ, ಸೂರ್ಯನಾರಾಯಣನು ತನ್ನ ಚಿನ್ನದ ಕಿರಣಗಳಿಂದ ಬಾವಿಯ ಬಳಿಯ ತೆಂಗಿನ ಮರದ ತುದಿಯಲ್ಲಿ ತೊಳಗುತ್ತಿದ್ದಾನೆ. ಕೇಳಲ್ಲಿ, ಹಕ್ಕಿಗಳು ಹಾಡುತ್ತ, ಹಾರಾಡಿ ಕರೆಯುತ್ತಿವೆ ನಿನ್ನ ಹೂಗಳು ಅರಳಿ ಬನದಲ್ಲಿ ನಿನಗಾಗಿ ಕಾದುಕೊಂಡಿವೆ. ಎದ್ದೇಇ ಗೋಪಾಲ. ಶಾಲೆಗೆ ಹೊತ್ತಾಗುತ್ತದೆ. ಗುರುಗಳೇನೆಂದಾರು? ಏಳು ಗೋಪಾಲ. ನನ್ನ ಕಂದಾ.

(ಗೋಪಾಲನು ಶುಚಿಯಾದ ಬಟ್ಟಿಗಳನ್ನು ಉಟ್ಟಿಕೊಂಡು, ಬುಟ್ಟಿಯಲ್ಲಿ ಹೂಗಳನ್ನು ಕೊಯ್ದುಕೊಂಡು ಬೇಗ ಬರುತ್ತಾನೆ.)

ಶ್ರೀ

- ತಾಯಿ :** ಹೌದು, ಮಗು. ಮಲಗಿದ್ದೆಯೆಂದು ಕರೆದೆ. ಎಲ್ಲಿಗೆ ಹೋಗಿದ್ದೆ?
- ಗೋಪಾಲ :** ಆಗಲೇ ಎಷ್ಟು ಸ್ವಾನಮಾಡಿ, ನಿನಗೆ ಗೋಪಾಲನ ಪ್ರಾಚೀಗೆ ಬೇಕಾದ ಹೂಗಳನ್ನು ಕೊಯ್ದೆಲೆಂದು ಬನಗಳಿಗೆ ಹೋಗಿದ್ದೆ.
- ತಾಯಿ :** ಹೂ ಕೊಯ್ದೆಯೇನು?
- ಗೋಪಾಲ :** ಹೌದ್ದು, ನೋಡಿಲ್ಲಿ! (ಬುಟ್ಟಿರುವುದು ತೋರಿಸುತ್ತು)
- ಬನದಲ್ಲಿ ಏನಮ್ಮು ಸೊಗಸು! ಏನು ಆನಂದ! ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತಭಾಳೆಯ ಹೂವು, ಗೋರಂಟೆಯ ಹೂವು! ಏನಮ್ಮು, ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ತೋರುತ್ತಿತ್ತು. ಆಮೇಲೆ ಹಕ್ಕಿಗಳ ಇಂಪಾದ ಗಾನ! ತಂಗಾಳಿ! ಸೂರ್ಯದೇವನ ಹೊಂಬೆಳಕು! ಹಸುರಾದ ಚಿಗುರು ಹುಲ್ಲಿನ ಮೇಲೆ ಕೋಟ್ಟಂತರ ಹಿಮಮಣಿಗಳು ಮಿರುಗುವ ಲೀಲೆ! ಮನೆಗಿಂತ ಬನವೇ ಸೊಗಸಮ್ಮು, ನೀನೊಬ್ಬಳಲ್ಲಿದ್ದರೆ.....
- ತಾಯಿ :** ಹೌದು, ಕಂಡಾ! ಅವುಗಳೆಲ್ಲ ನೋಡು, ಆ ಗೋಪಾಲನ ಲೀಲೆ!
- (ವಿಗ್ರಹವನ್ನು ತೋರಿಸುತ್ತಾಳೆ.)
- ಹೂಗಳನ್ನು ಅಲ್ಲಿಟ್ಟ ನೀನು ಶಾಲೆಗೆ ಹೋಗು. ಹೋತ್ತಾಗಿ ಹೋದರೆ ಗುರುಗಳು ನೊಂದುಕೊಳ್ಳತ್ತಾರೆ. ನಿನಗಾಗಿ ಗಂಜಿ ಮಾಡಿಟ್ಟಿದ್ದೇನೆ.
- ಗೋಪಾಲ :** ಆಗಲಮ್ಮು, ಹೋಗುತ್ತೇನೆ. ಅಮ್ಮು, ನಾನು ಬರುವಾಗ ಕಾಡು ದಾಟಿ ಬರಬೇಕು. ಬೃಗಿನ ಹೊತ್ತು ನನಗಲ್ಲಿ ಒಬ್ಬನೇ ಬರುವುದಕ್ಕೆ ಹೆದರಿಕೆ. ಜೊತೆಗೆ ಯಾರಾದರೂ ಬೇಕಮ್ಮು: ನೆರೆಯೂರಿನಿಂದ ಬರುವ ಹುಡುಗರಿಗೆ ಜೊತೆಗೆ ಆಳುಗಳಿರುವರಮ್ಮು. ರಾಮು, ಕಿಟ್ಟಿ, ನಾಣಿ, ಮಾಥು ಇವರೆಲ್ಲರಿಗೂ ಒಬ್ಬೊಬ್ಬ ಆಳು. ನನಗೆ ಮಾತ್ರ ಯಾರೂ ಇಲ್ಲ.
- ತಾಯಿ :** ಮಗೂ, ಅವರೆಲ್ಲ ಶ್ರೀಮಂತರ ಮಕ್ಕಳು; ಬೇಕಾದಷ್ಟು ಹಣವಿದೆ. ನಮಗೆಲ್ಲಿ ಬರಬೇಕು? ನೀನೇ ಬಳ್ಳಿ, ಹೊಟ್ಟೆಗೆ ಹಿಟ್ಟಿ ಸಿಕ್ಕುವುದೇ ಕಷ್ಟ. ನೂಲು ಮಾರಿ ಬಂದ ಮೂರು ಕಾಸಿನಲ್ಲಿ ನಮ್ಮು ಸಂಸಾರವೆಲ್ಲ ಸಾಗಬೇಕು. ನೋಡು, ಆ ಗೋಪಾಲ ಕೊಡಬೇಕು, ನಾವು ಉಣಬೇಕು.
- ಗೋಪಾಲ :** ಅಮ್ಮಾ, ನನಗೊಂದು ಹೊಸ ಪಂಚಿ ಕೊಡುವೆನೆಂದು ಮೊನ್ನೆಯೇ ಹೇಳಿದ್ದೆ; ಇಂದು ಕೊಡುತ್ತೀಯಾ? ನನ್ನ ಗೆಳೆಯರೆಲ್ಲರೂ ನನ್ನನ್ನು ನೋಡಿ ಹಾಸ್ಯಮಾಡುತ್ತಾರಮ್ಮು. ಅವರೆಲ್ಲಾ ಬೆಲೆಯುಳ್ಳ ಬಟ್ಟೆ ಹಾಕಿಕೊಂಡು ಬರುತ್ತಾರೆ.

ತಾಯಿ : ಕೊಡುತ್ತೇನೆ, ಕಂದ. ನಿನಗಾಗಿ ಹಗಲಿರುಳೂ ನೂತು ಅದನ್ನು ಸಂಪಾದಿಸಿದ್ದೇನೆ. ಹೋಗು, ಗಂಜಿಯುಂದು ಬಾ! ಕೊಡುತ್ತೇನೆ. (ಗೋಪಾಲನು ಹೊವಿನ ಬುಟ್ಟಿಯನ್ನು ಇಟ್ಟು ಹೋಗುತ್ತಾನೆ.)

ಲುಕ್ಕಿಂತಿ, ಇದುವರೆಗೆ ನಾನು ಬಡವಳಿಂದು ನನಗೆ ತಿಳಿದಿರಲಿಲ್ಲ. ಇಂದು ನನ್ನ ಗೋಪಾಲನ ಬಯಕೆ ನನಗದನ್ನು ತಿಳಿಸಿತು. ಅಯ್ಯೋ! ಆ ಮಗುವಿಗೆ ಬಡತನದ ಬವಣೆಯೇಕೆ? ಇದುವರೆಗೆ ಅವನು ಕೇಳಿದ ವಸ್ತುವನ್ನೆಲ್ಲ ಕೊಟ್ಟಿ ಅವನಿಗೆ ಬಡತನದ ಸುದ್ದಿಯನ್ನೇ ತಿಳಿಸಿದಿದ್ದೆ.-ಇಂದು ಅವನ ಜೊತೆಗೆ ಯಾರನ್ನು ಕಳುಹಿಸಲಿ? ಕಾಡಿನಲ್ಲಿ ಮುದ್ದು ಕಂದನಿಗೆ ಹೆದರಿಕೆಯಂತೆ ಗೋಪಾಲ!



ಗೋಪಾಲ, ನಿನ್ನನ್ನೇ ನಂಬುವಂತೆ ಹೇಳಿ, ನನ್ನ ಗೋಪಾಲನನ್ನು ಕಳುಹಿಸುತ್ತೇನೆ. (ಗೋಪಾಲನು ಬಗಲಲ್ಲಿ ಒಂದು ಸಣ್ಣ ಚಾಪೆ ಇಟ್ಟುಕೊಂಡು, ಕೈಯಲ್ಲಿ ಓಲೆ ಹಿಡಿದು, ಲೇಖನಿ ತೆಗೆದುಕೊಂಡು ಸಿದ್ಧನಾಗಿ ಬರುತ್ತಾನೆ.)

ಗೋಪಾಲ : ಅಮ್ಮ, ನಾನು ಶಾಲೆಗೆ ಹೋರಡುತ್ತೇನೆ. (ತಾಯಿಗೆ ನಮಸ್ಕಾರ ಮಾಡುತ್ತಾನೆ.)

ತಾಯಿ : ಹಣಕೆ ತಿಲಕವನ್ನಿಟ್ಟುಕೋ, ಕಂದ. ಆ ಕರಡಿಗೆ ತೆಗೆದುಕೊಂಡು ಬಾ, ಇಲ್ಲಿ. (ಗೋಪಾಲನು ಕರಡಿಗೆ ತಂದುಕೊಡುತ್ತಾನೆ. ತಾಯಿ ತಿಲಕವನ್ನಿಡುತ್ತಾಳೆ.) ಕಂದಾ, ಸುಖಿವಾಗಿ ಹೋಗಿ ಬಾ. ಗೋಪಾಲನು ನಿನ್ನ ಜೊತೆಗೆ ಇರಲಿ. ತೆಗೆದುಕೊ, ಈ ಪಂಚೆಯನ್ನು. (ಕೊಡುತ್ತಾಳೆ.) ನೀನು ಶಾಲೆಯಿಂದ ಬರುವಾಗ ಕಾಡಿನಲ್ಲಿ ಹೆದರಿಕೆಯಾದರೆ ಗೋಪಾಲನನ್ನು ಕೊಗು, ಬಿರುತ್ತಾನೆ.

ಗೋಪಾಲ : ಯಾರಮ್ಮೆ ಅವನು?

ತಾಯಿ : ನಿನ್ನಣ್ಣಿ, ನನ್ನ ಹಿರಿಯ ಮಗ. ಕಾಡಿನಲ್ಲಿ ಅವನು ಯಾವಾಗಲೂ ದನ ಕಾಯುತ್ತಾ ಇರುತ್ತಾನೆ. ನೀನು ಕರೆದರೆ ಬಂದು ನಿನ್ನನ್ನು ಕಾಡು ದಾಟಿಸುತ್ತಾನೆ.

ಗೋಪಾಲ : ಅಮ್ಮೆ, ಅವನಿಗೆ ನನ್ನ ಗುರುತಿದೆಯೆ?

ತಾಯಿ : ಹೌದು, ಅವನಿಗೆ ಎಲ್ಲರ ಗುರುತೂ ಇರುತ್ತದೆ. ನೀನು ಹೆದರಬೇಡ, ಹೋಗು. ನೀನು ಕರೆದರೆ ಬಂದೇ ಬರುತ್ತಾನೆ. (ಗೋಪಾಲನು ಹೋಗುತ್ತಾನೆ.) ನನ್ನ ಭಕ್ತಿಗೆ ಬಲವಿಲ್ಲೆಂದು ಕೋಪಮಾಡಬೇಡ, ಗೋಪಾಲ. (ವಿಗ್ರಹಕ್ಕೆ ಪುನಃ ಅಡ್ಡಬೀಳುತ್ತಾಳೆ.)

ನೋಟ ವರಡು

(ಒಂದು ಕಾಡು. ಸಂಚಯ ಸಮಯ. ಗೋಪಾಲನು ಶಾಲೆಯಿಂದ ಹಿಂತಿರುಗಿ ಬರುತ್ತಾನೆ. ತನ್ನ ಕೈಲಿದ್ದ ಚಾಪೆ ಮೊದಲಾದವುಗಳನ್ನು ಕೆಳಗಿಟ್ಟು ಹೂಗಳನ್ನು ಆಯುತ್ತಾನೆ.)

ಗೋಪಾಲ : ಈ ಮರದಲ್ಲಿ ಏನು ಹೂವಿನ ಗೊಂಚಲು! ಭಾರ ಹೆಚ್ಚಾಗಿ ತಲೆ ಬಾಗುತ್ತಿದೆ, ಮರ. ಈ ನೇರಿಲ ಹಣ್ಣು ಎಪ್ಪು ಕಪ್ಪಾಗಿವೆ! (ಆಯ್ದು ತಿನ್ನುತ್ತಾನೆ.) ಆಗಲೇ ಬೈಗಾಯ್ದು. ಏನು ಸೂರ್ಯನಪ್ಪ! ನಾನು ಮನೆಗೆ ಹೋಗುವವರೆಗಾದರೂ ಮಣಿಗದೆ ಕಾದರೆ! ಈ ಕಪ್ಪಿನಲ್ಲಿ ನನಗೂಬುವಿಗೇ ಹೆದರಿಕೆ. ಓಹೋ ಮರೆತಿದ್ದ, ಅಮ್ಮೆ ಹೇಳಿದ್ದು. ನಿನ್ನಣ್ಣ ಗೋಪಾಲ ಇಲ್ಲಿಯೇ ದನ ಕಾಯುತ್ತಿರುವನಂತೆ. ಅವನನ್ನು ಕರೆಯುತ್ತೇನೆ. “ಗೋಪಾಲಣ್ಣ, ಗೋಪಾಲಣ್ಣ! ಗೋಪಾಲಣ್ಣ!” ಇದೇಕೆ, ಉತ್ತರವೇ ಇಲ್ಲ! ದನಗಳನ್ನು ಕಾಯುತ್ತಾ ಇನ್ನೆಲ್ಲಿಗೆ ಹೋದನೋ ಏನೋ? ಆದರೆ ಅಮ್ಮೆ ಹೇಳಿದ್ದಾಳೆ. ಇಲ್ಲಿಯೇ ಇರುತ್ತಾನಂತ. ಅಮ್ಮನ ಮಾತು ಸುಳಾಗಲಾರದು! ಮತ್ತೆ ಕರೆದು ನೋಡುತ್ತೇನೆ; ಅಣ್ಣ, ಅಣ್ಣ! ಏ ಅಣ್ಣ! ನನಗೆ ಹೆದರಿಕೆ, ಅಣ್ಣ. ಕತ್ತಲಾಗುತ್ತಿದೆ, ಎಲ್ಲಿದ್ದೀಯಣ್ಣ, ಏ ಗೋಪಾಲಣ್ಣ!

ಒನದ ಗೋಪಾಲ : (ತರೆಯೋಳಿಗಿಂದಲೆ) ಏನೋ, ಗೋಪಾಲ?

ಗೋಪಾಲ : ಎಲ್ಲಿದ್ದೀಯಾ? ಹೆದರಿಕೆಯಾಗುತ್ತಿದೆ ನನಗೆ. ಅಮ್ಮೆ ಹೇಳಿದ್ದಳು, ಹೆದರಿಕೆಯಾದರೆ ನಿನ್ನನ್ನು ಕರೆ ಅಂತ.

ಒನದ ಗೋಪಾಲ : ಹೆದರಬೇಡ, ನಾನಿಲ್ಲಿಯೇ ಇದ್ದೇನೆ. ಧೈಯರಾಗಿ ಹೋಗು ಮನೆಗೆ.

ಗೋಪಾಲ : ಎಲ್ಲಿದ್ದೀಯೆ, ಬಾ ಅಣ್ಣ-

ಬನದ ಗೋಪಾಲ : ತುಂಬಾ ಕೆಲಸದ ಮೇಲಿದ್ದೇನೆ ಕಣ್ಣೋ. ಈಗ ಬರುವುದಕ್ಕಾಗುವುದಿಲ್ಲ. ನೀನು ಹೋಗು.

ಗೋಪಾಲ : ನೀನು ಮನೆಗೆ ಬರುವುದಿಲ್ಲವೆ-ಅಮ್ಮನ ನೋಡುವುದಕ್ಕೆ? ಕತ್ತಲಲ್ಲಿ ಕಾಡಿನ ನಡುವೆ ಏಕಿರುವೆ?

ಬನದ ಗೋಪಾಲ : ನಾನು ಅಮೇಲೆ ಹಿಂದಿನಿಂದ ಬರುತ್ತೇನೆ, ಅಮ್ಮನಿಗೆ ಹೇಳು. ಅಮ್ಮ ನಿನಗಾಗಿ ಕಾಡಿದ್ದಾಳೆ; ಬೇಗ ಹೋಗಪ್ಪೆ.

(ಗೋಪಾಲನು ಹೋಗುತ್ತಾನೆ. ಬನದ ಗೋಪಾಲನು ಕಾಡಿನಿಂದ ಈಚೆಗೆ ಬರುತ್ತಾನೆ. ತಲೆಯ ಮೇಲೆ ಸಣ್ಣದೊಂದು ಕಿರೀಟ, ನವಲುಗರಿ; ಕೃಲೋಂದು ಕೊಳಲು. ಗೋಪಾಲನು ಹೋಗುತ್ತಿರುವುದನ್ನು ನಗುತ್ತಾ ಸ್ವಲ್ಪ ಹೊತ್ತು ನೋಡುತ್ತಾನೆ. ಬಳಿಕ ಕೊಳಲೂದಿ ಹಾಡುತ್ತಾನೆ.)

ಧನ್ಯಾಸಿ-ಅದಿತಾಳ

ತೀಳಿವಳಿಕೆಗೆ ನಾ ಸಿಲುಕೇ ಮನುಜಾ
ಒಲುಮೆಗೆ ಸರೆಯಾಗುವೆನು || ಪ ||

ತಪಸಿಗಳಿನ್ನನು ಜಾಣಿದಿ ಮುಟ್ಟಲು
ಯುಗಯುಗಗಳು ಬಲು ಬಳಲುವರು
ಯೋಗಿಗಳಿನ್ನನು ಜನುಮ ಜನುಮದಲಿ
ಹೊಂದಲು ಸಾಧನೆ ಮಾಡುವರು || ರ ||

ಕಡಲಿನ ಬಿತ್ತರ ಸಾಲದು ಪವಡಿಸೆ
ಭಕ್ತಿಯ ಕಂಬನಿ ಮನೆ ಎನಗೆ
ಹಿಮಗಿರಿ ಎತ್ತರ ಸಾಲದು ನಾನಿರೆ
ಭಕ್ತನ ಹೃದಯವು ಸಾಕೆನಗೆ || ಇ ||

ಬೃಂದಾವನದಾ ಗೋಪಿಯರರಿತರೆ
ವೇದಗಳಾಡುವ ಸತ್ಯವನು?
ಹಾಲನು ಮಾರುವ ಹೆಣ್ಣಗಳೊಲ್ಲೆಯೆ
ಮೀರದೆ ಯೋಗಿಯ ಸಾಧನೆಯ? || ೨ ||


|| ತೆರೆ ||

ಕೃತಿಕಾರರ ಪರಿಚಯ :

ಕನ್ನಡದ ವದ್ವೋವರ್‌ ಹಾಗೂ ರಾಷ್ಟ್ರಕವಿ ಎಂದು ಖ್ಯಾತರಾಗಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ದಿನಾಂಕ ೨೯-೧೨-೧೯೦೪ ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯಲ್ಲಿ ಜನಿಸಿದರು. ಇವರ ತಂಡೆ ವೆಂಕಟಪ್ಪಗೌಡ, ತಾಯಿ ಸೀತೆಮ್ಮೆ. ತಾಯಿಯ ಉಳಿ ಚಿಕ್ಕಮಗಳೂರು ಜಿಲ್ಲೆಯ ಹಿರೇಕೊಡಿಗೆ. ಹೇಮಾವತಿ ಇವರ ಹೆಚ್ಚಿ. ಇವರ ಕಾವ್ಯನಾಮ ಕುವೆಂಪು.

‘ಚಂದ್ರಮಂಜಕೆ ಬಾ ಜಕೋರಿ’, ‘ನವಿಲು’, ‘ಪಕ್ಷಿಕಾಶಿ’ (ಕವನ ಸಂಕಲನಗಳು). ‘ಬೆರಳ್ಗೆ ಕೊರಳ್ಗೆ’, ‘ಶೂದ್ರತಪಸ್ಸಿ’, ‘ಜಲಗಾರ’ (ನಾಟಕಗಳು). ‘ರಸೋವೈಸ್‌’, ‘ವಿಭೂತಿ ಮೊಜೆ’, ‘ದೈವದಿಯ ಸಿರಿಮುಡಿ’ (ವಿಮರ್ಶೆಗಳು). ‘ನನ್ನ ದೇವರು ಮತ್ತು ಇತರ ಕರ್ತೆಗಳು’ (ಸಣ್ಣಕಥೆ). ‘ಕಾನೂರು ಹಗ್ಗಿಡಿತಿ’, ‘ಮಲೆಗಳಲ್ಲಿ ಮದುಮಗಳು’(ಕಾದಂಬರಿಗಳು). ‘ಶ್ರೀ ರಾಮಾಯಣ ದರ್ಶನಂ’ (ಮಹಾಕಾವ್ಯ) - ಇವೇ ಮೊದಲಾದ ಉಂಟಾದ ಕೃತಿಗಳನ್ನು ಕುವೆಂಪು ಅವರು ರಚಿಸಿದ್ದಾರೆ.

ಕುವೆಂಪು ಅವರು ಪದ್ಭೂತಾಣ (ರೆಜಿಲ), ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ರೆಜಿಬ್), ರಾಷ್ಟ್ರಕವಿ (ರೆಡ್ಕಿ), ಜಾನಪದೀತ ಪ್ರಶಸ್ತಿ (ರೆಡ್ಲ), ಪಂಪ ಹಾಗೂ ಕನಾಟಕ ರತ್ನ ಪ್ರಶಸ್ತಿಗಳಿಂದ ಪುರಸ್ಕಾರ ಪಡೆದರು. ಪ್ರಸ್ತುತ ನಾಟಕಾಂಶವನ್ನು ಅವರ ‘ನನ್ನ ಗೋಪಾಲ’ ಕೃತಿಯಿಂದ ಆರಿಸಿಕೊಳ್ಳಲಾಗಿದೆ. ಇವರು ದಿನಾಂಕ ೧೦-೧೧-೧೯೬೭ ರಲ್ಲಿ ನಿಧನರಾದರು.



ಅಭ್ಯಾಸ

I. ಪದಗಳ ಅರ್ಥ ತಿಳಿಯಿರಿ :

ಇಂಪು - ಮಧುರ

ಕರಡಿಗೆ - ಭರಣಿ; ಪೆಟ್ಟಿಗೆ.

ಚರಕ - ರಾಟೆ; ನೂಲು ತೆಗೆಯುವ ಸಾಧನ.

ತೊಳಗು - ಪ್ರಕಾಶಿಸು

ನೋಟಿ - ನಾಟಕದ ದೃಶ್ಯ

ಬವಣ - ಕಟ್ಟೆ; ತೊಂದರೆ.

ಬಿತ್ತರ(ಧ್ವ) - ವಿಸ್ತಾರ(ತ್ವ)

ಮಳೆಬಿಲ್ಲು - ಕಾಮನಬಿಲ್ಲು

ಯೋಗಿ - ಯೋಗದಲ್ಲಿ ತೊಡಗಿದ; ಯತ್ತಿ.

ಒಲೆ - ತಾಳೆಮರದ ಗರಿಯ ಹಾಳೆ; ಕಾಗದ.

ಕಾದರೆ - ಹಾದಿನೋಡು; ನಿರೀಕ್ಷಿಸು.

ತಿಲಕ - ಹಣೆಯ ಬೊಟ್ಟು

ನೂತು - ನೂಲು ತೆಗೆದು

ಪವಡಿಸು - ಮಲಗು; ನಿದಿಸು.

ಬಳಲು-ಆಯಾಸ; ಶ್ರಮ.

ಬೆಗು - ಸಂಜೆ

ಮಿರುಗು - ಪ್ರಕಾಶಿಸು

ಸಿಲುಕೇ - ಸಿಗಲಾರೆನು.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಗೋಪಾಲನ ಬೆಳಗಿನ ಮುಖ್ಯ ಕೆಲಸ ಯಾವುದಾಗಿತ್ತು?
೨. ಗೋಪಾಲನಿಗೆ ಬಣ್ಣ ಬಣ್ಣದ ಹೊಗಳು ಹೇಗೆ ಕಾಣಿಸುತ್ತಿದ್ದವು?
೩. ಗೋಪಾಲನ ಗೆಳೆಯರ ಹೆಸರೇನು?
೪. ಗೋಪಾಲನು ಶಾಲೆಯಿಂದ ಮನೆಗೆ ಮರಳುವಾಗ ಏಕೆ ಭಯಪಡುತ್ತಿದ್ದನು?
೫. ಗೋಪಾಲನು ಹೊಸ ಪಂಚೆಯನ್ನು ಬಯಸಿದ್ದೇಕೆ?
೬. ಬನದ ಗೋಪಾಲ ಯಾರು? ಕಾಡಿನಲ್ಲಿ ಅವನ ಕೆಲಸವೇನು?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಮಲಗಿದ್ದ ಗೋಪಾಲನನ್ನು ತಾಯಿಯ ಯಾವ ಮಾತುಗಳಿಂದ ಏಳಿಸಿದಳು?
೨. ಗೋಪಾಲನು ಹೂಬಿನದ ಸೋಗಸನ್ನು ಯಾವ ರೀತಿ ವರ್ಣಿಸಿದನು?
೩. ಗೋಪಾಲನ ತಾಯಿ ಬಡತನದಿಂದ ಹೇಗೆ ಜೀವನ ನಡೆಸುತ್ತಿದ್ದಳು?
೪. ಬನದ ಗೋಪಾಲನ ವೇಷಭೂಷಣಗಳು ಹೇಗೆಿದ್ದವು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಗೋಪಾಲ ಮತ್ತು ಬನದ ಗೋಪಾಲನ ನಡುವೆ ನಡೆದ ಸಂಭಾಷಣೆ ಏನು?
೨. ಗೋಪಾಲನು ತನ್ನ ತಾಯಿಯೊಂದಿಗೆ ನಡೆಸಿದ ಸಂಭಾಷಣೆಯ ಸಾರವೇನು?
೩. ನನ್ನ ಗೋಪಾಲ ಪಾಠದಲ್ಲಿ ಪ್ರಕೃತಿಯನ್ನು ಹೇಗೆ ವರ್ಣಿಸಲಾಗಿದೆ?
೪. ಬನದ ಗೋಪಾಲನ ಹಾಡಿನ ಸಾರವನ್ನು ಬರೆಯಿರಿ.
೫. ಗೋಪಾಲನಿಗೆ ಇಡ್ಡ ಕಷ್ಟವೇನು? ಅದು ಹೇಗೆ ಪರಿಹಾರವಾಯಿತು?

ಈ) ಸಂದರ್ಭದೊಂದಿಗೆ ವಿವರಿಸಿರಿ.

೧. ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ತೋರುತ್ತಿತ್ತು.
೨. ಆ ಗೋಪಾಲ ಕೊಡಬೇಕು, ನಾವು ಉಣಬೇಕು.
೩. ಆ ಮಗುವಿಗೆ ಬಡತನದ ಬವಣೆಯೇಕೆ?
೪. ಅಮೃತ ಮಾತು ಸುಳಾಗಲಾರದು!

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ತತ್ವಮ-ತದ್ವಪ ರೂಪ ಬರೆಯಿರಿ.

ಸಿರಿ, ಬನ, ಮಲ್ಲಿಗೆ, ಸಂಪಿಗೆ, ಹಕ್ಕಿ, ಸಂಜೆ, ಜನುಮು, ಯೋಗಿ, ಭಕ್ತಿ, ಬಿತ್ತರ.

ಆ) ಕೆಳಗಿನ ಪದಗಳಿಗೆ ವಿರುದ್ಧಾರ್ಥ ಬರೆಯಿರಿ.

ಕರುಣೆ, ತುದಿ, ಮುದುಡು, ಸ್ವೀಕರಿಸು, ಬೈಗು, ಬಡತನ, ಅಜ್ಞಾನ.

ಇ) ಕೆಳಗಿನ ಪದಗಳನ್ನು ಸ್ಪಂತ ವಾಕ್ಯದಲ್ಲಿ ಬಳಸಿರಿ.

ಬವಟೆ, ಒಲುಮೆ, ಕರುಣೆ, ಲೀಲೆ, ಸಂಪಾದನೆ, ತಂಗಳಿ.

ಈ) ಕೆಳಗಿನ ಪದಗಳನ್ನು ವಿಗ್ರಹವಾಕ್ಯ ಮಾಡಿ, ಸಮಾಶವನ್ನು ಹೆಸರಿಸಿರಿ.

ತಂಗಳಿ, ಹಿಮಮಣಿ, ಗಂಜಿಯುಂಡು, ಲಕ್ಷ್ಮೀಶ, ಹೊಂಬೆಳಕು, ಸ್ವಾನಮಾಡು.

ಉ) ಕೆಳಗಿನ ಪದಗಳನ್ನು ಬಿಡಿಸಿ ಸಂಧಿಯನ್ನು ಹೆಚರಿಸಿ.

ಕಂಬನಿ, ಕೋಟ್ಯಂತರ, ಲಕ್ಷ್ಮೀಶ, ಹೊಳಲೂದಿ, ಧೈಯವಾಗಿ, ಹೆದರಿಕೆಯಾದರೆ, ಮೇಲೇಳು.

ಎ) ಕೆಳಗಿನ ವಾಕ್ಯಗಳಿಗೆ ಸೂಕ್ತ ಲೇಖನ ಚಿಹ್ನೆಗಳನ್ನು ಬಳಸಿ ಬರೆಯಿರಿ.

ಇ. ಗೋಪಾಲನೆಲ್ಲಿ ಹಾಸಿಗೆಯಿಂದ ಇನ್ನೂ ಏಳೆಲಿಲ್ಲವೋ ಏನೋ

ಈ. ಕೇಳಲ್ಲಿ ಹಕ್ಕಿಗಳು ಹಾಡುತ್ತ ಹಾರಾಡಿ ಕರೆಯುತ್ತಿವೆ ನಿನ್ನ

ಇಂ. ಬನದಲ್ಲಿ ಏನಮ್ಮು ಸೋಗಸು ಏನು ಆನಂದ

IV. ಸ್ವೇದ್ವಾಂತಿಕ ವ್ಯಾಕರಣ :

ಕ್ರಿಯಾಪದ :

ಸಾಮಾನ್ಯವಾಗಿ ಒಂದು ಕ್ರಿಯೆಯ ಮೂರ್ಣ ಅರ್ಥವನ್ನು ಕೊಡುವ ಪದಗಳನ್ನು ‘ಕ್ರಿಯಾಪದ’ ಎಂದು ಕರೆಯಲಾಗುತ್ತದೆ.

ಉದಾ : ಮಾಡುತ್ತಾನೆ, ಮಾಡಿದನು, ಮಾಡುವನು, ಮಾಡಲಿ, ಮಾಡನು – ಈ ಎಲ್ಲಾ ಕ್ರಿಯಾಪದಗಳ ಮೂಲರೂಪ ‘ಮಾಡು’ ಆಗಿದೆ.

ಕ್ರಿಯಾಪದದ ಮೂಲರೂಪವನ್ನು ‘ಕ್ರಿಯಾಪ್ರಕೃತಿ’ ಅಥವಾ ‘ಧಾತು’ ಎನ್ನುವರು. ಧಾತುಗಳಲ್ಲಿ ಎರಡು ವಿಧ. ಅವುಗಳೆಂದರೆ;

ಗ. ಮೂಲಧಾತುಗಳು : ಮಾಡು, ತಿನ್ನು, ಹೋಗು, ಬರು, ಓದು, ಓಡು, ಮುಚ್ಚು, ನೋಡು, ಒಮ್ಮು, ಏರು, ಇಳಿ, ಬೀಳು, ಬರೆ, ಹಿಗ್ನು, ತೊಗು, ಮಲಗು, ಏಳು, ನಡೆ, ಈಜು, ಮುಚ್ಚು, ಬೆಳುಗು – ಇತ್ಯಾದಿ.

ಇ. ಪ್ರತ್ಯಯಾಂತ ಧಾತು ಅಥವಾ ಸಾಧಿತಧಾತುಗಳು : ನಾಮಪ್ರಕೃತಿ ಹಾಗೂ ಅನುಕರಣ ಶಬ್ದಗಳ ಮೇಲೆ ‘ಇನ್’ ಪ್ರತ್ಯಯ ಸೇರಿದಾಗ ಅವು ಪ್ರತ್ಯಯಾಂತ ಧಾತು ಅಥವಾ ಸಾಧಿತ ಧಾತು ಎಂದು ಕರೆಸಿಕೊಳ್ಳುತ್ತವೆ.

ಉದಾ: ಪ್ರಕೃತಿ + ಪ್ರತ್ಯಯ = ಸಾಧಿತ ಧಾತು - ಕ್ರಿಯಾಪದ

ಕನ್ನಡ + ಇನ್ = ಕನ್ನಡಿನು - ಕನ್ನಡಿಸಿದನು

ಧಗಧಗ + ಇನ್ = ಧಗಧಗಿನು - ಧಗಧಗಿನುತ್ತದೆ

ದುಃಖ + ಇನ್ = ದುಃಖಿನು - ದುಃಖಿಸುವನು

ಸಕರ್ಮಕ ಮತ್ತು ಅಕರ್ಮಕ ಧಾತುಗಳು :

ಗಣೇಶನು ಹಣ್ಣಿನ್ನು ತಿಂದನು. – ಈ ವಾಕ್ಯದಲ್ಲಿ ‘ಗಣೇಶನು’ ಎಂಬುದು ‘ಕರ್ಮಪದ’, ‘ಹಣ್ಣಿನ್ನು’ ಎಂಬುದು ‘ಕರ್ಮಪದ’, ‘ತಿಂದನು’ ಎಂಬುದು ‘ಕ್ರಿಯಾಪದ’ ಆಗಿದೆ. ಗಣೇಶನು ಏನನ್ನು ತಿಂದನು? ಎಂದು ಪ್ರಶ್ನಿಸಿದರೆ ‘ಹಣ್ಣಿನ್ನು’ ಎಂಬ ಉತ್ತರ ಬರುತ್ತದೆ. ಹೀಗೆ ಕ್ರಿಯಾಪದವನ್ನು ಆಧಾರವಾಗಿಟ್ಟಿಕೊಂಡು ಏನನ್ನು ಎಂದು ಪ್ರಶ್ನಿಸಿದಾಗ ಕರ್ಮಪದ ಬರಬೇಕು. ಆದರೆ ಕೆಲವು ಕ್ರಿಯಾಪದದಳು ಕರ್ಮಪದ ಇಲ್ಲದೆ ಬಳಕೆಯಾಗುತ್ತವೆ. ಉದಾ : ರಹಿಮ್ ಓಡಿದನು. ಇಲ್ಲಿ ರಹಿಮ್ ಏನನ್ನು ಓಡಿದನು ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದಿಲ್ಲ. ಹೀಗಾಗಿ, ಕರ್ಮಪದವನ್ನು ಅಪೇಕ್ಷಿಸುವ ಧಾತುಗಳನ್ನು ‘ಸಕರ್ಮಕ ಧಾತುಗಳು’ ಎಂದೂ ಕರೆಯಲಾಗುತ್ತದೆ. ಈ ಕೆಳಗಿನ ಉದಾಹರಣೆಗಳನ್ನು ಗಮನಿಸಿ.

ಗ. ಸಕರ್ಮಕ ಧಾತುಗಳು : ರಕ್ಷಿಸು, ಕಟ್ಟು, ಓದು, ಮಾಡು, ಉಣ್ಣಿ, ಕತ್ತರಿಸು, ತೆರೆ, ಸೇರು, ಬಿಡು – ಈ ಎಲ್ಲಾ ಧಾತುಗಳ ಮುಂದೆ ‘ಏನನ್ನು’ ಎಂದು ಪ್ರಶ್ನೆ ಹಾಕಿಕೊಂಡರೆ ಯಾವುದಾದರೂಂದು ಉತ್ತರ (ಕರ್ಮಪದ) ಸಿಗುತ್ತದೆ.

ಇ. ಅಕರ್ಮಕ ಧಾತುಗಳು : ಮಲಗು, ಓಡು, ಹುಟ್ಟು, ಹೋಗು, ಏಳು, ಸೋರು, ನಾಚು – ಈ ಎಲ್ಲಾ ಧಾತುಗಳ ಮುಂದೆ ‘ಏನನ್ನು’ ಎಂದು ಪ್ರಶ್ನೆ ಹಾಕಿಕೊಂಡರೆ ಕರ್ಮಪದ ಇರುವುದಿಲ್ಲ.



ಪಾಠ ಪ್ರಮೇಶ : ಹೊಸಗನ್ನಡ ಸಾಹಿತ್ಯವನ್ನು ತನ್ನ ಭಿನ್ನ ಭಿನ್ನ ಧೋರಣೆಗಳಿಗೆ ಅನುಗುಣವಾಗಿ ನವೋದಯ, ಪ್ರಗತಿಶೀಲ, ನವ್ಯ, ದಲಿತ-ಬಂಡಾಯ ಪಂಥಗಳಾಗಿ ವರ್ಗೀಕರಿಸಲಾಗಿದೆ. ಕ್ರಮೇಣ ಸೀ ಸಂವೇದನೆ, ದಲಿತ ಸಂವೇದನೆ, ಮುಸ್ಲಿಂ ಸಂವೇದನೆಗಳನ್ನು ಅಭಿವೃಕ್ಷಿಸುವಲ್ಲಿ ಕೂಡ ಅದು ತೀವ್ರ ಆಸಕ್ತಿಯನ್ನು ತೋರಿಸಿದೆ. ‘ಏಣಿ’ ಕವಿತೆಯಲ್ಲಿ ಸೀ ಸಂವೇದನೆ ಅಭ್ಯವೃಕ್ಷಿಯಾಗಿದೆ.

ಶ್ರಮಿಕರ ಮತ್ತು ಜನಸಾಮಾನ್ಯರ ಸಹಾಯ ಪಡೆದು ಪದವಿ, ಅಧಿಕಾರ, ಕೇರಿಕ, ಹಣ, ಗೌರವ, ಯಶಸ್ವಿ ಪಡೆದು ವ್ಯಕ್ತಿ ಮೇಲೆ ರೂಪಾನ್ಯಾಸ. ಹೀಗೆ ಮೇಲೆ ರಿದವನಿಗೆ ಅಹಂ ತುಂಬಿಕೊಳ್ಳುತ್ತದೆ. ತನ್ನ ಏಳಿಗೆಗೆ ಕಾರಣಾದವರನ್ನು ಮರೆಯುತ್ತಾನೆ, ತಿರಸ್ಕರಿಸುತ್ತಾನೆ. ಹಣ, ಅಧಿಕಾರ, ಅಂತಸ್ತುಗಳು ಎಂದಿಗೂ ಶಾಶ್ವತವಲ್ಲ ಎಂಬುದನ್ನು ಅರಿತು ತನ್ನ ಏಳಿಗೆಗೆ ಕಾರಣಾದವರನ್ನು ಗೌರವಿಸದಿದ್ದರೆ ತಮ್ಮ ವಿಪತ್ತಿಗೆ ತಾವೇ ಕಾರಣಾಗುತ್ತಾರೆ ಎಂಬುದನ್ನು ‘ಏಣಿ’ ಕವಿತೆ ಪ್ರತಿಪಾದಿಸುತ್ತದೆ. ಪ್ರಸ್ತುತ ಕವಿತೆಯಲ್ಲಿ ರೂಪಕವಾಗಿ ಬಳಸಿರುವ ಏಣಿ ಹಲವು ಆಯಾಮಗಳಲ್ಲಿ ನಮ್ಮ ಕಲ್ಪನೆಯನ್ನು ವಿಸ್ತರಿಸುತ್ತಾ ಹೋಗುತ್ತದೆ.

ನಾನೋಂದು ಏಣಿ
ಎಷ್ಟೋಂದು ಜನರನ್ನು
ಎತ್ತಿ ಹಿಡಿದ್ದೇನೇ !
ನನ್ನ ಮೇಲೆ ಹತ್ತಿ ಹೋದ
ಕೆಲವರು ನನಗೆ ಕೈ ಬೀಸಿದ್ದಾರೆ,
ನಾನೂ ನೋಡುತ್ತೇನೆ
ಹೇಗೆ ಇಳಿಯುತ್ತಾರೆಂದು.

ಮೇಲಂತಸ್ತು ಶಾಶ್ವತವಲ್ಲ
ಸುರಕ್ಷಿತವೂ ಅಲ್ಲ,
ನಾನು ಬುನಾದಿಯನ್ನೇ
ಕೆಡವುತ್ತೇನೆಂದರೆ:
ಎನು ಮಾಡುತ್ತಾರೆ
ಈ ಶ್ರವಂಕುಗಳು.


ಒಂದೊಂದು ಹೆಚ್ಚೆಯ ಭಾರ
 ಹೊರುವಾಗ ನಾ
 ಪಟ್ಟಪಾಡು ನನಗೇ ಗೊತ್ತು.
 ಲೀಲಾಜಾಲವಾಗಿ ಮೇಲೇರಿದ
 ಇವರಿಗೆ ಭಾರಹೊತ್ತವರ
 ಕಾಳಜಿಯೇ ಇಲ್ಲ.
 ಅನೆ ಭಾರ ಹೊತ್ತ ಗಟ್ಟಿನೆಲದಲ್ಲಿ ಕಾಲೂರಿನಿಂತೆ
 ನನಗೆ ಬೀಳುವ ಭಯವಿಲ್ಲ.

ಕಾಲೂರುವ ನೆಲವನ್ನೇ
 ತಿರಸ್ಕರಿಸಿದ ಇವರು
 ಆಕಾಶದಲ್ಲಿ ಎಷ್ಟು ಹೊತ್ತು
 ಹಾರಾಡುತ್ತಾರೆ?
 ಮತ್ತೆ ನನ್ನ ಆಸರೆ ಬೇಕೇಬೇಕು.

ಆಗ,
 ನಾನು ತಿರಸ್ಕರಿಸಿದರೆ
 ಏನು ಮಾಡುತ್ತಾರೆ ಈ ಶಿವಿಂಡಿಗಳು?
 ಮೇಲೇರಿದ್ದೇನೆಂಬ
 ಹಮ್ಮು ಕರಗಿ,
 ಭೂಮಿ ಶಾಶ್ವತವೆಂಬ
 ಅರಿವು ಮೂಡುವವರಿಗೆ
 ನಾನವರಿಗೆ ನಿಲುಕುವುದಿಲ್ಲ.

ನಮ್ಮತೆಗೆ ನಾ ಕರಗುತ್ತೇನೆ,
 ಬೆಳೆಯ ಬಲ್ಲವರನ್ನು ಮಾತ್ರ
 ಎತ್ತಿ ಹಿಡಿಯುತ್ತೇನೆ,
 ನಾನೊಂದು ಏಣಿ.

* * * *



ಕೃತಿಕಾರರ ಪರಿಚಯ :

ಸುಕನ್ಯಾ ಮಾರುತಿ ಅವರು ಇಂಡಿಟ್ ರಲ್ಲಿ ಬಳಾರಿ ಜಿಲ್ಲೆಯ ಕೂಡಿಗಿ ತಾಲ್ಲೂಕಿನ ಕೊಟ್ಟಿರು ಎಂಬಲ್ಲಿ ಜನಿಸಿದರು. ಇವರು ದಲಿತ-ಬಂಡಾಯ ಕಾವ್ಯಮಾರ್ಗದ ಪ್ರಮುಖ ಕವಿಗಳಲ್ಲಿ ಒಬ್ಬರು. ಕನಾಟಕ ವಿಶ್ವವಿದ್ಯಾನಿಲಯದ ಎಂ.ಎ. ಪದವಿ ಪಡೆದು, ಧಾರವಾಡದ ಜೀ.ಎಸ್.ಎಸ್. ಕಾಲೇಜಿನಲ್ಲಿ ಕನ್ನಡ ಪ್ರಾಥಮಿಕರಾಗಿ ಕೆಲಸ ನಿರ್ವಹಿಸಿದ್ದಾರೆ.



ಇವರು ‘ಪರಿಸರದಲ್ಲಿ’, ‘ಪಂಚಾಗ್ನಿಯ ಮಧ್ಯ’, ‘ನಾನು-ನನ್ನವರು’, ‘ತಾಜಮಹಲಿನ ಹಾಡು’, ‘ಬಿಂಬದೊಳಗಣ ಮಾತು’, ‘ನಾನೆಂಬ ಮಾಯೆ’ ಇತ್ಯಾದಿ ಕವನ ಸಂಕಲನಗಳನ್ನು ಬರೆದಿದ್ದಾರೆ. ‘ಪಣಿ’ ಕವನವನ್ನು ಅವರ ಸಮಗ್ರ ಕವನ ಸಂಕಲನ ಕೃತಿಯಿಂದ ಆರಿಸಿಕೊಳ್ಳಲಾಗಿದೆ.

ಅಭ್ಯಾಸ

I. ಪದಗಳ ಅರ್ಥ :

ಆಸರೆ - ಆಶ್ರಯ

ಕರಗು - ಸ್ವಂದಿಸು

ತ್ರೀಶಂಕು - ಇಕ್ಕಟ್ಟಿನಲ್ಲಿ ಸಿಲುಕಿದವ

ಹಾಡು - ಅವಸ್ಥೆ; ಸ್ಥಿತಿ.

ಶಿಖಿಂಡಿ - ನಮುಂಸಕ

ಪಣಿ - ಮೇಲೇರಲು ಬಳಸುವ ಸಾಧನ; ನಿಷ್ಟೆಂಕ.

ಕಾಳಜಿ - ಜಾಗರೂಕತೆ; ಆಸಕ್ತಿ; ತುಡಿತ.

ನಮುತೆ - ವಿನಯ; ವಿಧೇಯ; ಬಾಗಿದ.

ಬುನಾದಿ - ತಳಪಾಯ; ಅಡಿಪಾಯ.

ಹಮ್ಮು - ಸೊಕ್ಕು; ಮದ.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿ.

ಇ. ಏಣಿ ಜನರಿಗೆ ಮಾಡಿದ ಉಪಕಾರವೇನು?

ಈ. ಏಣಿಯನ್ನು ಬಳಸಿ ಮೇಲೇರಿದವರಿಗೆ ಏಣಿ ಹಾಕುವ ಸಾಂತಾಲ ಏನು?

ಈ. ಕವಯತ್ತಿ ತ್ರೀಶಂಕುಗಳು ಎಂದು ಯಾರನ್ನು ಕರೆದಿದ್ದಾರೆ?

ಈ. ಮೇಲೇರಿದವರು ತ್ರೀಶಂಕುಗಳು ಆಗುವುದು ಯಾವಾಗ?

ಈ. ಏಣಿಗೆ ಬೀಳುವ ಭಯವಿಲ್ಲ ಏಕೆ?

ಅ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಏಣಿಯ ಸಹಾಯದಿಂದ ಮೇಲೇರಿದವರಿಗೆ ಏಣಿಯ ಉಪದೇಶವೇನು?
೨. ಏಣಿ ಹೇಳಿಕೊಳ್ಳುವ ಕಷ್ಟಗಳೇನು?
೩. ಮೇಲೇರಿದವನಿಗೆ ಏಣಿಯ ಮಹತ್ವ ಯಾವಾಗ ಅರಿವಾಗುತ್ತದೆ?
೪. ಏಣಿ ತಾನು ಎಂಥವರಿಗೆ ಯಾವರೀತಿ ಸ್ವಂದಿಸುತ್ತೇನೆಂದು ಹೇಳುತ್ತದೆ?

ಇ) ಸಮಾರು ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಏಣಿ ಕವಿತೆ ನೀಡುವ ಸಂದೇಶವೇನು?
೨. ಏಣಿ ಹೇಳಿಕೊಳ್ಳುವ ಸಂಕಟ ಹಾಗೂ ಹಾಕುವ ಸವಾಲುಗಳೇನು?

ಈ) ಸಂದರ್ಭದೊಡನೆ ವಿವರಿಸಿರಿ.

೧. ನಾನೂ ನೋಡುತ್ತೇನೆ ಹೇಗೆ ಇಳಿಯುತ್ತಾರೆಂದು
೨. ಇವರಿಗೆ ಭಾರ ಹೊತ್ತವರ ಕಾಳಜಿಯೇ ಇಲ್ಲ
೩. ನಾನು ತಿರಸ್ಕರಿಸಿದರೆ ಏನು ಮಾಡುತ್ತಾರೆ ಈ ಶಿಖಿಂಡಿಗಳು?
೪. ನಮ್ಮತೆಗೆ ನಾ ಕರಗುತ್ತೇನೆ.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

ತಿರಸ್ಕಾರ, ನಮ್ಮತೆ, ಸುರಕ್ಷಿತ, ಕಾಳಜಿ.

ಆ) ಕೆಳಗಿನ ಪದಗಳನ್ನು ವಿಗ್ರಹವಾಕ್ಯ ಮಾಡಿ ಸಮಾಷದ ಹೆಸರು ಬರೆಯಿರಿ.

ಕ್ಯೂಬೀಸು, ಮೇಲಂತಸ್ತ, ಆನೆಭಾರ.

ಇ) ಕೆಳಗೆ ನೀಡಿರುವ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ತಿರಸ್ಕಾರ, ಶಾಶ್ವತ, ಇಳಿ, ಸುರಕ್ಷಿತ, ಭಾರ, ಭಯ, ಕೆಡವು.

IV. ಚಟುವಟಿಕೆಗಳು :

೧. ಪತ್ರಿಕೆಗಳಲ್ಲಿ ಬರುವ ಕವಿತೆಗಳನ್ನು ಓದಿರಿ. ಅವು ಗದ್ಯದ ಸಾಲಿಗಿಂತ ಹೇಗೆ ಭಿನ್ನವಾಗಿರುತ್ತವೆ ಎಂಬುದನ್ನು ಗಮನಿಸಿ
೨. ‘ಏಣಿ’ ವಿಷಯ ಕುರಿತು ಪ್ರಬಂಧ ಬರೆಯಿರಿ.



೯. ಬೋಧಿವೃಕ್ಷದ ಹಾಡು

- ಬಿಂಬಿರಾಜ ಸಬರದ



ಪಾಠ ಪ್ರಮೇಶ : ಜಗತ್ತಿನ ಸಕಲ ಜರಾಚರಗಳಲ್ಲಿ ಮಾನವನ ಜೀವನ ಅತ್ಯಂತ ಶೈಷ್ವಪಾದುದು. ಮಾನವನ ಜೀವನ ಸಾರ್ಥಕತೆ ಪಡೆಯಬೇಕಾದರೆ ಮೊದಲು ತನ್ನನ್ನ ತಾನು ಅರಿತುಕೊಳ್ಳಬೇಕು. ಅತ್ಯಸಾಕ್ಷಾತ್ಕಾರ ಹೊಂದಬೇಕು. ನಂತರ ಸಮಾಜದ ಅಂತರುಂಕುಗಳನ್ನು ತಿದ್ದುವ, ಜನರ ದುಃಖವನ್ನು ಪರಿಹರಿಸುವ ದಿಕ್ಕಿನಲ್ಲಿ ಜೀವನವನ್ನು ಮುದುಪಾಗಿರಿಸಬೇಕು. ಈ ರೀತಿ ಬಾಳಿಬದುಕಿದವರಲ್ಲಿ ಗೌತಮಬುದ್ಧನು ಒಬ್ಬನು. ಲೋಖಿಕ ಸುಖಭೋಗಗಳಿಂದ ಜೀವನದ ಗುರಿ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಬುದ್ಧನು ಗೃಹಸ್ಥ ಜೀವನವನ್ನು ತ್ಯಜಿಸಿ, ಬದುಕಿನ ಸತ್ಯ ಕಾಣಲು ಕಾಡನ್ನು ಅಲೆದು, ಬೋಧಿವೃಕ್ಷದ ಕೆಳಗೆ ತಪಸ್ಸನ್ನು ಆಚರಿಸಿ, ಮಹಾಜ್ಞಾನಿಯಾಗಿ, ಜೀವನ ಶ್ರೀತಿಯತ್ತ ಸಾಗಿದ ರೀತಿಯೇ ಕವನದ ತಿರುಳಾಗಿದೆ. ಬುದ್ಧನಂತರೆಯೇ ಪ್ರತಿಯೊಬ್ಬರೂ ತನ್ನ ತಾನು ಅರಿಯುವುದರೂಂದಿಗೆ ಬದುಕಿನ ನಿಜವಾದ ಅರ್ಥ ತಿಳಿದು, ಜೀವನ ಮೌಲ್ಯಗಳನ್ನು ರೂಢಿಸಿಕೊಂಡು, ಸಮಾಜದಲ್ಲಿ ಒಂದಾಗಿ ಭಾಷಬೇಕು. ಜೀವ ಶ್ರೀತಿಯ ಎದುರು ಎಲ್ಲವೂ ನಶ್ವರ ಎಂಬ ನಿಜ ಸಂಗತಿಯನ್ನು ಬುದ್ಧನ ಜೀವನ ವೃತ್ತಾಂತದ ಮೂಲಕ ಕವಿ ಹೇಳುತ್ತಿದ್ದಾರೆ.

ಸಿದ್ಧಾರ್ಥ ಬುದ್ಧನಾದ ಪರಿಯ ನೀವು ತಿಳಿಯಿರೆ
ಯುದ್ಧ ಬಿಟ್ಟ ಶ್ರೀತಿ ಕೊಟ್ಟ ಕಥೆಯ ನೀವು ಕೇಳಿರೆ ॥ ಪ ॥

ಎಕಾಂಗಿ ವೀರನಂತೆ ಮಧ್ಯರಾತ್ರಿ ಎದ್ದನು
ಮಡದಿ ಮಗುವ ತೋರೆದನವನು ಅಡವಿ ದಾರಿ ಹಿಡಿದನು
ಅರಮನೆಯ ಮೋಹವನ್ನು ಹರಿದುಹಾಕಿ ಹೋದನು
ಗೊತ್ತು ಗುರಿಯು ಇಲ್ಲದಂತೆ ಕತ್ತಲಲ್ಲಿ ನಡೆದನು ॥ ಱ ॥

ಕಾಡು ಕಾಡು ಅಲೆದ ಅವಗೆ ನಾಡಿನಧರ ಹೊಳೆಯಿತು
ಕೋಗಿಲೆಯ ಹಾಡದೊಂದು ದೂರದಿಂದ ಕೇಳಿತು
ಬೆಳ್ಳಿಚುಕ್ಕಿ ಬಾನಿನಲ್ಲಿ ಆಗತಾನೆ ಬೆಳಗಿತು
ಬೋಧಿವೃಕ್ಷದಲ್ಲಿ ಮಹಾಬೇಳಕೊಂಡು ಕಂಡಿತು ॥ ಉ ॥



ಮರವ ಅಪ್ಪಿದಂತ ಬಳ್ಳಿ ಹೂವ ಮುಡಿದು ನಕ್ಕಿತು
ಹಕ್ಕಿಯೊಂದು ತನ್ನ ಮರಿಗೆ ಗುಟುಕು ಕೊಟ್ಟಿ ಹಾರಿತು
ಹುತ್ತಿನಿಂದ ಇರುವೆ ಗುಂಪು ಸಾಲುಗಟ್ಟಿ ನಡೆಯಿತು
ಬೆಳ್ಳಕ್ಕಿ ಹಿಂಡುಗಟ್ಟಿ ಬಾನಿಗೇಣಿ ಹಾಕಿತು

॥ ೨ ॥

ಕಾಡತುಂಬ ಪ್ರೀತಿ ಹೋಳೆಯು ಕೋಡಿಯಂತೆ ಹರಿಯಿತು
ಗೂಡಿನಲ್ಲಿ ಹಾಡು ಮಟ್ಟಿ ಹೊಸರಾಗ ಕೇಳಿತು
ಮಕರಂದ ಸವಿಯಲೆಂದು ದುಂಬಿ ಹೂವ ಸೇರಿತು
ಗಿಡಗಿಡವೂ ಅಪ್ಪಿಕೊಂಡು ಕುಣಿಯುವಂತೆ ಕಂಡಿತು

॥ ೩ ॥

ಕಾಡಿನಿಂದ ಎದ್ದು ಅವನು ನಾಡಿನತ್ತ ಹೊರಟನು
ಪ್ರೀತಿಯನ್ನು ಮುಡುಕಿಕೊಂಡು ಜನರ ಕಡೆಗೆ ಬಂದನು
ತಪಸಿಗಿಂತ ಜೀವಪ್ರೀತಿ ದೊಡ್ಡದೆಂದು ತಿಳಿದನು
ಬದುಕಿನ ಗೂಢಾರ್ಥವರಿತು ಬುದ್ಧನಾಗಿ ಬಂದನು

॥ ೫ ॥

ಕೃತಿಕಾರರ ಪರಿಚಯ :

ಡಾ. ಬಸವರಾಜ ಸಬರದ ಅವರು ದಿನಾಂಕ ೧೮೫೫ ರಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು. ಇವರು ‘ಬಸವೇಶ್ವರ ಮತ್ತು ಮರಂದರದಾಸರು: ಒಂದು ಸಾಂಸ್ಕೃತಿಕ ಅಧ್ಯಯನ’ ಎನ್ನುವ ಪ್ರೌಢ ಪ್ರಬಂಧಕ್ಕೆ ಪಿಹೆಚ್.ಡಿ. ಪದವಿ ಪಡೆದಿದ್ದಾರೆ. ಇವರು ಅಸ್ತ್ರಶಾಸ್ತ್ರ ನಿವಾರಣೆ, ದೇವದಾಸಿ ವಿಮೋಚನಾ ಹೋರಾಟ, ಅಂತಜಾರ್ಥ ವಿವಾಹಗಳಿಗೆ ಮೌತ್ತಾಹ, ದಲಿತ-ಬಂಡಾಯ ಚಳುವಳಿಯ ನೇತಾರರಾಗಿ ಹಲವಾರು ಜನಪರ ಹೋರಾಟದಲ್ಲಿ ಭಾಗಿಯಾಗಿದ್ದಾರೆ.



‘ನನ್ನವರ ಹಾಡು’, ‘ಹೋರಾಟ’, ‘ಮೂಡಲಕ ಕೆಂಪು ಮೂಡ್ಯಾವ’, ‘ನೂರು ಹನಿಗಳು’, ‘ದನಿಯೆತ್ತಿ ಹಾಡೇನ’, ‘ಬೆಳದಿಂಗಳು ಬಿಸಿಲಾತು’ – ಇವು ಅವರ ಕವನ ಸಂಕಲನಗಳು. ‘ಪ್ರತಿರೂಪ’, ‘ರೆಕ್ಕೆ ಮೂಡಿದಾಗ’, ‘ನರಬಲಿ’, ‘ಬೆಳ್ಳಕ್ಕಿ ಸಾಲು’ – ಇವು ಅವರು ಬರೆದ ಪ್ರಮುಖ ನಾಟಕಗಳು.

ಇವರಿಗೆ ದೇವರಾಜ ಬಹದ್ರೂರ್ ಪ್ರಶಸ್ತಿ, ಕುವೆಂಪು ಸಾಹಿತ್ಯ ಪುರಸ್ಕಾರ, ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ, ಕಾವ್ಯಾನಂದ ಪ್ರಶಸ್ತಿ, ಸಾಹಿತ್ಯ ಶ್ರೀ ಪ್ರಶಸ್ತಿ, ಕನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಇತ್ಯಾದಿಗಳು ಲಭಿಸಿವೆ. ಪ್ರಸ್ತುತ ಕವನವನ್ನು ಅವರ ‘ಪದಕಟ್ಟಿ ಹಾಡೇನ’ ಕವನ ಸಂಕಲನದಿಂದ ಆರಿಸಲಾಗಿದೆ.

ಅಭ್ಯರ್ಥಿ

I. ಪದಗಳ ಅರ್ಥ :

ಅಡವಿ - ಕಾಡು; ಅರಣ್ಯ; ಕಾನನ.

ಕೋಡಿ - ಕೆರೆತುಂಬಿ ಹರಿಯುವುದು.

ಗೂಡಾರ್ಥ - ಒಳ ಅರ್ಥ; ರಹಸ್ಯವಾದುದು.

ಪರಿ - ರೀತಿ; ಸ್ಥಿತಿ.

ಚೋಧಿವ್ಯಕ್ತ - ಅರಳಿಮರ; ಅಶ್ವತ್ಥವ್ಯಕ್ತ.

ಮಡದಿ - ಪತ್ತಿ; ಹೆಂಡತಿ.

ಹಿಂಡು - ಗುಂಪು; ಸಮೂಹ.

ವಿಕಾಂಗಿ - ಒಬ್ಬಂಟಿ

ಗುಟುಕು - ಹಕ್ಕಿಗಳು ತನ್ನ ಮರಿಯ ಬಾಯಿಗೆ ಆಹಾರ ನೀಡುವ ರೀತಿ.

ತೊರೆದು - ಬಿಟ್ಟುಬಿಡು

ಬೆಳ್ಳಿಉಕ್ಕಿ - ಬೆಳಗ್ಗೆ ಆಕಾಶದಲ್ಲಿ ಕಾಣುವ ಶುಕ್ರಗ್ರಹ.

ಮರಕರಂದ - ಹೂವಿನ ರಸ

ಮೋಹ - ಆಸೆ

ಹುತ್ತ - ಹಾವಿನ ಗೂಡು; ಗೆದ್ದಲು ಮಣಿನ ಗೂಡು.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ಸಿದ್ಧಾರ್ಥ ಬುದ್ಧನಾದ ಪರಿಯನ್ನು ಕವಿ ಎಂತಹ ಕಥೆಯೆಂದು ಬಣ್ಣಿಸಿದ್ದಾರೆ?

೨. ಸಿದ್ಧಾರ್ಥ ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?

೩. ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದ್ದೇನು?

೪. ಸಿದ್ಧಾರ್ಥನು ಕಾಡಿನಿಂದ ನಾಡಿನತ್ತೆ ಏಕೆ ಹೊರಟನು?

೫. ಸಿದ್ಧಾರ್ಥನು ಕಂಡುಕೊಂಡ ಬದುಕಿನ ಗೂಡಾರ್ಥವೇನು?

೬. ಚೋಧಿವ್ಯಕ್ತದ ಹಾಡು ಯಾರ ಜೀವನವನ್ನು ಕುರಿತು ತಿಳಿಸುತ್ತದೆ?

೭. ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಸಿದ್ಧಾರ್ಥನಿಗೆ ನಾಡಿನ ಅರ್ಥ ತಿಳಿದ ಸಂದರ್ಭವನ್ನು ಕವಿ ಏನೆಂದು ಬಣ್ಣಿಸಿದ್ದಾರೆ?

೨. ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಕಾಡಿನ ತುಂಬ ತ್ರೀತಿ ಹೇಗೆ ತುಂಬಿಕೊಂಡಿತು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

ಒ. ಸಿದ್ಧಾರ್ಥನು ಬುದ್ಧನಾದ ಪರಿ ಹೇಗೆ?

ಒ. ಸಿದ್ಧಾರ್ಥ ಬುದ್ಧನಾದ ಸಂದರ್ಭದಲ್ಲಿ ಪ್ರಕೃತಿ ಕವಿಗೆ ಹೇಗೆ ಕಂಡುಬಂದಿತು?

ಈ) ಸಂದರ್ಭದೊಡನೆ ವಿವರಿಸಿರಿ.

ಒ. ಗೊತ್ತು ಗುರಿ ಇಲ್ಲದ ಕತ್ತಲಲ್ಲಿ ನಡೆದನು.

ಒ. ಕಾಡತುಂಬ ಶ್ರೀತಿ ಹೊಳೆಯು ಕೋಡಿಯಂತೆ ಹರಿಯಿತು

ಓ. ಶ್ರೀತಿಯನ್ನು ಹುಡುಕಿಕೊಂಡು ಜನರ ಕಡೆಗೆ ಬಂದನು.

III. ಭಾಷಾಭ್ಯಾಸ :

ಅ) ಕೆಳಗಿನ ಸಮಾಸ ಪದಗಳನ್ನು ವಿಗ್ರಹವಾಕ್ಯ ಮಾಡಿ, ಸಮಾಸದ ಹೆಸರು ತಿಳಿಸಿರಿ.
ಮಧ್ಯರಾತ್ರಿ, ಅರಮನೆ, ಹೊಸರಾಗ, ಹಿಂಡುಗಟ್ಟಿ.

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.
ಮೋಹ, ಜೀವಪ್ರೀತಿ, ಗೊತ್ತುಗುರಿ, ಮಹಾಬೇಳಕು.

ಇ) ಕೆಳಗಿನ ಪದಗಳಿಗೆ ತತ್ಸಮ-ತದ್ವಾದ ರೂಪ ಬರೆಯಿರಿ.
ಯುದ್ಧ, ಏರ, ಅಡವಿ, ಹಕ್ಕಿ.

ಈ) ಕೆಳಗಿನ ಪದಗಳಿಗೆ ನಾನಾರ್ಥಗಳನ್ನು ಬರೆಯಿರಿ.
ಹಿಂಡು, ಹೊಳೆ, ತೋರೆ, ಕಾಡು, ಅಲೆ.

IV. ಚಟುವಟಿಕೆಗಳು :

ಒ. ಗೌತಮಬುದ್ಧನ ಜೀವನ ಚರಿತ್ಯೆನ್ನು ಓದಿರಿ.

ಒ. ಈ ಪದ್ಯದ ರ ನೇ ಮತ್ತು ಲ ನೇ ಕಂಡಿಕೆಗಳನ್ನು ಕಂಠಪಾಠ ಮಾಡಿರಿ.

ಓ. ಬದುಕಿನಲ್ಲಿ ಶಾಂತಿಯ ಮಹತ್ವ ಹಾಗೂ ಶಾಂತಿಯನ್ನು ಕಂಡುಕೊಳ್ಳುವ ಬಗೆಯನ್ನು ಕೇಳಿ
ತಿಳಿಯಿರಿ.



೧೦. ಸವಿಚೈತ್ತ

- ಒಸವರಾಜ ಸಾದರ



ಪಾಠ ಪ್ರಮೇಶ : ವರ್ಷದ ಆರಂಭಕ್ಕೆ ಎಲ್ಲ ದಿನಗಳೂ ಶ್ರೀಪುರೇ. ಪಾಶ್ಚಾತ್ಯರು ಜನವರಿ ಒಂದನ್ನು ಹೊಸವರ್ಷದ ಮೊದಲದಿನ ಎಂದು ಭಾವಿಸಿದರೆ, ಭಾರತೀಯರು ಯುಗಾದಿಗೆ ಮಹತ್ವ ನೀಡುತ್ತಾರೆ. ಯುಗಾದಿ ಹಳತನ್ನು ಮರೆತು, ಹೊಸತನ್ನು ಹೊತ್ತು ತರುವ ಸಂಭ್ರಮದ ದಿನ. ಬದುಕಿನ ಕಷ್ಟ ಸುಖಿಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಬೇವು-ಬೆಲ್ಲ ಹಂಚುವ ಮೂಲಕ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತೇವೆ. ಯುಗಾದಿಯು ಚಾಂದ್ರಮಾನದ್ದೇ ಇರಲಿ, ಸೌರಮಾನದ್ದೇ ಇರಲಿ, ಅದು ಚೈತ್ರಮಾಸದಲ್ಲಿ ಬರುತ್ತದೆ. ಚೈತ್ರವೆಂದರೆ ವಸಂತ, ವಸಂತನೆಂದರೆ ಓಮುಗಳ ರಾಜ. ಈ ಓಮುವಿನಲ್ಲಿ ಫಲಪುಷ್ಟಗಳು ಸಮೃದ್ಧವಾಗಿರುತ್ತವೆ. ವಸಂತವು ಕವಿಗಳ ಮೆಚ್ಚಿನ ಕಾಲವೂ ಹೌದು. ವಸಂತದ ಸೊಬಗನ್ನು ಬಣ್ಣಿಸದ ಕವಿಯೇ ಇಲ್ಲ. ಕವಿಗಳ ನಿರೀಕ್ಷೆ, ಸಂದೇಶಗಳು ಒಂದೇ ಆಗಿದ್ದರೂ ಕವಿಕಲ್ಪನೆ, ಪದವಿನ್ಯಾಸಗಳಲ್ಲಿ ಹೊಸತನವಿರುತ್ತದೆ. ಪ್ರಸ್ತುತ ಕವಿತೆಯಲ್ಲಾ ಚೈತ್ರದ ಸೊಬಗನ್ನು ವರ್ಣಿಸಲಾಗಿದೆ.

ಯುಗದ ಆದಿಯು ಬಂತು ಸೋದ ಸುಗ್ರಿಯ ತಂತು
ಜಗಕೆಲ್ಲ ಹೊಸ ಕಳೆಯು ತುಂಬಿತೆಂತು!
ಬಗೆ ಬಗೆಯ ಬಣ್ಣಿಗಳ ಬರೆದ ಜಿತ್ತೆದ ಹಾಗೆ
ನೆಲದಮ್ಮೆ ನವವಧುವೆ ಆದಳಿಂತು!

ಕೊರಡ ಕೊನರಿಸಿ ತುದಿಗೆ ಮುಗುಳ ನಗೆ ಮುತ್ತಿಟ್ಟು
ಬರದು ಜೀವಕೆ ಹೊಸತು ಚೈತನ್ಯವು
ಕುಕಿಲ ಕೋಗಿಲೆ ಕಂತ ಮುಕ್ತ ತಾರಕಕೇರಿ
ಚಿಲಿಪಿಲಿಯ ಕಲರವಕೆ ಮತ್ತೇರಿದೆ.

ಮೃಕೊಡವಿ ಎದ್ದ ಜಗ ಲಿಗ ಪ್ರಕ್ಕಿ ಪ್ರಾಣಿಗಳು
ಲಗುಬಗೆಯ ದಗದಕ್ಕೆ ಹೊರಟಂತಿದೆ
ಹೊಸತು ಜೀವೋಲ್ಲಾಸ ಚಿಗಿತ ಭಾವವಿಲಾಸ
ನೆಲ ಮುಗಿಲ ವಾಲಗವೆ ನಡೆದಂತಿದೆ.



ಯುಗದ ಹಿಂದಿನ ಕೊಳೆಯ ತಿಕ್ಕಿ ಮೈ ತೊಳೆದಂತೆ
ನಗುವ ನಲಿವಿನ ಮುಖವೇ ಎಲ್ಲೋಲ್ಲಿಯೂ
ಬೆಲ್ಲ ಬೇವಿಗೆ ಸೇರಿ ಕಹಿ ಕಳೆದು ಸಿಹಿ ಹೆಚ್ಚಿ
ಎಲ್ಲರೆಗಳ ಪುಂಬ ಸವಿಜ್ಞತ್ವವು.

* * * *

ಕೃತಿಕಾರರ ಪರಿಚಯ :

ಒಸವರಾಜ ಸಾದರ ಇವರು ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ರಂಧ್ರಿ ರಂದು ಜನಿಸಿದರು. ಕನ್ನಡದಲ್ಲಿ ಸ್ವಾತಕೋತ್ತರ ಪದವಿ ಪಡೆದು, ನಂತರ ‘ಒಸವರಾಜ ಕಟ್ಟಿಮನಿಯ ಕಾದಂಬರಿಗಳು’ ವಿಷಯದ ಮೇಲೆ ಪ್ರಾಥ್ಮ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಬೆಂಗಳೂರು ಆಕಾಶವಾಣಿ ಕೇಂದ್ರದ ವಿವಿಧ ಭಾರತೀಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



ಇವರು ‘ಸಿಸಿಫಸರ ಸುತ್ತು’(ಕವನ ಸಂಕಲನ), ‘ತಪ್ಪಂಡ’(ಕಥಾಸಂಕಲನ), ‘ಹೊಸ ಆಲೋಚನೆ’(ವಿಮರ್ಶೆ), ‘ಮೃದುವಾಗಿ ಮುಟ್ಟು’(ಪ್ರಬಂಧ) ಮೊದಲಾದ ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಅ.ಭಾ. ಆಕಾಶವಾಣಿ ಸ್ಪರ್ಧೆ ಬಹುಮಾನ, ಜಯತೀರ್ಥ ರಾಜಪುರೋಹಿತ ಸ್ವಾರ್ಕ ಬಹುಮಾನ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು ಬಂದಿವೆ. ಇವರ ‘ಸಿಸಿಫಸರ ಸುತ್ತು’ ಕವನ ಸಂಕಲನದಿಂದ ಪ್ರಸ್ತುತ ಪದ್ಯವನ್ನು ಆಯ್ದುಕೊಳ್ಳಲಾಗಿದೆ.

ಟಿಪ್ಪಣಿ :

ಗ. ಬೆಲ್ಲ ಬೇವಿಗೆ ಸೇರಿ : ಸಂಕ್ರಾಂತಿಯಂದು ಎಳ್ಳು ಬೆಲ್ಲ ಹೇಗೋ ಹಾಗೆಯೇ ಯುಗಾದಿಯಂದು ಬೇವು ಬೆಲ್ಲವನ್ನು ತಿಂದು, ಬರಲಿರುವ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಸಂಕಲ್ಪ ಮಾಡುವ ಆಚರಣೆ.

ಇ. ಸಿಹಿಫಾಸ್ : ಈತ ಗ್ರೀಕ್ ದೊರೆ. ಪ್ರಾಣಾಪಾಯದಿಂದ ನಾಲ್ಕುಬಾರಿ ಪಾರಾಗಿ, ಮೃತ್ಯುವನ್ನು ಗೆಲ್ಲಲೇಬೇಕೆಂದು ದ್ಯೇವದ ಮೋರ್ಮೋಗುತ್ತಾನೆ. ಆಗ ದ್ಯೇವವು ಜೂಪಾದ ಬೆಟ್ಟದ ಮೇಲೆ ದೊಡ್ಡ ಬಂಡೆಯನ್ನು ನಿಲ್ಲಿಸು ಎಂದು ಹೇಳುತ್ತದೆ. ಆ ಪ್ರಯತ್ನದಲ್ಲಿ ರಾಜನು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾನೆ. ಸೋತರೂ ಆ ಕಾರ್ಯದಲ್ಲಿ ಈಗಲೂ ತೊಡಗಿದ್ದಾನೆ ಎಂಬುದು ಗ್ರೀಕರ ನಂಬುಗೆ.

ಅಭ್ಯಾಸ

I. ಪದಗಳ ಅರ್ಥ :

ಆದಿ - ಮೊದಲು

ಕೊರಡು - ಒಣ ಮರದ ತುಂಡು.

ಖಿಗ - (ಖಿ-ಆಕಾಶ, ಗ-ಗಮಿಸುವುದು) ಹಕ್ಕಿ

ಚೈಕ್ಕನ್ನು - ಚೆಟುವಟಕಿ

ದಗದ - ಕೆಲಸ

ಮತ್ತು - ಮಾದಕತೆ

ಮುಗುಳು - ಮೊಗ್ಗ

ವಾಲಗ - ಓಲಗ; ವಾದ್ಯ

ಕಲರವ - ಮೋಹಕ ದ್ವಿನಿ

ಕೊನರು - ಜಿಗುರು

ಚಿಗಿತ - ಚಿಗುರಿದ

ತಾರಕ - ಎತ್ತರದ ಸ್ವರ (ಪಾರು ಮಾಡುವವನು)

ನೆಲದವ್ವ - (ನೆಲದ ಅವ್ವ) ಭೂಮಿತಾಯಿ

ಮುಕ್ಕ - ಬಿಡುಗಡೆ ಹೊಂದಿದ

ವಧು - ಮದುಮಗಳು

II. ಪ್ರಶ್ನೆಗಳು :

ಅ) ಕೆಳಗೆ ನೀಡಲಾಗಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

ಇ. ನೆಲದಮ್ಮೆ ನವವಧುವಿನಂತೆ ಸಿಂಗಾರಗೊಳ್ಳುವುದು ಯಾವಾಗ?

ಇ. ಯುಗಾದಿಯ ಸಂದರ್ಭದಲ್ಲಿ ನೆಲದಮ್ಮೆ ಹೇಗೆ ಸಿಂಗಾರಗೊಳ್ಳುತ್ತಾಳೆ?

ಇ. ಚೈತ್ರದಲ್ಲಿ ಯಾವುದರ ವಾಲಗ ನಡೆದಿರುತ್ತದೆ?

ಇ. ಸವಿಚೈತ್ರದ ಸೂಬಗು ಏನು?

ಇ. ಯುಗಾದಿಯಲ್ಲಿ ಯಾವ ತಿನಿಸನ್ನು ಹಂಚುವ ಸಂಪ್ರದಾಯವಿದೆ?

ಅ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಯುಗದ ಆದ ತಂದ ಸಂಘರ್ಷಮವೇನು?
೨. ಜ್ಯೇಶ್ವರದಲ್ಲಿ ಹಕ್ಕಿಗಳ ಕಲರವ ಹೇಗಿರುತ್ತದೆಂದು ಕವಿ ವರ್ಣಿಸಿದ್ದಾರೆ?
೩. ಜ್ಯೇಶ್ವರದಲ್ಲಿ ಪ್ರಾಣಿ ಪಕ್ಷಿಗಳ ಚಟುವಟಿಕೆಗಳು ಕವಿಗೆ ಹೇಗೆ ಗೋಚರಿಸಿದವು?
೪. ಜ್ಯೇಶ್ವರದಲ್ಲಿ ನೆಲ ಮುಗಿಲ ವಾಲಗ ನಡೆದಂತೆ ಭಾಸವಾಗುತ್ತದೆ ಏಕೆ?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಜ್ಯೇಶ್ವರದಲ್ಲಾಗುವ ಪ್ರಕೃತಿಯ ಬದಲಾವಣೆಗಳಾವುವು?
೨. ಕವಿ ಯುಗದ ಆದಿಯನ್ನು ಸವಿಚೈತ್ತ ಎಂದು ಏಕೆ ಬಣ್ಣಿಸಿದ್ದಾರೆ?

ಈ) ಸಂದರ್ಭದೊಡನೆ ವಿವರಿಸಿ.

೧. ನೆಲದಮ್ಮೆ ನವವಧುವೆ ಆದಳಿಂತು!
೨. ನೆಲ ಮುಗಿಲ ವಾಲಗವೆ ನಡೆದಂತಿದೆ.
೩. ಎಲ್ಲರೆದೆಗಳ ತುಂಬ ಸವಿಚೈತ್ತವು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ವಿಗ್ರಹವಾಕ್ಯ ಮಾಡಿ, ಸಮಾಸದ ಹೆಸರು ತಿಳಿಸಿರಿ.

ಯುಗಾದಿ, ಮೃಕೋಡವಿ, ಸವಿಚೈತ್ತ, ನೆಲಮುಗಿಲು.

ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿರಿ.

ಆದಳಿಂತು, ಜೀವೋಲ್ಲಾಸ, ಎಲ್ಲರೆದೆ, ನೆಲದಮ್ಮೆ.

ಇ) ಕೆಳಗಿನ ಪದಗಳಿಗೆ ತತ್ವಮ-ತದ್ವಪ ರೂಪ ಬರೆಯಿರಿ.

ಮುವಿ, ಪಕ್ಷಿ, ಬಣ್ಣ, ವಿಗ.

ಈ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕ ಪದಗಳನ್ನು ಬರೆಯಿರಿ.

ಸಿಹಿ, ಆದಿ, ನೆಲ, ಹೊಸತು, ತುದಿ.

IV. ಚಟುವಟಿಕೆ :

೧. ಸವಿಚೈತ್ತ ಪದ್ಯದ ಈ ಕೆಳಗಿನ ಭಾಗಗಳನ್ನು ಕಂಠಪಾಠ ಮಾಡಿರಿ.
ಕೊರಡ ಕೊನಸಿರಿ..... ಕಲರವಕೆ ಮತ್ತೇರಿದೆ.
ಯುಗದ ಹಿಂದಿನ..... ತುಂಬ ಸವಿಚೈತ್ತವು.



೧೧. ಸದ್ಗು ಮಾಡದಿರು !

- ಸಿ. ಪಿ. ಕೃಷ್ಣಪ್ಪಮಾರ್



ಪತ ಪ್ರಮೇಶ: ಆಡಂಬರ, ಪ್ರದರ್ಶನ ಇವುಗಳಿಗೆ ಜನ ಮನಸೋಲುವುದು ಸಾಮಾನ್ಯ. ಸಂಪತ್ತು, ಹೆಸರು, ಕೀರ್ತಿ ಇವುಗಳನ್ನು ಪಡೆಯುವುದೇ ಜೀವನದ ಸಾಧನಕ್ಕೆವೆಂದು ಬಹಳಷ್ಟು ಮಂದಿ ತಿಳಿದಿದ್ದಾರೆ. ಆದರೆ ನಮ್ಮೆಲ್ಲರ ಬಾಳಿಗೆ ಆಧಾರವಾಗಿರುವ ಪ್ರಕೃತಿಯ ಯಾವುದೇ ಸದ್ಗುದ್ದಲವಿಲ್ಲದೆ ತನ್ನೆಲ್ಲಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುತ್ತೇ ಇರುತ್ತದೆ. ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿರುವುದು, ಕಾಮನ ಬಿಲ್ಲು ಗೋಚರವಾಗುವುದು, ಮಷ್ಟುವು ಅರಳಿ ಪರಿಮಳ ಸೂಸುವುದು, ಕಾಯಿಗಳು ಮಾಗಿ ರಸಭರಿತ ಹಣ್ಣು ಆಗುವುದು ಇಂತಹ ನೂರಾರು ಅದ್ಭುತ ರಮ್ಯಗಳು ಪ್ರಕೃತಿಯಲ್ಲಿ ನಿತ್ಯ ನಿರಂತರವಾಗಿರುತ್ತವೆ. ಅವು ಎಂದಿಗೂ ತಮ್ಮ ಕಾರ್ಯಕ್ರಮ ಬಗ್ಗೆ ಹೇಳಿಕೊಂಡಿದ್ದಿಲ್ಲ. ಆದರೆ ಮಾನವ ಸಣ್ಣ ಕೆಲಸವನ್ನೂ ದೊಡ್ಡದಾಗಿ ತನ್ನಿಂದಲೇ ಸಾಧ್ಯವಾಗಿದ್ದು ಎಂದು ಪ್ರಜಾರಮಾಡಿಕೊಳ್ಳುತ್ತಾನೆ. ಹೀಗಾಗಿ ಮಾನವ ತನ್ನ ಅವಂತಿ ತೋರೆದು ಶಾಂತಿ, ಸಹನೆ, ಪ್ರೀತಿಗಳಿಂದ ಕರ್ತವ್ಯವನ್ನು ಮೌನವಾಗಿ ಮಾಡಿ ಮುಗಿಸಬೇಕು – ಎಂಬ ಸಂದೇಶ ಇಲ್ಲಿದೆ.

ಸದ್ಗು ಮಾಡದೆ ಬಾಳು ಭಾಳೆಲವೋ ಜೀವ;
ಗದ್ದಲದ ಚಿರುದಿರದೆ ಸೇರು ರೇವ!


ತಟ್ಟಿಯೊಳು ಕರ್ಮಾರ ಮೌನದಲ್ಲಿ ಕರಗುವೋಲು,
ದೀಪದೆದುರಿಗೆ ತಿಮಿರ ಸರಿಯುವಂತೆ
ಶಾಂತಿಯಲ್ಲಿ ಬದುಕಿನೀ ಕರ್ತವ್ಯವನು ಮುಗಿಸು;
ಕೂಗಾಡಿ, ಹಾರಾಡಿ ಫಲವದೇನು?

ಹಸಿಸೋದೆ ಬುಸುಗುಟ್ಟಿ ದನಿಯನೆತ್ತುವುದಲ್ಲೇ,
ಕಡಿ ಸೋಕೆ ಮದ್ದ ಸಿಡಿದಬ್ಬರಿಪುದು –
ಅಂತಿರದೆ ರವಿಕರಕೆ ಕರಗುವಿಭ್ನನಿಷೋಲಿರು;
ಸಿಡುಕು ಮಿಡುಕನು ತೋರೆದು ಮೌನಿಯಾಗು!

* * * *

ಕೃತಿಕಾರರ ಪರಿಚಯ :

ಫಿ.ಪಿ.ಕೆ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ಜಿಕ್ಕನಾಯಕನಹಳ್ಳಿ ಮಟ್ಟೆಗೋಡ ಕೃಷ್ಣಕುಮಾರ್ ಅವರು ಕೃಷ್ಣರಾಜನಗರ ತಾಲ್ಲೂಕಿನ ಜಿಕ್ಕನಾಯಕನ ಹಳ್ಳಿಯಲ್ಲಿ ಇಂಡಿರಲ್ಲಿ ಜನಿಸಿದರು. ಇವರು ‘ನಾಗವಮುನ ಕನಾರ್ಟಕ ಕಾದಂಬರಿ– ತೊಲನಿಕ ಮತ್ತು ವಿಮಶಾಸಶ್ರಕ ಅಧ್ಯಯನ’ ಎಂಬ ಮಹಾಪ್ರಭಂಧಕ್ಕೆ ಚಿಹ್ನೆ.ಡಿ. ಪದವಿ ಪಡೆದಿದ್ದಾರೆ.



ವಿದ್ಯಾರ್ಥಿ ದೇಸೆಯಲ್ಲಿ ತಮ್ಮ ಕವನಕ್ಕಾಗಿ ಬಿ.ಎಂ.ಶ್ರೀ. ಅವರ ರಜತೋತ್ಸವ ಸುಖಂಪದಕವನ್ನು ಪಡೆದಿದ್ದರು. ‘ಶಾರಾ ಸುಖ’ ಇವರ ಮೌಟ್‌ಮೋದಲ ಕವನ ಸಂಕಲನ. ಸಿಹಿಕೆ ಅವರ ಮುಖ್ಯ ಕೃತಿಗಳೆಂದರೆ – ‘ಅನಂತಪ್ರದ್ವಿಂ’, ‘ಬೋಗಸೆ’, ‘ಕನ್ನಡ ಚತುಮುಕ್ವಿ’, ‘ಕಾವ್ಯಾರಾಧನಾ’, ‘ಜನಪದ ಪ್ರತಿಭೆ’, ‘ಪರಿಭಾವನೆ’, ‘ಸಾಹಿತ್ಯ ತತ್ವಗಳು’, ‘ಪಾಶ್ಚಾತ್ಯ ಕಾವ್ಯಚಿಂತನ’, ‘ಕನ್ನಡ ನಾಗಾನಂದ’, ‘ಕನ್ನಡ ರತ್ನಾವಳಿ’ – ಮುಂತಾಗಿ ಸುಮಾರು 300 ಕೃತಿಗಳನ್ನು ರಚಿಸಿದ್ದಾರೆ.

ಇವರ ಸಾಹಿತ್ಯದ ಒಹುಮುವಿ ಕೊಡುಗೆಗಾಗಿ ಸಂದ ಪ್ರಶಸ್ತಿಗಳು ಹಲವಾರು. ಮುಖ್ಯವಾಗಿ – ಬಸವ ಸಾಹಿತ್ಯ ಶ್ರೀ, ವಿದ್ವತ್ ಶಿರೋಮಣಿ, ಹನಿಗವನ ಹರಿಕಾರ, ಕನಾರ್ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜಾನಪದ ತಜ್ಜ ಪ್ರಶಸ್ತಿ, ರಾಜೇಶ್ವರೇಶ್ವರ ಪ್ರಶಸ್ತಿ, ಬುಟ್ಟಿಕ ರತ್ನ ಪ್ರಶಸ್ತಿ, ಇತ್ಯಾದಿ. ಇವರು ೨೦೧೧ ರಲ್ಲಿ ಗಂಗಾವತಿಯಲ್ಲಿ ನಡೆದ ಎಪ್ಪತ್ತಂಟನೆಯ ಅಳಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾಗಿದ್ದರು. ಪ್ರಸ್ತುತ ಕವನವನ್ನು ಅವರ ‘ಬೋಗಸೆ’ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

ಅಭ್ಯಾಸ

I. ಪದಗಳ ಅರ್ಥ :

ಇಬ್ಬನಿ – ಮಂಜಿನ ಹನಿ

ಅಲ್ತೆ (ಅವ್ಯಯ) – ಅಲ್ಲವೆ

ಒಲು (ಅವ್ಯಯ) – ಅಂತೆ

ತಿಮಿರ – ಕತ್ತಲೆ; ಅಜಾಣ.

ತೋರೆ (ತ್ರಿ) –ಬಿಡು; ತ್ಯಜಿಸು(ನಾ); ಹೊಳೆ; ನದಿ.

ಘನಿ(ತ್ರಿ) – ದನಿ(ಘನಿ).

ಬಿರುದು – ಪ್ರಶಸ್ತಿ

ಮದ್ದು – ಸಿಡಿಯುವ ವಸ್ತು; ಸಿಡಿಮದ್ದು.

ಮಿಡುಕು – ನಡುಗು

ರವಿಕರ – ಸೂರ್ಯಕಿರಣ

ರೇವು – ಬಂದರು; ಹಡಗು ನಿಲ್ಲುವ ಸ್ಥಳ.

ಸೋಂಪು – ಸೋಕು; ತಾಗು.

II. ಪ್ರಶ್ನೆಗಳು :

ಅ) ಬಿಟ್ಟ ಸ್ಥಳಗಳನ್ನು ಸೂಕ್ತ ಪದಗಳಿಂದ ಭರ್ತೀ ಮಾಡಿರಿ.

೧. 'ಸದ್ಯ ಮಾಡದಿರು' ಕವಿತೆಯ ಆಕರ ಕೃತಿ _____
೨. ಸಿಪಿಕೆ ಅವರ ಪೊಣ ಹೆಸರು _____
೩. ತಿಮಿರ ಪದದ ಅರ್ಥ _____

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

೧. ತಿಮಿರಕ್ಕೆ ವೇರಿ ಯಾವುದು?
೨. ಕವಿ ಮಾನವನ ಬದುಕನ್ನು ಇಬ್ಬನಿಯಂತೆ ಇರಬೇಕು ಎಂದು ಏಕೆ ಬಯಸುತ್ತಾರೆ?
೩. ನಮ್ಮ ಕರ್ತವ್ಯಗಳನ್ನು ಹೇಗೆ ಮುಗಿಸಬೇಕೆಂದು ಕವಿ ಹೇಳಿದ್ದಾರೆ?

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಸದ್ಯ ಮಾಡದೆ ಬಾಳಬೇಕು ಎಂಬುದಕ್ಕೆ ಕವಿ ನೀಡುವ ಹೋಲಿಕೆಗಳಾವುವು?
೨. ಶಾಗಾಟದ ಬದುಕು ನಿಷ್ಪ್ರಯೋಜಕ ಎಂಬುದಕ್ಕೆ ಕವಿ ನೀಡುವ ನಿದರ್ಶನಗಳಾವುವು?
೩. ಕರ್ಮಾರದ ಕೆಲಸವೇನು? ಅದು ತನ್ನ ಕೆಲಸವನ್ನು ಹೇಗೆ ಮಾರ್ಪಡಿಸುತ್ತದೆ?
೪. ಮಾನವನ ಬದುಕು ಕರ್ಮಾರದಂತೆ ಇರಬೇಕು ಏಕೆ?

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಸದ್ಯ ಮಾಡದಿರು-ಕವಿತೆ ನೀಡುವ ಸಂದೇಶವೇನು?
೨. ಸದ್ಯಮಾಡದೆ ಬಾಳಬೇಕು ಎಂಬುದನ್ನು ಕವಿ ಯಾವ ಯಾವ ನಿದರ್ಶನಗಳ ಮೂಲಕ ತಿಳಿ ಹೇಳಿದ್ದಾರೆ?
೩. ಬದುಕಿನಲ್ಲಿ ಶಾಂತಿ ಮತ್ತು ಸದ್ಯ ಇವುಗಳಲ್ಲಿ ಯಾವುದು ಹೆಚ್ಚು ಸುಖ ನೀಡುತ್ತದೆ? ಏಕೆ?

ಉ) ಸಂದರ್ಭದೊಡನೆ ವಿವರಿಸಿರಿ.

೧. ಶಾಂತಿಯಲ್ಲಿ ಬದುಕಿ ನೀ ಕರ್ತವ್ಯವನು ಮುಗಿಸು.
೨. ಸಿದುಕು ಮಿಡುಕನು ತೋರೆದು ಮೌನಿಯಾಗು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳನ್ನು ಬಿಡಿಸಿ ಬರೆಯಿರಿ.

ಬಿರುದಿರದೆ, ದೀಪದೆಮರಿಗೆ, ದನಿಯನೆತ್ತುವುದಲ್ಲೇ, ಸಿಡಿಬಟ್ಟರಿಸುವುದು,
ಅಂತಿರದೆ, ಮೌನಿಯಾಗು, ಕರಗುವಿಬ್ಬನಿವೋಲಿರು.

ಆ) ಕೆಳಗಿನ ಪದಗಳಿಗೆ ನಾನಾಧ್ವರ್ ಬರೆಯಿರಿ.

ತೊರೆ, ಮದ್ದ.

ಇ) ಕೆಳಗಿನ ಪದಗಳಿಗೆ ವಿರುದ್ಧಾಧ್ವರ್ ಬರೆಯಿರಿ.

ಶಾಂತಿ, ಸದ್ಗುರು, ಹಸಿ, ಜೀವ.

IV. ಚಟುವಟಿಕೆಗಳು :

೧. ಸದ್ಗುರು ಮಾಡದೆ ಮೌನದಿಂದ ಬದುಕಿದವರ ಜೀವನ ಚರಿತ್ರೆ ಓದಿರಿ.

೨. ಬದುಕಿನಲ್ಲಿ ಸುಖ ಶಾಂತಿಯನ್ನು ರೂಢಿಸಿಕೊಳ್ಳುವುದು ಹೇಗೆ? ಶಿಕ್ಷಕರೊಂದಿಗೆ ಚರ್ಚಿಸಿ.

೩. ಈ ಪದ್ಯವನ್ನು ರಾಗವಾಗಿ ಹಾಡಲು ಪ್ರಯೋಜಿಸಿ.

೪. ಕೆಳಗೆ ನೀಡಲಾಗಿರುವ ಡಿವಿಜಿ ಅವರ ಪದ್ಯದ ಭಾವಾಧ್ವರ್ ತಿಳಿಯಿರಿ.

ಇಂಥಿಂದ ಮೊಳಕೆ ಒಗೆವಂದು ತಮಿಗಳಿಲ್ಲ

ಫಲ ಮಾಗುವಂದು ತುತ್ತಾರಿ ದನಿಯಿಲ್ಲ

ಬೆಳಕೀವ ಸೂರ್ಯಾಜಂದ್ರರದೊಂದು ಸದ್ಗುರು

ಹೊಲಿ ನಿನ್ನ ತುಟಿಗಳನು – ಮಂಕುತಿಮ್ಮು



೧೨. ಗುರಿ

- ಎಂ. ಗೋಪಾಲಕೃಷ್ಣ ಅಡಿಗ



ಪಾಠ ಪ್ರವೇಶ : ಬದುಕಿಗೊಂದು ಗುರಿ ಇಲ್ಲದಿದ್ದರೆ ಚುಕ್ಕುಗೆ ಇಲ್ಲದ ನೌಕೆಯಂತೆ. ಹೀಗಾಗಿ ಬದುಕಿಗೊಂದು ನಿಶ್ಚಿತ ಗುರಿ ಇರಬೇಕು. ಆ ಗುರಿ ಸಾಧನೆಗೆ ಹಗಲಿರುಳು ಪ್ರಯತ್ನಿಸಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಜೀವನದ ಗುರಿಗಳನ್ನು ಹಂತಹಂತವಾಗಿ ಸಾಧಿಸಲು ಪ್ರಯತ್ನಿಸಬೇಕು. ಗುರಿ ಸಾಧನೆಯ ಮಾರ್ಗದಲ್ಲಿ ಹಲವಾರು ಕಷ್ಟ ನಷ್ಟಗಳು ಎದುರಾಗಬಹುದು, ಅವುಗಳಿಗೆ ಧ್ಯಾತಿಗೆಡದೆ ಆತ್ಮವಿಶ್ವಾಸದಿಂದ ನಿವಾರಿಸಿಕೊಂಡು ಮುಂದೆ ಸಾಗಬೇಕು. ಜೀವನದಲ್ಲಿ ಹಲವಾರು ಗುರಿಗಳನ್ನು ಇಟ್ಟುಕೊಂಡು ಯಶಸ್ವಿ ಕಾಣಲು ಸಾಧ್ಯವಿಲ್ಲ. ಉದಾ: ನಾನು ಜೀವನದಲ್ಲಿ ಡಾಕ್ಟರ್, ಇಂಜಿನಿಯರ್, ಲಾಯರ್, ಮೋಲೀಸ್ ಎಲ್ಲವೂ ಆಗುತ್ತೇನೆಂದು ಗುರಿ ಇಟ್ಟುಕೊಂಡರೆ ಸಾಧಿಸಲು ಸಾಧ್ಯವೇ? ಒಂದು ಬಾಣಕ್ಕೆ ಗುರಿ ಒಂದೆ, ದೇಹಕ್ಕೆ ಆತ್ಮ ಒಂದೆ. ಅಂತೆಯೇ ನಮ್ಮ ಜೀವನಕ್ಕೂ ಒಂದೇ ಗುರಿ ಇರಬೇಕು. ಸ್ವಾರ್ಥವನ್ನು ತ್ವರಿಸಿ, ದೇಶದ ಅಭಿವೃದ್ಧಿಗೆ, ಸಮಾಜದ ವಿಳಿಗೆ, ಪರರ ಹಿತಕ್ಕೆ ಶ್ರಮಿಸುವ ಹಾಗೂ ನೊಂದವರ ಬದುಕಿಗೆ ಸಹಾಯ ಮಾಡುವ ದಿಸೆಯಲ್ಲಿ ನಮ್ಮ ಬದುಕು ರೂಪಿತಗೊಳ್ಳಬೇಕು. ಸಮಾಜದಿಂದ ಅನುಕೂಲಗಳನ್ನು ಪಡೆದು ಬೆಳೆದ ನಾವು ಅದೇ ಸಮಾಜದ ಹಿತಕ್ಕೆ ದುಡಿಯುವಂತಾಗಬೇಕು.

ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ
ನೆಲೆಯಿರದೆ ತೊಳಲುವುದು ಮನುಜ ಜೀವನವೇ?
ನನೆಬೇಕು, ಕೊನೆಬೇಕು ನರನ ಬಾಳುವೆಗೆ
ದಿನದ ಗೃಹೀಯ ಹೂವು ಫಲಿಸಿ ಬರುವುದಕೆ.

ಕೆಸರೊಳಿದ್ದರು ಮೇಲೆ ಬಾಂದಳವ ನೋಡಿ
ಮುಸುಪ ರವಿಕಿರಣಗಳ ಸಿರಿಗೆ ಮೆರೆದಾಡಿ
ಮುಸಗುವಂಬುಜದಂತೆ ಧ್ಯೇಯದಾಳ್ಳಿಸಕೆ
ಬಸಮಾಗು, ಬಂದ ಮನುಜತೆಯ ಸಾರ್ಥಕತೆಗೆ.

ಗಾಳಿ ಬಂದೆಡೆ ತಿರುಗುವಾ ಹೇಡಿತನವು
ದಾಳಿ ಬಂದೊಡನೆ ಶರಣೆಂಬ ಹೆಣ್ಣನವು
ಬೇಡ. ಹಿಡಿದೊಳ್ಳಾರಿಯೊಳು ಕೊನೆಯವರೆಗೆ
ದೂಡು ಬಾಳ್ಳಿಯನು ಪೌರುಷದ ಹೊನಲೊಳಗೆ.


ಒಂದು ಬಣಕೆ ಗುರಿಯು ಹಲವಿರುವುದುಂಟೇ?
 ಒಂದು ದೇಹದೊಳಾತ್ಮಕವೆರಡಿರುವುದುಂಟೇ?
 ಒಂದು ಜೀವನಕೇಕೆ ಹಲವು ಸಾಧ್ಯಗಳು?
 ಒಂದೆ ಹೆಸ್ತರಿಗೆ ಹೋರಾಡು ಹಗಲಿರುಳು.

ನರನೊಳಗೆ ನಾರಾಯಣನ ರೂಪ ಕಂಡು,
 ತಿರೆಯೊಳಗೆ ಸುರಪುರದ ಮೃಸಿರಿಯನುಂಡು
 ಪರಹಿತಕೆ ಬಳಲುತ್ತಿರಲದುವೆ ಜೀವನವು;
 ಪರತೇನನಸಗಿದರು ನಮಗೆ ಲಾಂಭನವು.

* * * *

ಕೃತಿಕಾರರ ಪರಿಚಯ :

ಎಂ. ಗೋಪಾಲಕೃಷ್ಣ ಅಡಿಗ ಅವರು ಇಟಲ್ ರಲ್ಲಿ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಗೇರಿ ಎಂಬಲ್ಲಿ ಜನಿಸಿದರು. ಕನ್ನಡ ಸಾಹಿತ್ಯವು ನವೋದಯದಿಂದ ನವ್ಯದ ಹಾಡಿಯನ್ನು ಹಿಡಿಯುತ್ತಿದ್ದ ಕಾಲದಲ್ಲಿ ಅಡಿಗರು ನವ್ಯ ಪ್ರಕಾರದ ಪ್ರಸಿದ್ಧ ಕವಿಗಳಾಗುತ್ತೆ ಬೆಳೆದವರು. ಕುವೆಂಪು, ಪು.ತಿ.ನ. ಬೇಂದ್ರೆಯಂತಹ ಹಿರಿಯ ಕವಿಗಳ ಸಾಲಲ್ಲಿ ಗುರುತಿಸಿಕೊಂಡವರು.



‘ಭಾವತರಂಗ’, ‘ಚಂಡೆಮದ್ವಳಿ’, ‘ಭೂಮಿ ಗೀತ’, ‘ನಡೆದುಬಂದ ದಾರಿ’ ಮೊದಲಾದ ಕವನ ಸಂಕಲನಗಳನ್ನು, ‘ಅನಾಧಿ’, ‘ಆಕಾಶ ದೀಪ’ ಎಂಬ ಎರಡು ಕಾದಂಬರಿಗಳನ್ನು ಅಡಿಗರು ರಚಿಸಿದ್ದಾರೆ. ಇವರ ‘ಸಮಗ್ರ ಗದ್ಯ’ವು ಕನ್ನಡ ಗದ್ಯಸಾಹಿತ್ಯಕ್ಕೆ ವಿಶಿಷ್ಟ ಹೊಡುಗೆಯಾಗಿದೆ.

ಅಡಿಗರಿಗೆ ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ಮಧ್ಯಪ್ರದೇಶದ ಕಬೀರ್ ಸಮಾಜ್ ಪ್ರಶಸ್ತಿಗಳು ದೊರೆತಿವೆ. ಇವರು ಧರ್ಮಸ್ಥಳದಲ್ಲಿ ನಡೆದ ಐವತ್ತೊಂದನೆಯ ಅಶಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅಡಿಗರು ಇಟಲ್ ರಲ್ಲಿ ನಿಧನರಾದರು. ಪ್ರಸ್ತುತ ಕವನವನ್ನು ಅವರ ‘ಸಮಗ್ರ ಕಾವ್ಯ’ ದಿಂದ ಆರಿಸಲಾಗಿದೆ.

ଅଭ୍ୟାସ

I. ಪದಗಳ ಅರ್ಥ :

ಅಂಬುಜ - ತಾವರೆ (ಅಂಬು - ನೀರು, ಜ - ಜನಿಸಿದ್ದು).

ಆಳ್ವಿಸ್ - ಆಳಿನ ಕೆಲಸ (ಆಳ್+ಬೆಸ್=ಆಳ್ವಿಸ್. ಆದೇಶಸಂಧಿ)

ಒಳ್ಳಾರಿ - ಒಳ್ಳೆಯ ದಾರಿ

ತಿರೆ (ದ್ವಾ) - ಭೂಮಿ; ಸ್ಥಿರಾ (ತೆ).

ಪೆರಮ್ - ಬೇರೆ

బాందళ - ఆకాశ

ಮಿಸುಪ - ಹೊಳೆಯುವ

ಸುರಪುರ - ದೇವಲೋಕ

ಅಳಿಯಾಸೆ – ಕೀರ್ತಾಸೆ; ಈಡೇರದ ಆಸೆ.

బెసన (ద్వ) - వ్యసన (తె); కెలన.

ಗ್ರಹ - ದುಡಿಮು

ನನ್ನ ಕೊನೆ – ಅರಳಲಿರುವ ಮೊಗ್ನಿ.

બસ (દ્વ.) - વત (ત)

ಮಹಾರಾಜು - ವಿಜುಂಭಿಸು

ଲାଙ୍ଘନ - ଗୁରୁତୁ; ଚିହ୍ନ;

ಹೊನಲು - ಪ್ರವಾಹ; ಹರಿವ ಹೊಳೆ.

II. ಪ್ರಶ್ನಗಳು :

ಅ) ಬಿಟ್ಟು ಸ್ಥಳಗಳನ್ನು ನೀಡಿರುವ ನಾಲ್ಕು ಆಯ್ದುಗಳಲ್ಲಿ ಸೂಕ್ತವಾದುದನ್ನು ಅರಿಸಿ ಮೊರ್ಚಾಗೋಳಿಸಿರಿ.

ఇ. జీవనదల్లి గాళి బందేడె తిరుగువుదు _____

- ಅ) ಸಿರಿತನ ಪ) ಬಡತನ ಇ) ಹೇಡಿತನ ಈ) ಧೀರತನ

2. ಅಡಿಗರಿಗೆ 'ಕಬೀರ್ ಸಮಾನ್' ಪ್ರಶ್ನೆಯನ್ನು _____ ರಾಜ್ ನೀಡಿತು.

- ಅ) ಕನಾರ್ಟಿಕ ಪ್ರಾಯಾ ಮತ್ತು ಬ್ರಹ್ಮಗಳ ಮೂಲಕ ಮಾಡಿದ್ದೀರೆ ಅಂತಹ ಸಾಧನೆಗಳನ್ನು ತಿಳಿಸಿ ವರ್ಣಿಸಿ.

ಉ. 'ಹೆಸ್ನರ್' ಇದು _____ ಸಮಾಸವಾಗಿದೆ.

- ಅ) ತಪ್ಪುರುಷ ಆ) ದ್ವಿಗು ಇ) ಬಹುವೀಚಿ ಈ) ಕರ್ಮಧಾರಯ

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.

ಗ. ಮನಸ್ಸು ಅಳಿಯಾಸೆಗಳ ಸುಳಿಗೆ ಸಿಲುಕಬಾರದು ಏಕೆ?

೭. ನಮ್ಮ ದುಡಿಮೆಯ ಹೊಪು ಪ್ಲಿಸುವುದು ಯಾವಾಗು?

2. ಅಡಿಗರ ಪ್ಕಾರ ಪೌರುಷದ ಬಾಳೆ ಯಾವುದು?

ಉ. ಅಡಿಗರು ಹಂಗಲಿರುಳ್ಳ ಯಾವುದಕ್ಕೆ ಹೋರಾಡಬೇಕೆಂದು ಹೇಳುತ್ತಾರೆ?

- ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.
- ನಮ್ಮ ಬದುಕು ಕೆಸರಿನ ಕಮಲದಂತಿರಬೇಕು ಏಕೆ?
 - ಅಡಿಗರು ಯಾವುದನ್ನು ಹೇಡಿತನ ಹಾಗೂ ಹೆಣ್ಣನ ಎಂದು ಕರೆದಿದ್ದಾರೆ?
 - ಜೀವನದಲ್ಲಿ ಒಂದೇ ಹೆಗ್ಗುರಿ ಇರಬೇಕು ಏಕೆ?
 - ಜೀವನದಲ್ಲಿ ಒಂದೇ ಗುರಿ ಇರಬೇಕು ಎಂಬುದಕ್ಕೆ ಅಡಿಗರು ನೀಡುವ ನಿದರ್ಶನಗಳಾವುವು?

- ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.
- ನರನ ಜೀವನದ ಗುರಿ ಯಾವುದಾಗಿರಬೇಕೆಂದು ಅಡಿಗರು ಆಶಿಸಿದ್ದಾರೆ?
 - ಅಡಿಗರ ಪ್ರಕಾರ ಜೀವನ ಯಾವಾಗ ಸಾರ್ಥಕವಾಗುತ್ತದೆ?
 - ಗುರಿ ಪದ್ಯದ ಸಾರಾಂಶ ಬರೆಯಿರಿ.

ಉ) ಸಂದರ್ಭದೊಡನೆ ವಿವರಿಸಿರಿ.

- ದಾಳಿಬಂದೊಡನೆ ಶರಣೆಂಬ ಹೆಣ್ಣನವು.
- ಒಂದು ಜೀವನಕೇಕೆ ಹಲವು ಸಾಧ್ಯಗಳು?
- ಪರಿಹಿತಕೆ ಬಳಲುತ್ತಿರಲಿದುವೆ ಜೀವನವು.

III. ಭಾಷಾಭ್ಯಾಸ :

- ಅ) ಕೆಳಗಿನ ಪದಗಳನ್ನು ಬಿಡಿಸಿ, ಸಂಧಿಯನ್ನು ಹೇಳಿಸಿರಿ.
ಅಳಿಯಾಸೆ, ದೇಹದೊಳಾತ್ತ, ಜೀವನಕೇಕೆ, ಹಿಡಿದೊಳ್ಳಾರಿ, ಹಗಲಿರುಳು, ಶರಣೆಂಬೆ.
- ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬಿಳಿಸಿ ಬರೆಯಿರಿ.
ಧ್ಯೇಯ, ಪರಿಹಿತ, ಗೃಹೆ, ಮೈಸಿರಿ.
- ಇ) ಕೆಳಗಿನ ಪದಗಳಿಗೆ ವಿರುದ್ಧಾರ್ಥಕಗಳನ್ನು ಬರೆಯಿರಿ.
ಆಸೆ, ಪರಿಹಿತ, ಇರುಳು, ಹೇಡಿ.

IV. ಒಟ್ಟುವರ್ತಿಕೆ :

- ‘ಕೆಸರೋಳಿದ್ದರು ಸಾರ್ಥಕತೆಗೆ’
‘ಒಂದು ಬಾಣಕेಹೋರಾಡು ಹಗಲಿರುಳು’ – ಈ ಪದ್ಯ ಭಾಗಗಳನ್ನು ಕಂಠಪಾಠ ಮಾಡಿರಿ.
- ‘ನನ್ನ ಜೀವನದ ಗುರಿ’ ಈ ವಿಷಯ ಕುರಿತು ಪ್ರಬಂಧ ಬರೆಯಿರಿ.



ರಜಿ. ಮೂಡಲ್ ಕುಣಿಗಲ್ ಕೆರೆ

– ಜನಪದಗೀತೆ



ಪಾಠ ಪ್ರವೇಶ : ಓದು ಬರೆಹವನ್ನು ಅರಿಯದ ನಮ್ಮ ಹಳ್ಳಿಯ ಜನ ತಮ್ಮ ಬದುಕಿನ ಅನುಭವಗಳನ್ನೇ ಕಟ್ಟಿ ಹಾಡಿದ್ದಾರೆ. ಅದು ಜನಪದ ಸಾಹಿತ್ಯವೆಂದು ಮನೆ ಮಾತಾಗಿದೆ. ಕೆವಿ ಯಾರೆಂದು ತಿಳಿಯದೆ, ಜನರ ಬಾಯಿಂದ ಬಾಯಿಗೆ, ಕವಿಯಿಂದ ಕವಿಗೆ ಜನಪದ ಸಾಹಿತ್ಯವು ಹರಿದು ಬಂದಿದೆ. ಈ ಜನಪದ ಸಾಹಿತ್ಯದಲ್ಲಿ ಜೀವನ ಶೈಕ್ಷಿಕ ಎಲ್ಲೆಡೆ ತುಂಬಿರುವುದನ್ನು ಕಾಣಬಹುದು. ಜನಪದ ಸಾಹಿತ್ಯವನ್ನು ರಚಿಸಿದವರು ಅನಾಮಧೀಯ ಶ್ರೀಸಾಮಾನ್ಯರು. ಆದರೆ ಅವರ ಭಾವ ಶ್ರೀಮಂತಿಕೆ ಮಾತ್ರ ಅಸಾಮಾನ್ಯವಾದುದು. ಇಂದು ಆಧುನಿಕ ಜೀವನ ವಿಧಾನದಿಂದಾಗಿ ಮಕ್ಕಳು ಜಾನಪದ ಸಂಗೀತ, ಕಥೆ, ಗೀತೆಯ ಸೋಗಡಿನಿಂದ ವಂಚಿತರಾಗುತ್ತಿದ್ದಾರೆ. ಈ ಕೊರತೆಯನ್ನು ತುಂಬಿಕೊಡುವುದು ಇಂದಿನ ಅಗತ್ಯವಾಗಿದೆ.

ಜಲ ಸಂಸ್ಕೃತಿ ಜನಪದ ಬದುಕಿನ ಅವಿಭಾಜ್ಯ ಅಂಗ. ಸರ್ಕಾರಕ್ಕೆ ಮಳೆ ಬಂದು, ಕೆರೆ ಬಾವಿಗಳು ತುಂಬಿ ತುಳುಕಿದರೆ ನಾಡು ಸಂಪದರಿತವಾಗಿರುತ್ತದೆ. ನೀರು ತುಂಬಿರುವ ಕೆರೆಗಳೆಂದರೆ ಜನಪದರಿಗೆ ತುಂಬಾ ಶೈಕ್ಷಿಕ. ತುಂಬಿದ ಕೆರೆಗಳ್ಲಿ ಬಗ್ಗೆ ಅವರು ಹಾಡುಕಟ್ಟಿ ನಲಿದಿದ್ದಾರೆ. ಮೈಮನ ಮರಿತು ಕುಣಿದಿದ್ದಾರೆ. ಮದಗದ ಕೆರೆ, ಕುಣಿಗಲ್ ಕೆರೆ ಇವು ಜನಪದರ ಶೈಕ್ಷಿಗೆ ಪಾತ್ರವಾದ ವಿಶಿಷ್ಟ ಕೆರೆಗಳು. ಅವರ ಭಾವನೆಗಳಿಗೆ ಹಿಡಿದ ಕನ್ನಡಿಯಾಗಿ ಈ ಜನಪದ ಗೀತೆ ಮೂಡಿ ಬಂದಿದೆ. ನಾಗರೀಕತೆ ಬೆಳೆದಂತೆ ಕೆರೆಗಳು ನಾಶವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಈ ಗೀತೆ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮೂಡಲು ಕುಣಿಗಲು ಕೆರೆ ನೋಡೋರೋಗೊಂದ್ದೆಬೋಗ
ಮೂಡಿಂ ಬತಾನೆ ಚೆಂದಿರುವ ಮಾ | ತಾನಂದಾನೋ
ಮೂಡಿಂ ಬತಾನೆ ಚೆಂದಿರುವ ಮಾ ||

|| ೧ ||

ಅಂತಂತ್ರಿಸಿ ನೋಡೋರ್ದೆ ಎಂಥಾ ಕುಣಿಗಲ್ ಕೆರೆ
ಸಂತೇ ಹಾದೀಲಿ ಕಲುಕಟ್ಟೆ | ತಾನಂದಾನೋ
ಸಂತೇ ಹಾದೀಲಿ ಕಲುಕಟ್ಟೆ ||

|| ೨ ||

ಬಾಳೆಯ ಹಣ್ಣಿನಂತೆ ಬಾಗಿದ ಕುಣಿಗಲು ಕೆರೆ
ಭಾವಾ ತಂದಾನೆ ಬಣ್ಣಿದ ಸೀರೆ | ತಾನಂದಾನೋ
ಭಾವಾ ತಂದಾನೆ ಬಣ್ಣಿದ ಸೀರೆ ||

|| ೩ ||



ನಿಂಬೆಯ ಹಣ್ಣಿನಂತೆ ತುಂಬಿದ ಕುಣಿಗಲು ಕೆರೆ
ಅಂದಾ ನೋಡಲು ಶಿವ ಬಂದ್ರು | ತಾನಂದಾನೋ
ಅಂದಾ ನೋಡಲು ಶಿವ ಬಂದ್ರು ||

|| ೪ ||

ಅಂದಾ(ನೇ) ನೋಡಲು ಶಿವ ಬಂದ್ರು ಶಿವಮಗಿ
ಕಬ್ಬಕ್ಕಿ ಬಾಯ ಬಿಡುತಾವೆ | ತಾನಂದಾನೋ
ಕಬ್ಬಕ್ಕಿ ಬಾಯ ಬಿಡುತಾವೆ ||

|| ೫ ||

ಕಬ್ಬಕ್ಕಿ(ನೇ) ಬಾಯ ಬಿಡುತಾವೆ ಇಬ್ಬೀಡ
ಗಬ್ಬದ್ದ ಹೊಂಬಾಳೆ ನಡುಗ್ಗಾವೆ | ತಾನಂದಾನೋ
ಗಬ್ಬದ್ದ ಹೊಂಬಾಳೆ ನಡುಗ್ಗಾವೆ ||

|| ೬ ||

ಹಾಕೋಕೋಂದಾರುಗೋಲು ನೂಕೋಕೋಂದೂರುಗೋಲು
ಬೊಬ್ಬ ಹೊಡೆದವೆ ಬಾಳೆಮೀನು | ತಾನಂದಾನೋ
ಬೊಬ್ಬ ಹೊಡೆದವೆ ಬಾಳೆಮೀನು ||

|| ೭ ||

ಬೊಬ್ಬ(ನೇ) ಹೊಡೆದವು ಬಾಳೆ ಮೀನ್ ಕೆರೆಯಾಗೆ
ಗುಬ್ಬಿ ಸಾರಂಗ ನಗುತಾವೆ | ತಾನಂದಾನೋ
ಗುಬ್ಬಿ ಸಾರಂಗ ನಗುತಾವೆ ||

|| ೮ ||

* * * *

೮೪

ಜನಪದ ಸಾಹಿತ್ಯವನ್ನು ರಚಿಸಿದವರು ಶ್ರೀಸಾಮಾನ್ಯರು. ಆದರೆ ಅವರ ಭಾವಶ್ರೀಮಂತಿಕೆ ಅಸಾಮಾನ್ಯವಾದುದು. ಈ ಜನಪದ ಗೀತೆಯನ್ನು ಮತಿಷಟ್ಟಿ ಕೃಷ್ಣಮೂರ್ತಿಯವರು ಸಂಗೃಹಿಸಿರುವ ‘ಕನ್ನಡ ಜನಪದ ಸಾಹಿತ್ಯ ಭಂಡಾರ’ ಸಂಪಟ-೧ ಇದರಿಂದ ಆರಿಸಿಕೊಳ್ಳಲಾಗಿದೆ.

ಟಿಪ್ಪಣಿ :

೧. ಕುಣಿಗಲ್ : ತುಮಕೂರು ಜಿಲ್ಲೆಯ ತಾಲ್ಲೂಕು ಕೇಂದ್ರ. ಬೆಂಗಳೂರಿನಿಂದ ಇಲ್ಲ ಕಿ.ಮೀ. ದೂರದಲ್ಲಿ ಈ ಕೆರೆ ಇದೆ. ಜನಪದ ಗೀತೆ ಕೆರೆಗಳ ಉಳಿವಿನ ಬಗ್ಗೆ ಗಮನ ಸೆಳಿಯುತ್ತದೆ. ಜನಪದ ಗೀತೆಯಲ್ಲಿ ಮೂಡಿ ಬಂದಿರುವ ಕುಣಿಗಲ್ ಕೆರೆಯು ಇಂಥಿಲ್ಲ ಮ್ಯಾಲಿ ಸುತ್ತಳತೆಯನ್ನು ಹೊಂದಿದೆ.

ಉತ್ತರ ದೇಶದಿಂದ ಬಂದು ಇಲ್ಲಿ ಸ್ವಾನಮಾಡಿ ಕುಷ್ಟರೋಗವನ್ನು ಕಳೆದುಕೊಂಡ ನೃಂಗನೆಂಬ ಚಕ್ರವರ್ತಿ ಕಟ್ಟಿಸಿದನೆಂದು ಸ್ಥಳಮುರಾಣ ಹೇಳುತ್ತದೆ. ಕೆರೆಯ ಏರಿಯ ಮೇಲೆ ಹೊಯ್ಸಳರ ಕಾಲದ ಪ್ರಾಚೀನ ಸೋಮೇಶ್ವರ ದೇವಾಲಯವಿದೆ. ಇತ್ತೀಚಿಗೆ ಹೇಮಾವತಿ ಜಲಾಶಯದಿಂದ ಈ ಕೆರೆಗೆ ನೀರನ್ನು ಹರಿಸಲಾಗುತ್ತಿದೆ.

೨. ಭಾವ ತಂದಾನು ಬಣ್ಣದ ಸೀರೆ : ಕೆರೆಗಳು ತುಂಬಿದಾಗ ಬಾಗಿನ ಅರ್ಥಸುವ ವಾಡಿಕೆ ಈಗಲೂ ಇದೆ. ಈ ಸಂದರ್ಭದಲ್ಲಿ ಮೂಜಾ ಸಾಮಗ್ರಿಗಳೊಂದಿಗೆ ಸೀರೆ, ಕುಪ್ಪನ ಹಾಗೂ ಹಣ್ಣು ಹಂಪಲುಗಳನ್ನು ಮೊರದಲ್ಲಿಟ್ಟು ನೀರಿಗೆ ಬಿಡಲಾಗುತ್ತದೆ. ಕೆರೆ ತುಂಬಿದ ಖಣಿಗೆ ಭಾವನು ಬಣ್ಣದ ಸೀರೆಯನ್ನು ಬಾಗಿನ ಅರ್ಥಸಲು ತಂದಿರುವುದನ್ನು ಇಲ್ಲಿ ನೇನೆಯಲಾಗಿದೆ.

೩. ಹೊಂಬಾಳಿ ನಡುಗ್ಯಾವ : ಕೆರೆಯ ನೀರುಂಡು ದಷ್ಟಪುಷ್ಟವಾಗಿ ಬೆಳೆದು ನಿಂತ ಬಾಳಿಯ ಗಿಡಗಳು ಗಾಳಿಗೆ ಹೊಯ್ದಾಡುವ ಪರಿಯನ್ನು ನಡುಗ್ಯಾವ ಎಂದು ಹೇಳಲಾಗಿದೆ.

೪. ಕಬ್ಬಕ್ಕಿ ಬಾಯಿ ಬಿಡುತಾವೆ : ಕಬ್ಬಕ್ಕಿ ಜಲಚರಗಳನ್ನು ತಿನ್ನಲು ಆಸೆ ಪಡುವುದು; ಹಾತೋರೆಯುವುದು.

೫. ಹಾಕೋಕೋಂದಾರುಗೋಲು ನೊಕೋಕೋಂದಾರುಗೋಲು : ಕೃಷ್ಣಿಕರ ಉಪಕಸುಬಾದ ಮೀನುಗಾರಿಕೆ ಬದುಕಿನ ಉರುಗೋಲಾಗಿದೆ. ಕೆರೆ ಉಪ ಕಸುಬುಗಳಿಗೆ ದಾರಿ ಮಾಡಿಕೊಟ್ಟಿದೆ.

೬. ಚೊಬ್ಬಿ ಹೊಡೆದಾವೆ ಬಾಳಿಮೀನು : ಬಲೆಯಲ್ಲಿ ಸಿಲುಕಿಕೊಂಡ ಮೀನುಗಳನ್ನು ನೀರಿನಿಂದ ಮೇಲಕ್ಕೆತ್ತಿದಾಗ ನೆಗೆದಾಡುವ ಪರಿಯನ್ನು ಬೊಬ್ಬಿ ಹೊಡೆದಾವೆ ಎಂದು ವರ್ಣಿಸಲಾಗಿದೆ.

2. ಗುಬ್ಬಿಸಾರಂಗ ನಗುತಾವೆ : ಕೆರೆ ತುಂಬಿದಾಗ ಸಹಜವಾಗಿ ಸುತ್ತಲ ಪರಿಸರ ಹಸಿರಿನಿಂದ ಸಮೃದ್ಧವಾಗಿರುತ್ತದೆ. ಹಸಿರು ಇರುವಲ್ಲಿ ಗುಬ್ಬಿ, ಸಾರಂಗಗಳು ನಗನನಗುತ ಸಂಪೂರ್ಣವಿಂದ ಬದುಕುವುದನ್ನು ಗುಬ್ಬಿ ಸಾರಂಗ ನಗುತಾವೆ ಎಂದು ಬಣ್ಣಿಸಲಾಗಿದೆ.

ಅಭ್ಯಾಸ

I. ಪದಗಳ ಅರ್ಥ ತಿಳಿಯಿರಿ :

ಮೂಡಲು - ಮೂರ್ವದಿಕ್ಕು	ಸಾರಂಗ - ಜಿಂಕೆ
ಉರುಗೋಲು - ಹೆಟ್ಟು (ದೋಣಿ ನಡೆಸುವ ಸಾಧನ)	ಐಫೋಗ - ವೈಘರ, ಸುಖ
ಕಬ್ಬಕ್ಕಿ - ಜಲಚರಗಳನ್ನು ತಿನ್ನುವ ಪದ್ದಿ	ಚಿಂದಿರಾಮ - ಚಂದಿರ
ಬಾಳೆಮೀನು - ಒಂದು ಜಾತಿ ಮೀನು.	ಅಂತಂಶ್ರಿ - ನೀಜವಾಗಿ ನೋಡುವುದು.

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

- ಕುಣಿಗಲ್ ಕೆರೆಯು ಯಾವ ದಿಕ್ಕಿನಲ್ಲಿದೆ?
- ಕುಣಿಗಲ್ ಕೆರೆ ಹೇಗೆ ಬಾಗಿದೆ?
- ತುಂಬಿದ ಕುಣಿಗಲ್ ಕೆರೆಯನ್ನು ಯಾವುದಕ್ಕೆ ಹೋಲಿಸಲಾಗಿದೆ?
- ಕುಣಿಗಲ್ ಕೆರೆಯ ಅಂದವನ್ನು ನೋಡಲು ಯಾರು ಒಂದರೆಂದು ಉತ್ತೇಷಿಸಲಾಗಿದೆ?
- ಕೆರೆಯಲ್ಲಿ ಯಾವ ಮೀನುಗಳಿದ್ದವು?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

- ಕುಣಿಗಲ್ ಕರೆ ನೋಡುವವರಿಗೆ ಹೇಗೆ ಕಾಣುತ್ತಿತ್ತು?
- ಕಬ್ಬಕ್ಕಿಗಳು ಯಾವಾಗ ಬಾಯಿ ಬಿಡುತ್ತವೆ?
- ಬಾಳೆಮೀನುಗಳು ಬೊಬ್ಬಿ ಹೊಡೆಯಲು ಕಾರಣವೇನು?

ಇ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

- ಕುಣಿಗಲ್ ಕರೆ ಜೀವಸಂಕುಲಕ್ಕೆ ಆಶ್ರಯವಾಗಿರುವುದನ್ನು ಗೀತೆಯಲ್ಲಿ ಯಾವ ರೀತಿ ವರ್ಣಿಸಲಾಗಿದೆ?
- ಮೂಡಲ್ ಕುಣಿಗಲ್ ಕರೆ ಜನಪದ ಗೀತೆಯ ಭಾವಾರ್ಥವನ್ನು ಬರೆಯಿರಿ.

ಕ.) ಸಂದರ್ಭದೊಡನೆ ವಿವರಿಸಿರಿ.

೧. “ಭಾವ ತಂದಾನೆ ಬಣ್ಣಿದ ಸೀರೆ”.
೨. “ಕಬ್ಬಿಕ್ಕಿ ಬಾಯ ಬಿಡುತಾವೆ”.
೩. “ಬೊಬ್ಬಿ ಹೊಡೆದಾವೆ ಬಾಳೆ ಮೀನು”.

III. ಭಾಷಾಭಾಸ :

ಅ) ಕೆಳಗಿನ ಸಮಾಸ ಪದಗಳನ್ನು ವಿಗ್ರಹವಾಕ್ಯ ಮಾಡಿ, ಸಮಾಸದ ಹೆಸರು ತಿಳಿಸಿರಿ.

ಉರುಗೋಲು, ಹೊಂಬಾಳೆ, ಕಬ್ಬಿಕ್ಕಿ.

ಆ) ಕೆಳಗಿನ ಪದಗಳನ್ನು ಸ್ವಂತ ವಾಕ್ಯದಲ್ಲಿ ಬರೆಯಿರಿ.

ಬಾಯಿಬಿಡು, ಬೊಬ್ಬಿಹೊಡೆ, ಐಫೋಗ.

ಇ) ಕೆಳಗಿನ ಪದಗಳಿಗೆ ತತ್ವಮ-ತದ್ಭವ ರೂಪ ಬರೆಯಿರಿ.

ಯೋಗಿ, ಹಕ್ಕಿ, ಸೀರೆ, ಬಣ್ಣಿ.

ಈ) ಕೆಳಗಿನ ಪದಗಳಿಗೆ ಗ್ರಂಥಿಕ ರೂಪಗಳನ್ನು ಬರೆಯಿರಿ.

ಬರ್ತಾನೆ, ನೋಡಾಲು, ಬಿಡುತಾವೆ, ಕರೆಯಾಗೆ.

ಉ) ‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಹೊಂದಿಸಿ ಬರೆಯಿರಿ.

‘ಅ’ ಪಟ್ಟಿ	‘ಬ’ ಪಟ್ಟಿ
ಇ) ಮೂರ್ವ	ಅ) ಪದುವಣ
ಉ) ಪಶ್ಚಿಮ	ಆ) ತೆಂಕಣ
ಎ) ಉತ್ತರ	ಇ) ಮೂಡಣ
ಒ) ದಕ್ಷಿಣ	ಈ) ಕೊಂಕಣ
	ಉ) ಬಡಗಣ

IV. ಚರ್ಚಿತವಣಿಕೆಗಳು :

೧. ಈ ಜನಪದ ಗೀತೆಯನ್ನು ರಾಗವಾಗಿ ಹಾಡಲು ಕಲಿಯಿರಿ.

೨. ನಿಮ್ಮ ಉರಿನಲ್ಲಿ ಹಿರಿಯರು ಹೇಳುವ ಜನಪದ ಗೀತೆ, ಕಥೆ, ಗಾದೆ ಮುಂತಾದುವನ್ನು ಸಂಗೃಹಿಸಿ ನಿಮ್ಮ ಶಾಲೆಯ ಭಿತ್ತಿಪತ್ರಿಕೆಯಲ್ಲಿ ಪ್ರಕಟಿಸಿ.

೩. ನಿಮ್ಮ ಉರಿನ ಹತ್ತಿರದ ಕರೆಗೆ ಭೇಟಿ ನೀಡಿ ಅದರ ಬಗೆಗೆ ಮಾಹಿತಿ ಸಂಗೃಹಿಸಿರಿ.

೪. ಕರೆಗಳ ಮಹತ್ವ ಹಾಗೂ ಅವುಗಳ ಉಳಿವಿಗೆ ನಿಮ್ಮ ಸಲಹೆಗಳನ್ನು ನೀಡಿರಿ.



೧೪. ವಚನಗಳು

-ಬಸವಣ್ಣ, ಸೋನ್ನಲಿಗೆಯಸಿದ್ಧರಾಮ, ಅಕ್ಷಮಹಾದೇವ



ಪಾಠ ಪ್ರಮೇಶ : ವಿಶ್ವದ ಸಾಹಿತ್ಯಕ, ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದಲ್ಲಿ ಇಲ್ಲ ನೇ ತತ್ತವಾನ ಚಿರಸೈರಣೀಯವಾದುದು. ಅದಕ್ಕೆ ಕಾರಣರಾದವರು ಬಸವಾದಿ ಶಿವಶರಣರು. ಜಾತಿ, ಮತ, ದೇಶ, ಭಾಷೆ, ಪ್ರಾಂತ್ಯಗಳ ಸಂಕೋಲೆಯನ್ನು ಕಿರ್ತನೆಸೆಡು ವಿಶ್ವಮಾನವತೆಯನ್ನು ವಚನಕಾರರು ಸಾರಿದರು. ಸಮಾಜದ ಎಲ್ಲಾ ವರ್ಗದ ಸೀ ಪುರುಷರು ತಮ್ಮ ಆಡು ಮಾತುಗಳಲ್ಲೇ ವಚನಗಳನ್ನು ಹೇಳಿದುದು-ಕೇಳಿದುದು-ಬರೆದುದು ವಿಶ್ವದೇ ಯಾವುದೇ ಭಾಗದ ಸಾಹಿತ್ಯ ಚರಿತ್ರೆಯಲ್ಲಿಲ್ಲದ ವಿಸ್ತೃಯ. ವಚನಕಾರರು ಮೂಡನಂಬಿಕೆಗಳನ್ನು ಖಂಡಿಸುತ್ತ, ಸರ್ವಸಮಾನತೆಯ ಭಾವವನ್ನು ಬಿಂತುತ್ತ, ಕಾಯಕ ತತ್ತ್ವವನ್ನು ಎತ್ತಿಹಿಡಿದು, ಸಾಮಾಜಿಕ ಕ್ರಾಂತಿಯನ್ನುಂಟು ಮಾಡಿದರು. ವರ್ಗರಹಿತ, ವರ್ಣರಹಿತ ಸಮಾಜವನ್ನು ಕಟ್ಟಬಯಸಿದರು. ಜನಸಾಮಾನ್ಯರಲ್ಲಿ ವೈಚಾರಿಕತೆಯನ್ನು ಬೆಳೆಸುವಲ್ಲಿ ವಚನಕಾರರ ವಿಚಾರಧಾರೆಗಳು ಸರ್ವಕಾಲಕ್ಕೂ ಸರ್ವಜನರಿಗೂ ದಾರಿದೀಪವಾಗಿವೆ.

ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ ಒಣಗುವ ಮರನ
ಮೆಚ್ಚಿದವರು ನಿಮ್ಮನ್ನೆತ್ತ ಬಲ್ಲರು ಕೂಡಲಸಂಗಮದೇವ.

- ಬಸವಣ್ಣ

ವೇಷ ಧರಿಸಿ ಘಲವೇನಯ್ಯ
ವೇಷದಂತಾಚರಣ ಇಲ್ಲದನ್ನಕ್ಕ
ವೇದಾಂತವನೋದಿ ಘಲವೇನಯ್ಯ
ಬ್ರಹ್ಮ ತಾನಾಗದನ್ನಕ್ಕ
ನಾನಾ ಕರೆಯ ತೋಡಿ ಘಲವೇನಯ್ಯ
ಮುಣ್ಣ ತೀರ್ಥಗಳು ಬರದನ್ನಕ್ಕ ಕಪಿಲಸಿದ್ಧ ಮಲ್ಲಿಕಾಜುನ

- ಸೋನ್ನಲಿಗೆಯಸಿದ್ಧರಾಮ

ಮರವಿದ್ದ ಫಲವೇನು ನೆಳಲಿಲ್ಲದನ್ನುಕ್ಕ
 ಧನವಿದ್ದ ಫಲವೇನು ದಯವಿಲ್ಲದನ್ನುಕ್ಕ
 ಹಸುವಿದ್ದ ಫಲವೇನು ಹಯನಿಲ್ಲದನ್ನುಕ್ಕ
 ರೂಪಿದ್ದ ಫಲವೇನು ಗುಣವಿಲ್ಲದನ್ನುಕ್ಕ
 ಅಗಲಿದ್ದ ಫಲವೇನು ಬಾನವಿಲ್ಲದನ್ನುಕ್ಕ
 ನಾನಿದ್ದ ಫಲವೇನು ನಿಮ್ಮ ಜ್ಞಾನವಿಲ್ಲದನ್ನುಕ್ಕ ಚೆನ್ನಮಲ್ಲಿಕಾರ್ಜನ.

– ಅಕ್ಕಮಹಾದೇವಿ

* * *

ಕೃತಿಕಾರರ ಪರಿಚಯ :


ಬಸವಣ್ಣ : ಭಕ್ತಿಭಂಡಾರಿ ಬಸವಣ್ಣನವರು ಹನ್ನೆರಡನೆಯ ಶತಮಾನದ ಮಧ್ಯಭಾಗದಲ್ಲಿ ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಜನಿಸಿದರು. ಇವರ ತಂದೆ ಮಾದರಸ, ತಾಯಿ ಮಾದಲಾಂಬಿಕೆ. ಇವರು ಕಳಿಕೂರಿಯ ಬಿಜ್ಜಳನ ಆಸ್ಥಾನದಲ್ಲಿ ಪ್ರಧಾನಮಂತ್ರಿ ಆಗಿದ್ದರು. ವಿಶ್ವದ ಹೊಟ್ಟಮೋದಲ ಸಂಸತ್ತು ಎಂಬ ಖ್ಯಾತಿ ಪಡೆದ ‘ಅನುಭವ ಮಂಟಪ’ದ ರೂಪಾರಿಗಳು. ‘ಕಾಯಕವೇ ಕೈಲಾಸ’ ಎಂದು ಸಾರಿ, ಜನರನ್ನ ದುಡಿದು ಬದುಕುವ ಪಥದಲ್ಲಿ ಮುನ್ನಡೆಸಿದರು. ಬಸವಣ್ಣನವರ ಸುಮಾರು ೧೫೦೦ ವರ್ಷಗಳು ಪ್ರಸ್ತುತದಲ್ಲಿ ಲಭ್ಯವಿವೆ. ಇವರ ವಚನಗಳ ಅಂಕಿತ – ಕೂಡಲಸಂಗಮದೇವ.



ಸೋನ್ನಲಿಗೆಯ ಸಿದ್ಧರಾಮ : ಬಸವಣ್ಣನವರ ಸಮಕಾಲೀನರಾದ ಸಿದ್ಧರಾಮರ ಉರು ಸೋನ್ನಲಿಗೆ. ಇವರ ತಂದೆ ಮುದ್ದುಗೌಡ, ತಾಯಿ ಸುಗ್ರಿಷ್ಠಿ ಕರ್ಮದಲ್ಲಿ ನಂಬುಗೆಯಿರಿಸಿದವನು, ಅಲ್ಲಿಮಪ್ರಭುವಿನಿಂದಾಗಿ ಜ್ಞಾನಯೋಗದ ಮೆಟ್ಟಿಲೇರಿ ಶಿವಜ್ಞಾನ ಸಂಪನ್ಮೂಲ ವಚನಕಾರ. ಅಲ್ಲಿಮಪ್ರಭುಗಳ ದರ್ಶನ ಮತ್ತು ಮಾರ್ಗದರ್ಶನದಿಂದ ಅನುಭವ ಮಂಟಪದ ಒಬ್ಬ ಸಕ್ರಿಯ ಚಿಂತಕರಾಗಿದ್ದರು. ಇವರ ವಚನಗಳ ಅಂಕಿತ – ಕಪಿಲಸಿದ್ಧ ಮಲ್ಲಿಕಾರ್ಜನ.



ಅಕ್ಷಮಹಾದೇವಿ : ಹನ್ನರಡನೆಯ ಶತಮಾನದ ಮಧ್ಯಭಾಗದಲ್ಲಿದ್ದ ಬಹುದೊಡ್ಡ ಶಿವರಣ. ಈಕೆ ಶೀವಮೋಗ್ಗಿ ಜೀಲ್ಲೆಯ ಉಡುತಡಿ ಎಂಬಲ್ಲಿ ಜನಿಸಿದರು. ಕನ್ನಡ ಸಾಹಿತ್ಯದ ಮೊದಲನೆಯ ಕವಯಿತ್ರಿ. ಈಕೆ ಸಂಪ್ರದಾಯಗಳನ್ನು ಧಿಕ್ಷರಿಸಿ ಅಲ್ಲಾಕಿಕ ನೆಲೆಯಲ್ಲಿ ನಿಂತ ದಿಟ್ಟ ಮಹಿಳೆ. ಅಲ್ಲಮನಿಂದ ‘ವೈರಾಗ್ಯನಿಧಿ’ ಎಂದು ಕರೆಯಿಸಿಕೊಂಡವಳು. ಈಕೆಯು ವಚನಗಳು ಭಕ್ತಿ, ವೈರಾಗ್ಯ, ಜಾನ್ಮನ ಸಂಪನ್ಮಾಗಿದ್ದರೂ ಕಾವ್ಯ ಸೌಂದರ್ಯದಿಂದ ಮೋಹಕವಾಗಿವೆ. ಚೆನ್ನಮಲ್ಲಿಕಾರ್ಜನನನ್ನೇ ಪತಿಯೆಂದು ನಂಬಿ, ಶ್ರೀಶೈಲದ ಕದಳ ಬನದಲ್ಲಿ ಐಕ್ಯಭಾದವಳು. ‘ಚೆನ್ನಮಲ್ಲಿಕಾರ್ಜನ’ ಎಂಬುದು ಅಕ್ಷಮಹಾದೇವಿಯ ವಚನಗಳ ಅಂಕಿತ.



ಅಭ್ಯಾಸ

I. ಪದಗಳ ಅರ್ಥ :

ಅಗಲು - ಉಂಟಿದ ತಟ್ಟೆ
ಬಾನ - ಅನ್ನ

ಅನ್ನಕ್ಕೆ - ತನಕ
ಹಯನು - ಹಾಲು; ಹಾಲಿಗೆ ಸಂಬಂಧಿಸಿದ್ದು.

II. ಪ್ರಶ್ನೆಗಳು :

ಅ) ‘ಅ’ ಪಟ್ಟಿಯನ್ನು ‘ಬ’ ಪಟ್ಟಿಯೊಂದಿಗೆ ಸರಿಯಾಗಿ ಹೊಂದಿಸಿ ಬರೆಯಿರಿ :

‘ಅ’ ಪಟ್ಟಿ

- ಇ) ಬಸವಣ್ಣ
- ಎ) ಸಿದ್ಧರಾಮ
- ಇ) ಅಕ್ಷಮಹಾದೇವಿ

‘ಬ’ ಪಟ್ಟಿ

- ಅ) ಕಪಿಲಸಿದ್ಧ ಮಲ್ಲಿಕಾರ್ಜನ
- ಆ) ಗುಹೇಶ್ವರ
- ಇ) ಶೂಡಲಸಂಗಮದೇವ
- ಈ) ಚೆನ್ನಮಲ್ಲಿಕಾರ್ಜನ

ಆ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಬಸವಣ್ಣನವರು ಜನರ ಯಾವ ಧಾರ್ಮಿಕ ನಂಬಿಕೆಗಳನ್ನು ಖಂಡಿಸಿದ್ದಾರೆ?
೨. ವೇಷ ಮತ್ತು ಆಚರಣೆಗಳ ನಡುವಿನ ಸಂಬಂಧ ಹೇಗಿರಬೇಕೆಂದು ಸಿದ್ಧರಾಮ ಹೇಳುತ್ತಾರೆ?
೩. ವೇದಾಂತವನ್ನು ಓದಿದವನು ಹೇಗಿರಬೇಕೆಂದು ಸಿದ್ಧರಾಮ ಹೇಳುತ್ತಾರೆ?
೪. ಕೆರೆಗಳು ನಿಷ್ಪಯೋಜಕ ಆಗುವುದು ಯಾವಾಗ?
೫. ಧನವಿದ್ವವರಲ್ಲಿ ಇರಬೇಕಾದ ಗುಣ ಯಾವುದು?
೬. ಅಕ್ಷಮಹಾದೇವಿಯು ತನ್ನ ಬದುಕು ಯಾವಾಗ ಘಲದಾಯಕ ಆಗುತ್ತದೆಂದು ಹೇಳುತ್ತಾಳೆ?

ಇ) ಕೆಳಗಿನ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಬಸವಣ್ಣನವರು ಜನರ ಧಾರ್ಮಿಕ ನಂಬಿಕೆಗಳನ್ನು ಏಕ ಖಂಡಿಸಿದ್ದಾರೆ?
೨. ‘ರೂಪಿದ್ವ ಘಲವೇನು ಗುಣವಿಲ್ಲದನ್ನಕ್ಕ’ – ಈ ಮಾತಿನ ಅರ್ಥ ವ್ಯೂಹಿಸ್ತುವೇನು?

ಈ) ಕೆಳಗಿನ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

೧. ಬಸವಣ್ಣನವರು ಜನರ ಮೌಧ್ಯತೆಯನ್ನು ಯಾವ ರೀತಿ ಖಂಡಿಸಿದ್ದಾರೆ?
೨. ಭಾಯ್ ಹಾಗೂ ಆಂತರಿಕ ನಡವಳಿಕೆಗಳಲ್ಲಿ ಸಾಮ್ಯತೆ ಇರಬೇಕೆಂದು ಸಿದ್ಧರಾಮನು ತನ್ನ ವಚನದಲ್ಲಿ ಹೇಗೆ ಪ್ರತಿಪಾದಿಸಿದ್ದಾನೆ?
೩. ಅಕ್ಷಮಹಾದೇವಿ ತನ್ನ ಬದುಕು ಘಲದಾಯಕವಾಗುವುದನ್ನು ಯಾವ ನಿದರ್ಶನಗಳೊಂದಿಗೆ ಸಮರ್ಥಿಸುತ್ತಾಳೆ?

ಉ) ಸಂದರ್ಭದೊಡನೆ ವಿವರಿಸಿರಿ.

೧. ನೀರ ಕಂಡಲ್ಲಿ ಮುಳುಗುವರಯ್ಯಾ
೨. ವೇದಾಂತವನೋದಿ ಘಲವೇನಯ್ಯಾ
೩. ಅಗಲೀದ್ವ ಘಲವೇನು ಬಾನವಿಲ್ಲದನ್ನಕ್ಕ

III. ಭಾಷಾಭ್ಯಾಸ :

- ಅ) ಕೆಳಗಿನ ಪದಗಳಿಗೆ ನಾನಾಧ್ರಗಳನ್ನು ಬರೆಯಿರಿ.
ಕಾಡು, ಕರೆ, ಅಗಲು, ತೊರೆ, ಎತ್ತು.
- ಆ) ಕೆಳಗಿನ ಪದಗಳನ್ನು ಬಿಡಿಸಿ ಬರೆದು ಸಂಧಿಯನ್ನು ಹೆಸರಿಸಿರಿ.
ವೇಷದಂತಾಚರಣೆ, ವೇದಾಂತವನೋದಿ, ಗುಣವಿಲ್ಲ.
- ಇ) ಕೆಳಗಿನ ಪದಗಳಿಗೆ ತತ್ವಮ-ತದ್ವಪ ರೂಪ ಬರೆಯಿರಿ.
ಬ್ರಹ್ಮ, ಮಣಿ, ಜ್ಞಾನ.
- ಈ) ಕೆಳಗಿನ ಪದಗಳಿಗೆ ವಿರುದ್ಧಾಧ್ರಗಳನ್ನು ಬರೆಯಿರಿ.
ಮುಳುಗು, ಬತ್ತು, ಘಲ, ಮಣಿ, ದಯೆ, ಜ್ಞಾನ.

IV. ಚಟುವಟಿಕೆಗಳು :

೧. ಇಲ್ಲಿ ನೀಡಿರುವ ಬಸವಣ್ಣ ಮತ್ತು ಅಕ್ಷಮಹಾದೇವಿ ಇವರ ವಚನಗಳನ್ನು ಕಂಠಪಾಠ ಮಾಡಿರಿ.
೨. ವಚನಕಾರರ ಹೆಸರು ಹಾಗೂ ಅವರು ಅಂಕಿತನಾಮಗಳನ್ನು ಸಂಗೃಹಿಸಿ ಬರೆಯಿರಿ.
೩. ಆಧುನಿಕ ವಚನಕಾರರ ವಚನಗಳನ್ನು ಸಂಗೃಹಿಸಿ, ನೀವೂ ಅದೇ ರೀತಿ ಬರೆಯಲು ಪ್ರಯತ್ನಿಸಿ.



ರಜಿ. ನಿಟ್ಟೋಡದಲ್ಲಿ ಹಾಯ್ದನು ಬಿಟ್ಟಮಂಡೆಯಲ್ಲಿ

- ಕುಮಾರವ್ಯಾಸ (ಗದುಗಿನ ನಾರಣಪ್ಪ)



ಪಾಠ ಪ್ರವೇಶ : ಕನ್ನಡ ಸಾಹಿತ್ಯಕ್ಕೆ ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸವಿದೆ. ಭಾಷೆಯ ದೃಷ್ಟಿಯಿಂದ ಕನ್ನಡ ಸಾಹಿತ್ಯವನ್ನು ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡವೆಂದು ಗುರುತಿಸಲಾಗಿದೆ. ನಡುಗನ್ನಡದ ಶ್ರೇಷ್ಠ ಕಾವ್ಯಗಳಲ್ಲಿ ಕುಮಾರವ್ಯಾಸನು ರಚಿಸಿದ ‘ಗದುಗಿನ ಭಾರತ’ ಬಹು ಜನಪ್ರಿಯವಾದುದು. ವ್ಯಾಸ ಮಹಾಭಾರತದ ಕಥೆಯನ್ನು ಆಧಾರವಾಗಿಟ್ಟುಕೊಂಡು ಕುಮಾರವ್ಯಾಸನು ಇಡೀ ಕಾವ್ಯವನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿದ್ದಾನೆ. ಈ ಕಾವ್ಯದ ಕೆಲವು ಪದ್ಯಗಳನ್ನು ನಿಮಗೆ ಪರಿಚಯಿಸಿದೆ.

ಮಹಾಭಾರತದಲ್ಲಿ ‘ಉತ್ತರನ ಪೌರುಷ’ ಒಂದು ಸ್ವಾರಸ್ಯಕರ ಪ್ರಸಂಗ. ಈ ಪ್ರಸಂಗವನ್ನು ಕುಮಾರವ್ಯಾಸ ತನ್ನ ಕಾವ್ಯದಲ್ಲಿ ರಸಪೂರ್ವಕವಾಗಿ ಚಿತ್ರಿಸಿದ್ದಾನೆ. ಶೌರ್ಯವಿಲ್ಲದೆ ಬಡಾಯಿ ಕೊಚ್ಚಿಕೊಳ್ಳುವವರನ್ನು ಉತ್ತರಕುಮಾರನೆಂದು ಕರೆಯುತ್ತಾರೆ. ‘ಉತ್ತರನ ಪೌರುಷ ಒಲೆಯ ಮುಂದೆ, ನಿನ್ನ ಪೌರುಷ ಎಲೆಯ ಮುಂದೆ’ ಎನ್ನುವ ಗಾದೆ ಈ ಹಿನ್ನಲೆಯಲ್ಲಿಯೇ ಹುಟ್ಟಿಕೊಂಡಿದೆ. ಬರಿಯ ಬಾಯಿ ಬಡಿವಾರ ತೋರಿ, ನಗೆಪಾಟಲಿಗೆ ಒಳಗಾಗುವ ಬದಲು ಕಾರ್ಯಮಾಡಿ ಶೂರರೆನಿಸಿಕೊಳ್ಳಬೇಕು ಎನ್ನುವುದು ಇಲ್ಲಿಯ ಆಶಯವಾಗಿದೆ.


ಕಥಾ ಸಂದರ್ಭ : ಪಾಂಡವರು ಹನ್ನೆರಡು ವರ್ಷ ವನವಾಸವನ್ನು ಮೂರ್ಯಸಿ, ವಿರಾಟರಾಜನ ಮತ್ತೆ ದೇಶದಲ್ಲಿ ವೇಷ ಮರಸಿಕೊಂಡು ಒಂದು ವರ್ಷದಿಂದ ಅಜ್ಞಾತವಾಸ ನಡೆಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಭೀಮನಿಂದ ಕೀಜಕನ ವಥೆ ಆಗುತ್ತದೆ. ಈ ವಿಚಾರ ದುಯೋಧನನಿಗೆ ತಿಳಿದು, ಪಾಂಡವರನ್ನು ಪತ್ತೆಹಚ್ಚುವ ಸಲುವಾಗಿ ವಿರಾಟರಾಜನ ಮೇಲೆ ಧಾಳಿ ನಡೆಸಿ, ಆತನ ಗೋವುಗಳನ್ನು ಅಪಹರಿಸುತ್ತಾನೆ. ಆಗ ವಿರಾಟನ ಮಗನಾದ ಉತ್ತರಕುಮಾರನು ‘ನನ್ನ ಸಾಮರ್ಥ್ಯಕ್ಕೆ ತಕ್ಕಾದ ಒಬ್ಬ ಒಳ್ಳಿಯ ಸಾರಧಿ ಸಿಕ್ಕಿದ್ದರೆ, ಕುರು ಸೈನ್ಯವನ್ನು ಬಗ್ಗುಬಡಿದು ಗೋವುಗಳನ್ನು ಬಿಡಿಸಿ ತರುತ್ತಿದ್ದೆ.....’ ಎಂದು ಚಡಪಡಿಸುತ್ತ ಹೆಂಗಳೆಯರ ಮುಂದೆ ಜಂಭಕೊಳ್ಳಿಕೊಳ್ಳುತ್ತಾನೆ. ಆಗ ಸೈರಂಧ್ರಿಯ ಬೃಹನ್ನಳೆಯ ವೇಷದಲ್ಲಿದ್ದ ಅರ್ಜುನನನ್ನು ಸಾರಧಿಯಾಗಲು ಒಬ್ಬಸುತ್ತಾಳೆ. ಅರ್ಜುನನ ಸಾರಧ್ಯದಲ್ಲಿ ರಥವು ರಣರಂಗದತ್ತ ಮುನ್ನಗ್ಗಿದಾಗ, ಉತ್ತರಕುಮಾರನು ಕೌರವ ಸೇನೆಯನ್ನು ನೋಡಿ ಹೆದರುತ್ತ ರಥದಿಂದ ಇಳಿದು ಓಡಲು ಯತ್ನಿಸುತ್ತಾನೆ. ಆತನಿಗೆ ಧ್ಯೇಯತುಂಬಿ ಅರ್ಜುನ ತಾನೇ ಯುದ್ಧಕ್ಕೆ ನಿಲ್ಲುತ್ತಾನೆ. ಉತ್ತರನು ರಣರಂಗದಲ್ಲಿ ಕುರುಸೇನೆ ನೋಡಿ ಹೆದರುತ್ತಾ ಹೀಗೆ ಹೇಳುತ್ತಾನೆ.....

ಕಡೆಗೆ ಹಾಯವು ಕಂಗಳೇ ಬಲ
 ಗಡಲ ಮನವೀಸಾಡಲಾರದು
 ಪೂಡಲುವಿಡಿರಲೇನ ಕಾಣಲು ಬಾರದದ್ಭುತವ
 ಪೂಡವಿಯೇದೂದೊ ಮೋಹರವನಿದ
 ರೂಡನೆ ಕಾದುವನಾವನಾತನೆ
 ಮೃಡನು ಶಿವಶಿವ ಕಾದಿಗೆಲಿದೆವ ಬಲಕೆ ನಮೋಯೆಂದ

॥ ೧ ॥

ಎಂದೊಡಜುಂನ ನಗುತ ರಥವನು
 ಮುಂದ ನಾಳ್ಳೆಂಟಡಿಯ ನೂಕಲು
 ಕೊಂದನೀ ಸಾರಧಿಯೆನುತ ಸಂವರಿಸಿ ಮುಂಜೆರಗ
 ಬಂದು ಮೆಲ್ಲನೆ ರಥದ ಹಿಂದಕೆ
 ನಿಂದು ಧುಮ್ಮಕ್ಕಿಂದನು ಬದುಕಿದೆ
 ನೆಂದು ನಿಟ್ಟೋಟದಲೆ ಹಾಯ್ದನು ಬಿಟ್ಟಮಂಡೆಯಲೆ

॥ ೨ ॥



ಮನದಲೊಡಲೊಡೆವಂತೆ ನಗುತಲ
 ಜ್ಯೋನನು ಗಜರಿದನೆಲಪ್ರೋ ಸಭೆಯಲಿ
 ವನಜಮುಖಿಯರ ಮುಂದೆ ಸೋರಹಿದೆ ಬಾಯ್ದು ಬಂದಂತೆ
 ಅನುವರದೊಳೇನಾಯ್ತು ರಿಪುವಾ
 ಹಿನಿಯನಿರಿಯದೆ ನಾಡ ನರಿಯಪ್ರೋ
 ಲೆನಗೆ ನೀ ಹಲುಗಿರಿಯೆ ಬಿಡುವೆನೆ ಕಾದು ನಡೆಯೆಂದ

|| ೨ ||

ಧುರದಲೋಡಿದ ಪಾತಕವ ಭೂ
 ಸುರರು ಕಳೆದಪರಶ್ವಮೇಧವ
 ಧರಣಿಯಲೆ ಪ್ರತ್ಯೇಕವಾಗಿಯೆ ಮಾಡಬಹುದೆಮಗೆ
 ಸುರರ ಸಹಿಯರನೊಲ್ಲಿವೆಮಗೆ
 ಮೃರಮನೆಯ ನಾರಿಯರೆ ಸಾಕೆ
 ಮೃರಸುತನವೆಮಗಿಂದ್ರ ಪದವಿಯು ಬಿಟ್ಟುಕಳುಹೆಂದ

|| ೩ ||

ಕೃತಿಕಾರರ ಪರಿಚಯ :

ಕುಮಾರವ್ಯಾಸನ (ನಾರಣಪ್ಪ) ಉರು ಗದುಗಿನ ಕೋಳಿವಾಡ. ಈತನ ಕಾಲ ಸುಮಾರು ೧೯೨೦. ಕುಮಾರವ್ಯಾಸನು ‘ಕಣಾಟ ಭಾರತ ಕಥಾಮಂಜರಿ’ ಅಥವಾ ‘ಗದುಗಿನ ಭಾರತ’ ಎಂಬ ಶ್ರೇಷ್ಠಕಾವ್ಯವನ್ನು ಬರೆದಿದ್ದಾನೆ. ‘ಪರಾವತ’ ಕೃತಿಯೂ ಇವನದೆಂದು ಹೇಳಲಾಗಿದೆ. ವ್ಯಾಸರು ಸಂಸ್ಕೃತದಲ್ಲಿ ರಚಿಸಿರುವ ‘ಮಹಾಭಾರತ’ವನ್ನು ನಾರಣಪ್ಪನು ಕನ್ನಡದಲ್ಲಿ ಬರೆದವನಾದುದರಿಂದ ಕುಮಾರವ್ಯಾಸನೆಂಬ ಅಭಿಧಾನವನ್ನು ಹೊಂದಿದ್ದಾನೆ. ಕಾವ್ಯದ ಉದ್ದೇಶಕ್ಕೂ ರೂಪಕಾಲಂಕಾರವನ್ನು ಬಹಳವಾಗಿ ಬಳಸಿದವನಾದುದರಿಂದ ಈತನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಕರೆಯಲಾಗುತ್ತದೆ. ‘ಗದುಗಿನ ಭಾರತ’ ಭಾಮಿನಿ ಷಟ್ಪದಿಯಲ್ಲಿದೆ. ಪ್ರಸ್ತುತ ಪದ್ಯವನ್ನು ‘ಗದುಗಿನ ಭಾರತ’ದಿಂದ ಆಯ್ದುಕೊಂಡಿದೆ.



ಟಿಪ್ಪಣಿಗಳು :

೧. ಅಶ್ವಮೇಧ : ಕುದುರೆಯನ್ನು ಬಲಿಕೊಟ್ಟು ಮಾಡುವ ಯಾಗ. ಹಿಂದೆ ಶ್ರೀರಾಮಚಂದ್ರನು ಮತ್ತು ಪಾಂಡವರು ಈ ಯಾಗ ಮಾಡಿದ್ದರು. ಯಾಗ ನಿರ್ವಹಣೆಗಾಗಿ ಅಪಾರ ಸಂಪತ್ತು ಖಿಚಾಗುತ್ತಿದ್ದುದರಿಂದ ಯಾಗದ ಅಶ್ವವನ್ನು ಒಂದು ವರ್ಷ ದೇಶ ಸಂಚಾರಕ್ಕೆ ಬಿಡುತ್ತಿದ್ದರು. ಕುದುರೆಯನ್ನು ಕಟ್ಟಿದೆ ಗೌರವಿಸಿದವರು ಮತ್ತು ಕುದುರೆಯನ್ನು ಕಟ್ಟಿ ಯುದ್ಧಮಾಡಿ ಸೋತವರು ಅಪಾರ ಸಂಪತ್ತನ್ನು ಕುದುರೆಯ ರಾಜನಿಗೆ ನೀಡಬೇಕಾಗಿತ್ತು. ಸಾಮಾನ್ಯವಾಗಿ ಮಹಾಶಾರರೇ ಈ ಯಾಗವನ್ನು ಕೇಗೊಳ್ಳುತ್ತಿದ್ದುದರಿಂದ ಅವರಿಗೇ ಜಯಪೂರ್ತಿಯಾಗುತ್ತಿತ್ತು.

೨. ಇಂದ್ರಪದವಿ : ನೂರು ಯಾಗಗಳನ್ನು ಮಾಡಿದವರಿಗೆ ಈ ಪದವಿ ಸಿಗುತ್ತದೆ.

ಅಭ್ಯಾಸ

I. ಪದಗಳ ಅರ್ಥ :

ಪದ್ಯ - ೧.

ಕಡೆ - ಕೊನೆ. ಹಾಯವು - ದಾಟದು; ತಾಗದು. ಬಲಗಡಲು - ಬಲ + ಕಡಲು (ಆದೇಶ ಸಂಧಿ). ಬಲವೆಂಬಕಡಲು (ಕರ್ಮಧಾರಯ ಸಮಾಸ). ಬಲ - ಸೈನ್ಯ. ಕಡಲು - ಸಮುದ್ರ. ಮನವೀಸಾಡಲಾರದು - (ಮನವು + ಈಸಾಡಲು + ಆರದು) ಮನವು ಈಜಲಾರದು. ಒಡಲುವಿಡಿರಲೇನ - ಒಡಲು + ಪಿಡಿ - ಒಡಲುವಿಡಿ (ಆದೇಶ ಸಂಧಿ). ಒಡಲು + ಪಿಡಿದು + ಇರಲು + ಏನು - ದೇಹವನ್ನು ಹೊಂದಿ ಇರುವಾಗ ಏನನ್ನು. ಪೋಡವಿ (ಧ್ವ) - ಪೃಥ್ವಿ (ತ್ವ); ಭೂಮಿ. ಈದುಮೋ - ಹೆತ್ತಿದೆಯೋ; ಮರಿಹಾಕಿದೆಯೋ. ಮೋಹರ - ಸೈನ್ಯ. ಮೃಡ - ಶಿವ. ಕಾದಿಗೆಲಿದೆವು - ಯುದ್ಧಮಾಡಿ ಗೆದ್ದಂತೆಯೇ.

ಪದ್ಯ - ೨.

ಸಂವರಿಸಿ - ಸಜ್ಜಗೊಳಿಸಿ. ಒಟ್ಟುಗೊಡಿಸಿ. ಮುಂಜೆರಗು - ಸೆರಗೆ + ಮುಂದು (ಅಂಶಿ ಸಮಾಸ) ಮುಂ + ಸೆರಗು - ಮುಂಜೆರಗು (ಆದೇಶ ಸಂಧಿ). ನಿಷೇಷಣ - ನಿಡಿದು ಓಟ (ಕರ್ಮಧಾರಯ ಸಮಾಸ). ಬಿಟ್ಟಮಂಡೆ - ಕೂದಲು ಕೆದರಿದ ತಲೆ.

ಪದ್ಯ - 2.

ಮನದಲೊಡಲೊಡವಂತे – ಮನದಲಿ + ಒಡಲು + ಒಡವಂತೆ, ಒಡಲು – ದೇಹ, ಶರೀರ. ಗಜರು – ಗದರಿಸು. ವನಜ – ಜಲದಲ್ಲಿ ಜನಿಸಿದ್ದು; ತಾವರೆ. ವನಜಮುಖಿ – ತಾವರೆಯಂತೆ ಮುಖ ಉಳ್ಳವರು. ಸೋರಹು – ಬಾಯಿಗೆ ಬಂದಂತೆ ಹೇಳು. ಅನುವರದೊಳೆನಾಯ್ತು – ಅನುವರದೊಳು + ಏನು + ಆಯ್ತು. ಅನುವರ – ಯುದ್ಧ. ರಿಪು – ಶತ್ರು. ವಾಹಿನಿ – ಸೈನ್ಯ. ಹಲುಗಿರಿಯೆ – ಹಲು + ಕಿರಿಯೆ (ಆದೇಶ ಸಂಧಿ). ನಾಡ ನರಿ – ಉರಿನ ನರಿ ; ಅಂಜುಬುರುಕ ನರಿ.

ಪದ್ಯ - ೪.

ಧುರದಲೋಡಿದ – ಧುರದಲಿ + ಓಡಿದ. ಧುರ – ಯುದ್ಧ. ಪಾತಕ – ಪಾಪ. ಧರಣಿ – ಭೂಮಿ. ಭೂಷರರು – ಭೂಮಿಯ ಸುರರು (ಷಟ್ಕಿ ತತ್ವರುಷ ಸಮಾಸ); ಬ್ರಾಹ್ಮಣರು. ಸುರರ ಸತಿ – ದೇವಸ್ತಿ; ಅಪ್ಪರೆ. ಸತಿಯರನೊಲ್ಲಿವೆಮಗೆಮ್ಮೆರಮನೆಯ – ಸತಿಯರನು + ಬಲ್ಲಿವು + ಎಮಗೆ + ಎಮ್ಮೆ + ಅರಮನೆಯ. ಸಾಕೆಮ್ಮೆರಸುತನವೆಮಗಿಂಡ್ರ. – ಸಾಕು + ಎಮ್ಮೆ + ಅರಸು ತನವು + ಎಮಗೆ + ಇಂದ್ರ. ಇಂದ್ರಪದವಿ – ಇಂದ್ರನ ಪದವಿ (ಷಟ್ಕಿ ತತ್ವರುಷ ಸಮಾಸ).

II. ಪ್ರಶ್ನೆಗಳು :

ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ.

- ಕೌರವನ ಸೇನೆಯು ಉತ್ತರನಿಗೆ ಹೇಗೆ ಕಾಣಿಸಿತು?
- ಉತ್ತರನು ನಿಟ್ಟೋಡದಲ್ಲಿ ಓಡಿದ್ದ ಏಕೆ?
- ಧುರಕ್ಕೆ ಬೆನ್ನುಹಾಕಿದರೆ ಏನು ಪ್ರಾಪ್ತಿಯಾಗುತ್ತದೆ?
- ಅರ್ಜನನು ಯಾರನ್ನು ನಾಡನರಿ ಎಂದು ಕರೆದಿದ್ದಾನೆ?
- ಉತ್ತರನಿಗೆ ಇಂದ್ರಪದವಿಯ ಏಕೆ ಬೇಕಿಲ್ಲ?
- ಸುರರ ಸತಿಯರ ಸಾಫವನನ್ನು ಯಾರು ತುಂಬಿತ್ತಾರೆ?

ಆ) ಕೆಳಗಿನ ಪ್ರಶ್ನೆಗಳಿಗೆ ಮೂರು–ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿರಿ.

- ಶತ್ರುಬಿಲಕೆ ‘ನಮೋ’ ಎಂದು ಉತ್ತರನು ಏಕೆ ಹೇಳಿದನು?
- ಒಡಲು ಒಡವಂತೆ ಅರ್ಜನನು ಮನದಲಿ ನಗಲು ಕಾರಣವೇನು?
- ‘ಕಾದುನಡೆ’ ಎಂದು ಅರ್ಜನನು ಉತ್ತರನನ್ನು ಏಕೆ ಒತ್ತಾಯಿಸಿದನು?
- ಯುದ್ಧವನ್ನು ಮಾಡದೆಯೆ ಸುಖಪಡಬಹುದೆಂಬುದನ್ನು ಉತ್ತರನು ಹೇಗೆ ಸಮರ್ಥಿಸಿದನು?

ಇ) ಸಮಾರು ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.

ಇ. ಅಜುಂನ ಮತ್ತು ಉತ್ತರ ಇವರ ಸಂಭಾಷಣೆಯ ಸ್ವಾರಸ್ಯವನ್ನು ಬರೆಯಿರಿ.

ಈ. ಅಜುಂನ ಮತ್ತು ಉತ್ತರನ ಗುಣ ಸ್ವಾಭಾವಗಳಲ್ಲಿ ಯಾವ ವ್ಯತ್ಯಾಸಗಳು ಕಂಡುಬರುತ್ತವೆ?

ಈ) ಸಂದರ್ಭದೊಡನೆ ವಿವರಿಸಿರಿ.

ಇ. ಶಿವ ಶಿವ ಕಾದಿಗೆಲಿದೆವು.

ಈ. ನಿಟ್ಟೋಟದಲ್ಲಿ ಹಾಯ್ದನ್ನು ಬಿಟ್ಟ ಮಂಡೆಯಲ್ಲಿ.

ಇಂ. ನಾಡ ನರಿಯವೋಲು ಹಲುಗಿರಿಯೆ ಬಿಡುವೆನೆ.

ಇಂಃ. ಎಮ್ಮುರಮನೆಯ ನಾರಿಯರೆ ಸಾಕು.

III. ಭಾಷಾಭ್ಯಾಸ :

ಅ) ಕೆಳಗಿನ ಪದಗಳಿಗೆ ಸಮಾನಾರ್ಥಕ ಪದಗಳನ್ನು ಬರೆಯಿರಿ.

ಸೈನ್ಯ, ಹೆಣ್ಣು, ಯುದ್ಧ, ಭೂಮಿ, ಶಿವ.

ಆ) ಕೆಳಗಿನ ಪದಗಳಿಗೆ ತತ್ವಮ-ತದ್ವಾಪ ರೂಪಗಳನ್ನು ಬರೆಯಿರಿ.

ಮೊದವಿ, ಮುಖಿ, ಅದ್ಭುತ,

ಇ) ಕೆಳಗಿನ ಪದಗಳನ್ನು ವಿಗ್ರಹವಾಕ್ಯ ಮಾಡಿ, ಸಮಾಕಾಶದ ಹೆಸರು ಬರೆಯಿರಿ.

ಅರಮನೆ, ವನಜಮುಖಿ, ನಿಟ್ಟೋಟ, ಬಲಗಡಲು.

ಈ) ಕೆಳಗಿನ ಅಲಂಕಾರಿಕ ಪದಗಳನ್ನು ಸಮನ್ವಯಗೊಳಿಸಿ ಅಲಂಕಾರದ ಹೆಸರು ತಿಳಿಸಿರಿ.

ವನಜಮುಖಿ, ನಾಡನರಿ, ಬಲಗಡಲು.

IV. ಚಟುವಟಿಕೆಗಳು :

ಇ. ಈ ಪದ್ಯ ಭಾಗದ ಇನೇ ಮತ್ತು ಇನೇ ಕಂಡಿಕೆಗಳನ್ನು ಕಂಠಪಾಠ ಮಾಡಿರಿ.

ಈ. ಕುಮಾರವ್ಯಾಸ ಭಾರತದ ವಿರಾಟಪರವ ಭಾಗದಿಂದ ಆಯ್ದ ಈ ಪದ್ಯಗಳ ನಡುವೆ ಇನ್ನೂ ಕೆಲವು ಪದ್ಯಗಳು ಇವೆ. ಅವುಗಳ ಸ್ವಾರಸ್ಯವನ್ನು ಓದಿ ತಿಳಿಯಿರಿ.

ಈ. 'ಗಮಕ' ಎಂಬುದು ಹಳಗನ್ನಡದ ಕಾವ್ಯಗಳನ್ನು ರಾಗವಾಗಿ ವಾಚಿಸುವ ವಿಶಿಷ್ಟ ಶೈಲಿ. ಗಮಕ ವಾಚನಕ್ಕೆ ಭಾಮಿನಿ ಷಟ್ಪದಿ ಅಶ್ವಂತ ಸೂಕ್ತವಾದುದು. ನೀವು ಗಮಕ ವಾಚನದ ಅಡಕ ಮುದ್ರಿಸಿ (ಸಿ.ಡಿ) ಗಳನ್ನು ಸಂಗ್ರಹಿಸಿ, ಅದರಂತೆ ಹಾಡುವುದನ್ನು ಕಲಿಯಿರಿ.

* * * * *

ಭಂದಸ್ಸು

ವ್ಯಾಕರಣವು ಗದ್ಯ ಪದ್ಯಗಳೆರಡಕ್ಕೂ ಸಂಬಂಧಿಸಿದರೆ, ಭಂದಸ್ಸು ಕೇವಲ ಪದ್ಯಗಳಿಗೆ ಸಂಬಂಧಿಸಿದೆ. ಒಂದು ಗೊತ್ತಾದ ಸಾಲುಗಳ (ಪಾದಗಳ) ನಿಯಮದಿಂದ ಬರೆದವುಗಳೇ ಪದ್ಯಗಳು. ಪದ್ಯಗಳು ಸಾಲುಗಳಿಂದಲೂ, ಸಾಲುಗಳು ಪ್ರಾಸ, ಯತ್ತಿ, ಗಣಗಳ ನಿಯಮಗಳಿಂದಲೂ ಕೂಡಿರುತ್ತವೆ. ಅವುಗಳನ್ನು ಸಂಷ್ಟಿಪ್ತವಾಗಿ ತಿಳಿಯೋಣ.

೧. ಪ್ರಾಸ : ಪದ್ಯದ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದನ್ನು ಪ್ರಾಸ ಎನ್ನುತ್ತಾರೆ. ಈ ಪ್ರಾಸವು ಪಾದದ ಕೊನೆಯ ಎರಡು ಸ್ವರಾಕ್ಷರಗಳ ನಡುವೆಯೂ ಬರಬಹುದು.

ಉದಾ : ಕಡೆಗೆ ಹಾಯವು ಕಂಗಳೀ ಬಲ

ಗಡಲ ಮನವೀಸಾಡಲಾರದು

ಪೊಡಲುವಿಡಿರಲೇನ ಕಾಣಲು ಬಾರದದ್ಭವ

ಈ ಮೇಲಿನ ಪದ್ಯದ ಪ್ರತಿ ಪಾದದ ಆರಂಭದಲ್ಲಿ ಒಂದಿರುವ ‘ಡ್’ ಅಕ್ಷರ ಪ್ರಾಸವಾಗಿದೆ. ಪ್ರಾಸಾಕ್ಷರದ ಹಿಂದೆ ತ್ವಾಷ್ಟ ಸ್ವರವಿದ್ದರೆ ಎಲ್ಲಾ ಸಾಲುಗಳಲ್ಲಿ ತ್ವಾಷ್ಟ ಸ್ವರವೂ, ದೀಘ್ ಸ್ವರವಿದ್ದರೆ ಎಲ್ಲಾ ಕಡೆ ದೀಘ್ ಸ್ವರವು, ಅನುಸ್ಥಾರ ವಿಸಗ್ಗಗಳಿದ್ದರೆ ಎಲ್ಲಾ ಕಡೆ ಅನುಸ್ಥಾರ ವಿಸಗ್ಗಗಳು ಬಂದಿರಬೇಕು. ಪ್ರಾಸದಲ್ಲಿ ಸಿಂಹಪ್ರಾಸ, ಗಜಪ್ರಾಸ, ವೃಷಭಪ್ರಾಸ, ಅಜಪ್ರಾಸ, ಶರಭಪ್ರಾಸ ಹಾಗೂ ಹಯಪ್ರಾಸ ಎಂಬುದಾಗಿ ಆರು ವಿಧಗಳಿವೆ. ಪ್ರಸ್ತುತ ಪದ್ಯದಲ್ಲಿ ಬಂದಿರುವ ಪ್ರಾಸಾಕ್ಷರಗಳನ್ನು ಗುರುತಿಸಿ ಬರೆಯಿರಿ.

೨. ಯತ್ತಿ : ಪದ್ಯಗಳನ್ನು ಓದುವಾಗ ಅರ್ಥಕ್ಕನುಸಾರ ಅನುಸರಿಸುವ ನಿಲುಗಡೆಯನ್ನು ‘ಯತ್ತಿ’ ಎಂದು ಕರೆಯಲಾಗುತ್ತದೆ. ಕನ್ನಡದ ಕವಿಗಳು ಪ್ರಾಸಕ್ಕೆ ಪ್ರಾಧಾನ್ಯತೆ ನೀಡಿ ಯತ್ತಿಯನ್ನು ಅಲಕ್ಷಿಸಿದ್ದಾರೆ. ಹೀಗಾಗಿ ಹಳಗನ್ನಡದ ಪದ್ಯಗಳನ್ನು ಓದುವುದು ಸ್ವಲ್ಪ ಕಷ್ಟವೇನಿಸುತ್ತದೆ.

೩. ಗಣ : ಗಣ ಎಂದರೆ ಗುಂಪು, ಸಮೂಹ ಎಂದು ಅರ್ಥ. ಪದ್ಯದ ಪ್ರತಿಯೊಂದು ಸಾಲಿನಲ್ಲೂ ಮಾತ್ರ, ಅಕ್ಷರ ಮತ್ತು ಅಂಶಗಳ ಲೆಕ್ಕದಲ್ಲಿ ಗಣಗಳನ್ನು ವಿಂಗಡಿಸಲಾಗುತ್ತದೆ. ಗಣ ವಿಂಗಡಿಸುವ ಮೊದಲು ಪ್ರಸ್ತಾರ ಹಾಕುವುದನ್ನು ತಿಳಿದಿರಬೇಕು. ಪದ್ಯದ ಅಕ್ಷರಗಳಿಗೆ ‘ಲಫ್’ ‘ಗುರು’ ಗುರುತಿಸುವುದನ್ನು ‘ಪ್ರಸ್ತಾರ’, ಅಥವಾ ‘ಮಾತ್ರೀಗಳ ಲೆಕ್ಕಾಭಾರ’ ಎನ್ನುತ್ತೇವೆ. ಮೊದಲಿಗೆ ‘ಲಫ್’ ‘ಗುರು’ ಹಾಕುವ ಕ್ರಮವನ್ನು ತಿಳಿದುಕೊಳ್ಳೋಣ.

ಒಂದು ಮಾತ್ರಾಕಾಲದಲ್ಲಿ ಉಚ್ಛರ ಮಾಡಲಾಗುವ ಅಕ್ಷರಗಳನ್ನು ‘ಲಘು’ (U) ಎಂತಲೂ, ಎರಡು ಮಾತ್ರಾ ಕಾಲದಲ್ಲಿ ಉಚ್ಛರ ಮಾಡಲಾಗುವ ಅಕ್ಷರಗಳನ್ನು ‘ಗುರು’ (-) ಎಂತಲೂ ಕರೆಯಲಾಗುತ್ತದೆ.

‘ಲಘು’ (U) ಚಿಹ್ನೆಯನ್ನು ಗುರುತಿಸಬೇಕಾದ ಅಕ್ಷರಗಳು :

U U U U U U

१. ಹ್ರಸ್ವಸ್ವರಗಳ ಮೇಲೆ

: ಅ ಇ ಉ ಓ ಏ ಒ

U U U U U U U U

೨. ಹ್ರಸ್ವಸ್ವರಗಳಿಂದ ಕೂಡಿದ ಗುಣಿತಾಕ್ಷರಗಳ ಮೇಲೆ : ಕ ಈ ಕು ಕೃ ಕೆ ಕೊ ಚೆ ಟು ಸಿ

‘ಗುರು’ (-) ಚಿಹ್ನೆಯನ್ನು ಗುರುತಿಸಬೇಕಾದ ಅಕ್ಷರಗಳು :

३. ದೀಘ್ರ್ಯಾಸ್ವರಗಳ ಮೇಲೆ

- - - - - - -
: ಆ ಈ ಉ ಏ ಇ ಔ

೪. ದೀಘ್ರ್ಯಾಸ್ವರಗಳಿಂದ ಕೂಡಿದ ಗುಣಿತಾಕ್ಷರಗಳ ಮೇಲೆ

- - - - - - -
: ಕಾ ಈ ಕೊ ಕೇ ಕೃ ಕೋ ಕೌ

೫. ಅನುಸ್ವಾರ ವಿಸಗ್ರಗಳಿಂದ ಕೂಡಿದ ಅಕ್ಷರಗಳ ಮೇಲೆ

- - - - - - -
: ಅಂ ತಃ ಸಂ ನಿಂ ಚಃ ಕೋಽ

೬. ಒತ್ತುಕರದ ಹಿಂದಿನ ಅಕ್ಷರದ ಮೇಲೆ

- U - U - UU - UU
: ಕಲ್ಲು ಮಣ್ಣು ಕನ್ನಡ ಮೆತ್ತಗೆ

೭. ವ್ಯಂಜನಾಕ್ಷರದ ಹಿಂದಿನ ಅಕ್ಷರದ ಮೇಲೆ

- - - - - - -
: ನಿಲ್ಲೆ ಕರ್ಣೋ ನೀರೋ ಮೇಣ್ಣೋ ಪೆಣ್ಣೋ

೮. ಷಟ್ಟದಿ ಪದ್ಯಗಳಲ್ಲಿ ಮೂರು ಮತ್ತು ಆರನೆಯ ಸಾಲಿನ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು.

ಭಂದಸ್ಸಿನ ವಿಧಗಳು :

१. ಮಾತ್ರಾಗಣ ಭಂದಸ್ಸು :

ಮೂರು, ನಾಲ್ಕು, ಐದು ಮಾತ್ರಾಗಳ ಲೆಕ್ಕಾಚಾರದಲ್ಲಿ ಗಣ ವಿಂಗಡಿಸುವುದನ್ನು ‘ಮಾತ್ರಾಗಣ ಭಂದಸ್ಸು’ ಎಂದು ಕರೆಯುತ್ತೇವೆ. ಕಂದ, ರಗಳೆ, ಷಟ್ಟದಿ ಇವು ಮಾತ್ರಾಗಣ ಭಂದಸ್ಸಿಗೆ ಒಳಪಡುವ ಪದ್ಯ ಜಾತಿಗಳು.

1. ಅಕ್ಷರಗಳ ಭಂದಸ್ಸು :

ಮಾತ್ರೆಗಳನ್ನು ಲೆಕ್ಕಹಾಕದೆ ಮೂರು ಅಕ್ಷರಗಳಿಗೆ ಗಣ ವಿಂಗಡಿಸುವುದನ್ನು ‘ಅಕ್ಷರಗಳ ಭಂದಸ್ಸು’ ಎನ್ನುತ್ತೇವೆ. ಖ್ಯಾತ ಕನಾಂಟಿಕಗಳು (ವೃತ್ತ ಜಾತಿಯ ಪದ್ಯಗಳು) ಅಕ್ಷರಗಳ ಭಂದಸ್ಸಿಗೆ ಒಳಪಡುತ್ತವೆ.

2. ಅಂಶಗಳ ಭಂದಸ್ಸು :

ಅಂಶಗಳ ಲೆಕ್ಕದಲ್ಲಿ ಗಣವಿಂಗಡಣೆ ಮಾಡುವುದನ್ನು ‘ಅಂಶಗಳು’ ಎಂದು ಕರೆಯುತ್ತೇವೆ.

ಇಲ್ಲಿ ಮಾತ್ರಾಗಳ ಭಂದಸ್ಸಿಗೆ ಒಳಪಡುವ ಷಟ್ಟದಿಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದೆ. ಇವುಗಳನ್ನು ತಿಳಿಯುವ ಮೊದಲು ಪ್ರಸ್ತಾರ ಹಾಕುವುದನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಿರಿ.

ಷಟ್ಟದಿಗಳು :

‘ಷಟ್ಟದಿ’ ಎಂದರೆ ಆರು ಸಾಲುಗಳಿರುವ ಪದ್ಯ. (ಷಟ್ಟ - ಆರು, ಪದಿ - ಪಾದ; ಸಾಲು). ಷಟ್ಟದಿಗಳಲ್ಲಿ ಶರ, ಕುಸುಮ, ಭೋಗ, ಭಾಮಿನಿ, ಪರಿವರ್ಥನಿ, ವಾರ್ಧಕ ಎಂಬುದಾಗಿ ಆರು ವಿಧಗಳಿವೆ. ಷಟ್ಟದಿಯಲ್ಲಿ ೧, ೨, ೩ ಮತ್ತು ೫ ನೇ ಸಾಲುಗಳು ಮಾತ್ರ ಮತ್ತು ಗಣಗಳ ಲೆಕ್ಕಾಚಾರದಲ್ಲಿ ಸಮವಾಗಿರುತ್ತವೆ. ಅದೇರೀತಿ ೩ ಮತ್ತು ೬ ನೇ ಸಾಲುಗಳು ಮಾತ್ರ ಮತ್ತು ಗಣಗಳ ಲೆಕ್ಕಾಚಾರದಲ್ಲಿ ಸಮವಾಗಿದ್ದು, ಮೇಲೊಂದು ಹೆಚ್ಚುವರಿ ‘ಗುರು’ ಹೊಂದಿರುತ್ತದೆ. ಈ ಕೊನೆಯ ಅಕ್ಷರ ಲಘುವಾಗಿದ್ದರೂ ಗುರುವೆಂದು ಭಾವಿಸಬೇಕು. ಪದ್ಯದ ಮೊದಲ ಮೂರು ಸಾಲುಗಳನ್ನು ಪೂರ್ವಾರ್ಥ ಎಂತಲೂ ನಂತರದ ಮೂರು ಸಾಲುಗಳನ್ನು ಉತ್ತರಾರ್ಥ ಎಂತಲೂ ಕರೆಯುತ್ತೇವೆ. ಪದ್ಯದ ಪೂರ್ವಾರ್ಥ ಮತ್ತು ಉತ್ತರಾರ್ಥದ ಸಾಲುಗಳ ಗಣ ವಿನಾಸ್ ಒಂದೇ ತೆರನಾಗಿರುತ್ತದೆ. ಈ ಲೆಕ್ಕಾಗಳು ಸಾಮಾನ್ಯವಾಗಿ ಎಲ್ಲಾ ಷಟ್ಟದಿಗಳಿಗೂ ಅನ್ವಯಿಸುತ್ತವೆ.

ಇಲ್ಲಿ ನಿಮಗೆ ‘ಭಾಮಿನಿ ಷಟ್ಟದಿ’ ಪದ್ಯದ ಲಕ್ಷಣವನ್ನು ಮಾತ್ರ ಪರಿಚಯಿಸಲಾಗಿದೆ.

- U	- U U	U U U	U U UU
ಎಂದೂ	ಡಜನ್	ನಗುತ	ರಘವನು
- U	- -	U U U	- UU
ಮುಂದೆ	ನಾಲ್ಕೆಂ	ಟಡಿಯ	ನೂಕಲು
- U	- -	U U U	UU-
ಕೊಂದ	ನೀಸಾ	ರಧಿಯೆ	ನುತಸಂ
			- U U -
			ಮುಂಜೆರ ಗ

ಭಾಮಿನಿ ಷಟ್ಪದಿಯ ಲಕ್ಷಣಗಳು :

೧. ಆರು ಪಾದಗಳುಳ್ಳ ಪದ್ಯ. (ಮೇಲಿನ ಉದಾಹರಣೆಯಲ್ಲಿ ಪದ್ಯದ ಮೂರಾರ್ಥ ಮಾತ್ರ ನೀಡಲಾಗಿದೆ. ಇದರಂತೆಯೇ ಉತ್ತರಾರ್ಥದ ಸಾಲುಗಳು ಇರುತ್ತವೆ.)
೨. ೧, ೨, ೩ ಮತ್ತು ೫ ನೆಯ ಸಾಲುಗಳು ಸಮವಾಗಿದ್ದ ಮೂರು-ನಾಲ್ಕು ಮಾತ್ರೆಯ ನಾಲ್ಕು ಗಣಗಳಿರುತ್ತವೆ.
೩. ೬ ಮತ್ತು ೯ ನೆಯ ಸಾಲುಗಳು ಸಮವಾಗಿದ್ದ ಮೂರು-ನಾಲ್ಕು ಮಾತ್ರೆಯ ಆರು ಗಣಗಳಿರುತ್ತವೆ. ಹಾಗೂ ಮೇಲೊಂದು ಗುರುವಿನಿಂದಲೂ ಕೂಡಿರುತ್ತದೆ.
೪. ಭಾಮಿನಿ ಷಟ್ಪದಿಯಲ್ಲಿ ‘U – U’ ಈ ರೀತಿ ಮಧ್ಯೆ ಗುರು ಇರುವ ಗಣ ಬರಬಾರದು.

ಅಲಂಕಾರ

ಕವಿಗಳು ಬರೆದ ಕಾವ್ಯಮಯ ಭಾಷೆಯಲ್ಲಿನ ಶಬ್ದ, ಅರ್ಥ, ವ್ಯಜಿತ್ಯಗಳನ್ನು ತಿಳಿಸುವ ಶಾಸ್ತ್ರಕ್ಕೆ ಅಲಂಕಾರವೆಂದು ಹೆಸರು. ಅಲಂಕಾರದಲ್ಲಿ ಶಬ್ದಾಲಂಕಾರ ಮತ್ತು ಅರ್ಥಾಲಂಕಾರ ಎಂದು ಎರಡು ವಿಧ.

೧. ಶಬ್ದಾಲಂಕಾರ : ಶಬ್ದಗಳ ಚಮತ್ವಾರದಿಂದ ಕಾವ್ಯದ ಸೋಬಗು ಹೆಚ್ಚಿಸುವಂತಹ ಕುಶಲತೆಗೆ ಶಬ್ದಾಲಂಕಾರ ಎಂದು ಹೆಸರು.

ಉದಾ : ೧. ಒಲ್ಲವನೆ ಒಲ್ಲ ಬೆಲ್ಲದ ರುಚಿಯ.

೨. ಎಳೆಗಿಳಿಗಳ ಬಳಗಗಳು ನಳನಳಿಸಿ ಬೆಳೆದ ಕಳವೆಯ ಎಳೆಯ ಕಾಳಿಗೆ ಆಶಿಸಿ ಬಂದವು.

೨. ಅರ್ಥಾಲಂಕಾರ : ಅರ್ಥಚಮತ್ವಾರದಿಂದ ಕಾವ್ಯದ ಸೋಬಗನ್ನು ಹೆಚ್ಚಿಸಿದ್ದರೆ, ಅವುಗಳಿಗೆ ಅರ್ಥಾಲಂಕಾರ ಎನ್ನುವರು. ಅರ್ಥಾಲಂಕಾರದಲ್ಲಿ ಹಲವು ವಿಧಗಳಿವೆ. ನೀವು ಈ ಕೆಳಗಿನ ಎರಡು ವಿಧಗಳನ್ನು ತಿಳಿದರೆ ಸಾಕು.

ಅ) ಉಪಮಾಲಂಕಾರ : ಒಂದು ಮತ್ತೊಂದರಂತೆ ಇದೆ ಎಂದು ಹೋಲಿಸಿ ವರ್ಣಿಸುವುದನ್ನು ಉಪಮಾಲಂಕಾರ ಎನ್ನುತ್ತೇವೆ. ಇಲ್ಲಿ ಹೋಲಿಕೆಗಳನ್ನು ‘ಉಪಮಾನ’ ಎಂತಲೂ, ಯಾವುದಕ್ಕೆ ಹೋಲಿಕೆ ಕೊಡುವೇವೋ ಅದನ್ನು ‘ಉಪಮೇಯ’ ಎಂದೂ ಕರೆಯಲಾಗುತ್ತದೆ. ಉಪಮಾನ ಮತ್ತು ಉಪಮೇಯಗಳ ನಡುವೆ ಸಂಬಂಧ ಕಲ್ಪಿಸುವ ಶಬ್ದಗಳನ್ನು ‘ಉಪಮಾವಾಚಕ’ ಎನ್ನುತ್ತೇವೆ. ಈ ಮುಂದಿನ ಉದಾಹರಣೆಯನ್ನು ಗಮನಿಸಿ.

ಉದಾ : ಮಗುವಿನ ಮುಖಿ ಚಂದ್ರನಂತೆ ಮನೋಹರವಾಗಿದೆ.

- | | |
|-----------|---|
| ಉಪಮಾನ | - ಚಂದ್ರ |
| ಉಪಮೇಯ | - ಮಗುವಿನ ಮುಖಿ |
| ಉಪಮಾವಾಚಕ | - ಅಂತೆ |
| ಸಮಾನ ಧರ್ಮ | - ಚಂದ್ರ ಮತ್ತು ಮಗುವಿನ ಮುಖಿದಲ್ಲಿರುವ ಮನೋಹರತೆ |

ಆ) ರೂಪಕಾಲಂಕಾರ : ಒಂದು ಮತ್ತೊಂದರಂತೆ ಇದೆ ಎಂದು ಹೇಳಿದೆ, ಹೋಲಿಸುವ ವಸ್ತುಗಳಿರಡೂ ಒಂದೇ ಎಂದು ವರ್ಣಿಸುವುದನ್ನು ರೂಪಕಾಲಂಕಾರ ಎನ್ನುತ್ತಾರೆ. ಇಲ್ಲಿ ಉಪಮಾನ ಮತ್ತು ಉಪಮೇಯಗಳ ನಡುವೆ ಭೇದ ಇರುವುದಿಲ್ಲ. (ಅಭೇದ ಕಲ್ಪನೆ).

ಉದಾ : ಸೀತೆಯ ಮುಖಕುಮಲ ಅರಳಿತು.

- ಉಪಮಾನ - ಕುಮಲ
ಉಪಮೇಯ - ಸೀತೆಯ ಮುಖಿ
ಇಲ್ಲಿ ಸೀತೆಯ ಮುಖವನ್ನು ಕುಮಲಕ್ಕೆ ಹೋಲಿಸಲಾಗಿದೆಯಾದರೂ ಸೀತೆಯ ಮುಖ ಮತ್ತು ಕುಮಲ ಬೇರೆಬೇರೆ ಎಂದು ಹೇಳಲಾಗಿಲ್ಲ.



ರಚನೆ :

ಪತ್ರ ಲೇಖನ

ದೂರವಾಣಿ, ಮಿಂಚಂಚೆ, ಗಣಕಯಂತ್ರ ಮುಂತಾದ ಆಧುನಿಕ ಸೌಲಭ್ಯಗಳಿಂದ ಪತ್ರ ಸಂಸ್ಕೃತಿ ಸ್ವಲ್ಪಮಟ್ಟಿಗೆ ದೂರವಾಗಿದೆ. ಕೈಬರೆಹದ ಪತ್ರವು ನೀಡುವ ಆತ್ಮೀಯತೆ, ಆಪ್ತತೆ ಮತ್ತು ಭಾವ ಸಂಬಂಧಿಸಂವೇದನೆಗಳು ಮಾಯವಾಗಿವೆ. ಪತ್ರರಚನೆಯಲ್ಲಿ ಒಂದು ಸೋಗಸಿದೆ, ಅಭಿರುಚಿಯ ಅನಾವರಣ ಇದೆ, ಶಿಸ್ತ ಇದೆ, ಆನಂದ ಇದೆ, ಸೃಜನಶೀಲತೆಗೆ ಅವಕಾಶ ಇದೆ.

ಇಂದು ಪತ್ರದ ಮೂಲಕವೇ ಹೇಳಬೇಕೆಂಬ ಅಗತ್ಯ ಏನೂ ಇಲ್ಲ, ನಿಜ. ಈ ಬದಲಾವಣೆಯನ್ನು ಒಪ್ಪಿಕೊಳ್ಳೋಣ. ಆದರೆ ಪತ್ರ ರಚನೆಯೇ ಬೇಡ ಎನ್ನುವ ಹಾಗಿಲ್ಲ. ಅರ್ಚಿ, ಬೇಡಿಕೆ, ಮನವಿ, ಮಾಹಿತಿ ಇತ್ಯಾದಿಗಳು ಕಂಪ್ಯೂಟರ್‌ನಲ್ಲಿ ಸಿದ್ಧಗೊಂಡು ಸಾಮಾನ್ಯ ಅಂಚೆ, ಮಿಂಚಂಚೆ, ಘ್ಯಾಕ್ಸ್‌ಗಳ ಮೂಲಕ ರವಾನೆಯಾಗುತ್ತಿವೆ. ಆದರೆ, ಕೈಯಲ್ಲಿ ಬರೆಯಬೇಕಿಲ್ಲ ಅಷ್ಟೇ.

ನಮ್ಮ ರಾಜ್ಯದ ಆಡಳಿತ ಭಾಷೆ ಕನ್ನಡ. ಹೀಗಾಗಿ ಸರಕಾರಿ ಪತ್ರಗಳು, ಮನವಿಗಳು ಕನ್ನಡದಲ್ಲೇ ಇರಬೇಕಾಗುತ್ತದೆ. ಜನಸಾಮಾನ್ಯರ ವ್ಯವಹಾರಗಳು ಹೆಚ್ಚಾಗಿ ಕನ್ನಡದಲ್ಲೇ ಇರುವುದರಿಂದ ಕನ್ನಡದಲ್ಲಿ ಪತ್ರ ರಚಿಸುವ ಸಾಮಾನ್ಯ ಚಾಳ್ಳನ ನಮಗೆ ಇರಲೇಬೇಕಾಗುತ್ತದೆ.

ಕಳೆದ ತರಗತಿಗಳಲ್ಲಿ ನೀವು ಪತ್ರ ರಚನೆಯ ಸ್ವರೂಪ ಮತ್ತು ಅದರ ವಿವಿಧ ಹಂತಗಳನ್ನು ತಿಳಿದಿದ್ದೀರಿ. ಬಂಧುಗಳಿಗೆ, ಸ್ನೇಹಿತರಿಗೆ ಬರೆಯುವ ಪತ್ರದಲ್ಲಿ ಆತ್ಮೀಯತೆ ಇರುತ್ತದೆ. ಅದು ಮನಮುಟ್ಟವಂತೆ ಇರುತ್ತದೆ. ಅಂತಹ ಪತ್ರಗಳನ್ನು ಖಾಸಗಿ ಪತ್ರಗಳು ಎಂದು ಕರೆಯುತ್ತೇವೆ.

ಮನವಿ ಪತ್ರಗಳಲ್ಲಾದರೆ ಸೌಜನ್ಯದೊಂದಿಗೆ ನಿರ್ವಿರಾದ ಮಾಹಿತಿ, ನೇರ ನಿರೂಪಣೆ, ವಸ್ತುನಿಷ್ಠತ್ವ ಇರುತ್ತದೆ. ತನಗೂ, ಸಾರ್ವಜನಿಕರಿಗೂ ಉಪಯೋಗವಾಗುವಂತಹ ಎಲ್ಲಾ ರೀತಿಯ ಪತ್ರಗಳನ್ನು ವ್ಯಾವಹಾರಿಕ ಪತ್ರಗಳು ಎಂದು ಕರೆಯುತ್ತೇವೆ.

ಇಲ್ಲಿ ನಿಮಗೆ ಖಾಸಗಿ ಮತ್ತು ವ್ಯಾವಹಾರಿಕ ಪತ್ರಗಳಿಗೆ ತಲಾ ಒಂದು ಉದಾಹರಣೆಯನ್ನು ನೀಡಲಾಗಿದೆ. ನೀವು ಅವುಗಳನ್ನು ಗಮನಿಸಿ ಪತ್ರ ಬರೆಯುವ ಕ್ರಮವನ್ನು ಅಭ್ಯಾಸ ಮಾಡಿರಿ.

ಘೋಷಣೆ ಪತ್ರ

ಇವರಿಂದ,

ದಿನಾಂಕ ೧೦-೧೦-೧೧

ತನುಜ ಎಸ್. ಎಂ.

೧೦ ನೇ ತರಗತಿ,

ಸರ್ಕಾರಿ ಪ್ರೌಢಶಾಲೆ,

ಗುಬ್ಬಿಹಳ್ಳಿ, ಕಡೊರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ಇವರಿಗೆ,

ಅಧ್ಯಕ್ಷರು,

ಗ್ರಾಮ ಪಂಚಾಯಿತಿ, ಗುಬ್ಬಿಹಳ್ಳಿ.

ಕಡೊರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ಮಾನ್ಯರೇ,

ಎಷಟು: ನಮ್ಮ ಉರಿನ ಬೀದಿ ದೀಪಗಳನ್ನು ಸರಿಪಡಿಸುವಂತೆ ಕೋರಿ.

ಎಷಟುಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ಉರಿನ ಬೀದಿ ದೀಪಗಳು ಕೆಲವು ದಿನಗಳಿಂದ ಕೆಟ್ಟಿಹೋಗಿವೆ. ಇದರಿಂದ ರಸ್ತೆಯಲ್ಲಿ ರಾತ್ರಿ ಹೊತ್ತು ಮುದುಕರು, ಹೆಣ್ಣುಮಕ್ಕಳು ಹಾಗೂ ಮಕ್ಕಳು ಏಕಾಗಿಯಾಗಿ ಸಂಜರಿಸಲು ಭಯಪಡುವಂತಾಗಿದೆ. ಹೀಗಾಗಿ, ಜನಪರ ಕಾಳಜಿ ಹೊಂದಿರುವ ತಾವು ಈ ಕೂಡಲೇ ನಮ್ಮ ಗ್ರಾಮದ ಬೀದಿ ದೀಪಗಳನ್ನು ಸರಿಪಡಿಸಿ ಜನರಿಗಾಗುತ್ತಿರುವ ಹೊಂದರೆಗಳನ್ನು ನಿರಾರಿಸಬೇಕೆಂದು ಗ್ರಾಮಸ್ಥರ ಪರವಾಗಿ ಮನವಿ ಮಾಡಿಕೊಳ್ಳುತ್ತೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,

(ತನುಜ ಎಸ್. ಎಂ.)

ಖಾಸಗಿ ಪತ್ರ

ಇವರಿಂದ,

ದಿನಾಂಕ ೨೫-೦೬-೧೯

ಮಮತ ಕೆ. ಎಲ್.

೧೦ ನೇ ತರಗತಿ, 'ಬಿ' ವಿಭಾಗ,

ವಿನಾಯಕ ಪ್ರೌಢಶಾಲೆ, ಗೌರಿಬಿದನೂರು.

ನಿಮ್ಮ ಮುಗಳು ಮಾಡುವ ನಮಸ್ಕಾರಗಳು.

ನಾನು ಇಲ್ಲಿ ಆರೋಗ್ಯವಾಗಿದ್ದೇನೆ. ನಿಮ್ಮ ಯೋಗಕ್ಕೇಮದ ವಿಚಾರವಾಗಿ ಪತ್ರವನ್ನು ಬರೆಯಿರಿ. ಇಲ್ಲಿ ಈಗ ವಿಪರೀತ ಮಳೆ ಬರುತ್ತಿದೆ. ಮಳೆಯ ವಾತಾವರಣ ತುಂಬಾ ಹಷಣದಾಯಕವಾಗಿದೆ. ಎಲ್ಲಿಂದ ಹಸಿರು ಕಂಗೊಳಿಸುತ್ತಿದೆ. ಈ ನಡುವೆ ನಿಮ್ಮ ನಿತ್ಯದ ಶಾಲಾ ಚಟುವಟಿಕೆಗಳು ಯಾವ ತೊಂದರೆಯೂ ಇಲ್ಲದಂತೆ ನಡೆಯುತ್ತಿವೆ. ಕಳೆದ ವಾರ ಮಾಸಿಕ ಪರೀಕ್ಷೆಗಳು ನಡೆದಿದ್ದವು. ಆ ಪರೀಕ್ಷೆಯಲ್ಲಿ ನಾನು ತರಗತಿಗೆ ದ್ವಿತೀಯ ಸಾಫ್ನವನ್ನು ಪಡೆದಿದ್ದೇನೆ. ಮಂದಿನ ಪರೀಕ್ಷೆಯಲ್ಲಿ ಇನ್ನು ಸ್ವಲ್ಪ ಪ್ರಯತ್ನ ಮಾಡಿದಲ್ಲಿ ನೀನು ಪ್ರಥಮ ಸಾಫ್ನವನ್ನು ಪಡೆದೇ ಪಡೆಯುತ್ತಿಯೆಂದು ನನ್ನ ಗುರುಗಳು ಹೇಳಿದರು. ನಾನು ಅವರ ಮಾರ್ಗದರ್ಶನದಂತೆ ವ್ಯಾಸಂಗವನ್ನು ಮಾಡಿ, ಶಾಲೆಗೆ ಹಾಗೂ ನಿಮಗೆ ಕೀರ್ತಿಯನ್ನು ತರುತ್ತೇನೆ.

೧೦ ನೇ ತರಗತಿಯ ಫಲಿತಾಂಶ ನಿಮ್ಮ ಮುಂದಿನ ವ್ಯಾಸಂಗಕ್ಕೆ ದಾರಿದೀಪವಾಗುವುದರಿಂದ ಶಾಲಾ ಶೀಕ್ಷಕರು ತುಂಬಾ ಕಾಳಜಿವಹಿಸಿ ಪಾಠಗಳನ್ನು ಮಾಡುತ್ತಿದ್ದಾರೆ. ನಾವೂ ಕೂಡ ಶ್ರದ್ಧೆವಹಿಸಿ ಕಲಿಯುತ್ತಿದ್ದೇವೆ. ಒಳ್ಳೆಯ ಶಾಲೆ ಹಾಗೂ ಗುರುಗಳನ್ನು ಪಡೆದ ನಾವು ನಿಜಕ್ಕೂ ಧನ್ಯರು.

ಮನೆಯಲ್ಲಿ ನನ್ನ ತ್ರೀತಿಯ ಅಮ್ಮೆ ಮತ್ತು ಅಳ್ಳನಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ.

ನಿಮ್ಮ ತ್ರೀತಿಯ

(ಮಮತ ಕೆ. ಎಲ್.)

ಇವರಿಗೆ,

ಶ್ರೀ ಬಸವರಾಜ ಕೆ. ಎಲ್.

ಮನೆ ನಂ - ೧೧೬೬, ಬನಶಂಕರಿ ನಿಲಯ,

ರಾಜಕುಮಾರ್ ರಸ್ತೆ, ತುಮಕೂರು.

ಪ್ರಬಂಧ ಎನ್ನುವುದು ಆಂಗ್ಲ ಸಾಹಿತ್ಯದ ಪ್ರಭಾವದಿಂದ ಆಧುನಿಕ ಕನ್ನಡ ಸಾಹಿತ್ಯದಲ್ಲಿ ರೂಪುಪಡೆದ ಗಢ್ಯ ಪ್ರಕಾರ. ಆಂಗ್ಲ ಭಾಷೆಯಲ್ಲಿರುವ Essay ಎನ್ನುವುದಕ್ಕೆ ಸಂಖಾದಿಯಾಗಿ ಕನ್ನಡದಲ್ಲಿ ‘ಪ್ರಬಂಧ’ ಅಥವಾ ‘ನಿಂಬಂಧ’ ಎಂದು ಕರೆಯಲಾಗುತ್ತದೆ. ಒಂದು ನಿರ್ದಿಷ್ಟ ವಿಷಯವನ್ನು ಕುರಿತು ಮಾಹಿತಿ ಸಂಗ್ರಹಿಸಿ, ವಿವರವಾಗಿ, ಅಥವಾತ್ಮಾಗಿ, ಆಕರ್ಷಕವಾಗಿ ಬರೆದರೆ ‘ಪ್ರಬಂಧ’ ಎನ್ನಲಾಗುತ್ತದೆ.

‘ಪ್ರಬಂಧ’ ಎಂದರೆ ‘ಚೆನ್ನಾಗಿ ಕಟ್ಟು’ ಎಂದು ಅರ್ಥ. ಯಾವುದೇ ಬಗೆಯ ಪ್ರಬಂಧ ಲೇಖನವಾದರೂ ಅಲ್ಲಿ ಬಳಸಿರುವ ಭಾಷೆ ಸರಳವಾಗಿರಬೇಕು. ಸಂಕ್ಷಿಪ್ತವಾಗಿ ನಿವಿರವಾಗಿರಬೇಕು. ವಿಷಯಕ್ಕೆ ಅನುಗುಣವಾಗಿ ಉದಾಹರಣೆ, ನುಡಿಗಟ್ಟು, ಗಾದೆ ಹಾಗೂ ಪ್ರಸಿದ್ಧರ ಹೇಳಿಕೆಗಳನ್ನು ಸಂದರ್ಭಾನುಸಾರ ಬಳಸಿ ಬರೆಯಬೇಕು. ಇದರಿಂದ ಪ್ರಬಂಧದ ಮೌಲ್ಯವು ಹೆಚ್ಚುತ್ತದೆ. ಜೊತೆಗೆ ಲೇಖನ ಚಿಹ್ನೆಗಳನ್ನು ಸರಿಯಾದ ರೀತಿಯಲ್ಲಿ ಬಳಸಬೇಕು. ಬರೆವಣಿಗೆಯಲ್ಲಿ ಕಾಗುಣಿತ ದೋಷಗಳಿಲ್ಲದಂತೆ ಎಚ್ಚರವಹಿಸಬೇಕು. ಪ್ರಬಂಧ ರಚಿಸುವಾಗ ಈ ಕೆಳಗಿನ ಹಂತಗಳನ್ನು ಅನುಸರಿಸಿರಿ.

ಪ್ರಬಂಧ ರಚನೆಯ ಹಂತಗಳು :

1. ಪೀಠಿಕೆ : ಪ್ರಬಂಧದ ಆರಂಭದಲ್ಲಿ ವಿಷಯದ ಸಮಗ್ರತೆ ಹಾಗೂ ಮಹತ್ವವನ್ನು ತಿಳಿಸುವ ವಿಚಾರಗಳನ್ನು ಚಿಕ್ಕದಾಗಿ, ಚೊಕ್ಕವಾಗಿ ಪ್ರಸ್ತಾಪಿಸಬೇಕು. ಅದು ಪ್ರಬಂಧ ಓದುವವರಿಗೆ ಪ್ರೇರಣೆ ನೀಡುವಂತಿರಬೇಕು.

2. ವಿಷಯ ವಿವರಣೆ : ಪ್ರಬಂಧದ ಮುಖ್ಯ ವಿಚಾರಗಳನ್ನು ಅಗತ್ಯ ಶೀರ್ಷಿಕೆ ಹಾಗೂ ಉಪಶೀರ್ಷಿಕೆಗಳನ್ನು ನೀಡಿ ವಿವರಿಸಬೇಕು. ವಿಷಯವನ್ನು ಕ್ರಮಬದ್ಧವಾಗಿ ಸಂಯೋಜಿಸಿರಬೇಕು.

3. ಮುಕ್ತಾಯ ಅಥವಾ ಉಪಸಂಹಾರ : ಅಂತರ್ದಲ್ಲಿ ಪ್ರಬಂಧದ ಒಟ್ಟು ಸಾರವನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡಬೇಕು. ಜೊತೆಗೆ ನಿಮ್ಮ ಅಭಿಪ್ರಾಯ ಹಾಗೂ ಶೀಮಾನಗಳನ್ನೂ ಸ್ಪಷ್ಟಪಡಿಸಬೇಕು. ಪೀಠಿಕೆಯಂತೆ ಮುಕ್ತಾಯವು ಅಥವಾ ಪೂರ್ವಾವೃತ್ತಿ ಆಕರ್ಷಕವೂ ಆಗಿರಬೇಕು.

ನಿಮಗೆ ಪರೀಕ್ಷೆಯಲ್ಲಿ ಮೂರು ವಿಷಯಗಳನ್ನು ಕೊಟ್ಟು ಯಾವುದಾದರೂ ಒಂದು ವಿಷಯದ ಮೇಲೆ ಪ್ರಬಂಧ ಬರೆಯುವಂತೆ ಸೂಚಿಸಲಾಗುತ್ತದೆ. ಪ್ರಬಂಧದಲ್ಲಿ ನೀವು ವಿಷಯವನ್ನು ಯಾವರಿತಿ ಜೋಡಿಸಿದ್ದೀರಿ, ನಿರೂಪಣೆ, ಶೈಲಿ, ಭಾಷೆಯ ಶುದ್ಧತೆ ಇತ್ಯಾದಿಗಳನ್ನು ಗಮನಿಸಲಾಗುತ್ತದೆ. ಆದುದರಿಂದ ಪ್ರಬಂಧ ರಚನೆಯ ಮೂರು ಹಂತಗಳನ್ನು ಗಮನದಲ್ಲಿಟ್ಟುಕೊಂಡು ಬರೆಯಬೇಕು. ನೀವು ಯಾವ ವಿಷಯ ನೀಡಿದರೂ ಅಚ್ಚಕಟ್ಟಾಗಿ ಪ್ರಬಂಧ ಬರೆಯಲು ಸಮರ್ಥರಾಗಬೇಕು.

ಗಾದೆಗಳ ವಿಸ್ತರಣೆ

‘ಗಾದೆ’ ಎನ್ನವುದು ಹೇಳಿಕೆಯ ರೂಪದಲ್ಲಿ ಬಳಕೆಯಾಗುವ ಮಾತು. ಅದು ಹಲವರ ಅನುಭವಗಳ ಮಾತು, ಲೋಕೋಕ್ತಿ, ಜಾಣನುಡಿ ಎಂದು ಹೇಳಬಹುದು. ಗಾದೆಯ ಮಾತಿನಲ್ಲಿ ತಿಳಿವಳಿಕೆಯಿದೆ, ನೀತಿ ಇದೆ, ನಗೆಚಾಟಿಯಿದೆ, ಬಳಿತು ಕೆಡುಕುಗಳ ಸೂಕ್ತತೆಗಳಿವೆ. ಹೀಗಾಗಿಯೇ ವೇದ ಸುಖಾದರೆ ಗಾದ ಸುಖಾಗಿದು ಎಂಬ ಮಾತಿದೆ.

ಗಾದೆಗಳು ಜೀವನದ ಸತ್ಯವನ್ನು ಎತ್ತಿ ಹಿಡಿಯುತ್ತವೆ. ಜ್ಞಾನಭಂಡಾರದಲ್ಲಿ ಅವುಗಳ ಪಾತ್ರ ಬಹು ದೊಡ್ಡದು. ಗಾದೆಗಳಿಗೆ ಕಾಲ ದೇಶಗಳ ಮಿತಿಯಿಲ್ಲ. ಅವು ಎಲ್ಲಾ ಕಾಲ ದೇಶಗಳಿಗೂ ಅನ್ವಯವಾಗುವ ಸತ್ಯಗಳು. ಸಾವಿರ ಪದಗಳಲ್ಲಿ ಹೇಳಬಹುದಾದ ವಿಚಾರಗಳನ್ನು ಒಂದು ಗಾದೆ ಹೇಳುತ್ತದೆ. ಹೀಗಾಗಿ ಗಾದೆಗಳು ಕನ್ನಡ ಸಾಹಿತ್ಯದ ಅರ್ಥಮಾಲ್ಯ ಆಸ್ತಿ ಎನ್ನಬಹುದು. ಈ ಸಂಪತ್ತನ್ನು ಉಳಿಸಿಕೊಂಡು ಬೆಳೆಸಿಕೊಂಡು ನಾವು ಹೋಗಬೇಕಾಗಿದೆ.

ನಮ್ಮ ಮಾತು ಮತ್ತು ಬರೆವಣಿಗೆಯಲ್ಲಿ ಸಮಯೋಚಿತವಾಗಿ ಗಾದೆ ಬಳಸುವುದರಿಂದ ಸಾಹಿತ್ಯ ಸೌಂದರ್ಯ ಹೆಚ್ಚುವುದಲ್ಲದೆ, ಹೇಳಬೇಕೆಂದಿರುವ ವಿಷಯವನ್ನು ಮನಮುಣ್ಣವಂತೆ ರಸವತ್ತಾಗಿ ಹೇಳಲು ಸಾಧ್ಯವಾಗುತ್ತದೆ. ಗಾದೆಗಳ ಸಂಗ್ರಹಣೆ ಒಂದು ಉತ್ತಮ ಹವ್ಯಾಸವಾಗಿದೆ. ಗಾದೆಗಳ ಅಂತರಾರ್ಥವನ್ನು ಬಿಡಿಸಿ, ವಿವರಿಸಿ ಹೇಳುವುದನ್ನು ‘ಗಾದೆ ವಿಸ್ತರಣೆ’ ಎನ್ನಲಾಗುತ್ತದೆ. ನೀವು ಗಾದೆ ವಿಸ್ತರಿಸುವುದನ್ನು ಕಲಿಯಬೇಕು. ಗಾದೆಗಳನ್ನು ವಿಸ್ತರಣೆ ಮಾಡುವುದರಿಂದ ನಮ್ಮ ಭಾಷೆ, ಚಿಂತನೆ ಹಾಗು ಅನುಭವಗಳು ಶ್ರೀಮಂತವಾಗುತ್ತವೆ.

ಗಾದೆಗಳ ವಿಸ್ತರಣೆಯಲ್ಲಿ ಗಮನಿಸಬೇಕಾದ ಅಂಶಗಳು :

೧. ಗಾದೆಯ ಹೋರ ಅರ್ಥವನ್ನು ಮೊದಲು ವಿವರಿಸಬೇಕು.
೨. ಗಾದೆಯ ಅಂತರಾರ್ಥ ಯಾವ ವಿಚಾರಗಳಿಗೆ ಸಂಬಂಧಿಸಿದೆ ಎಂಬುದನ್ನು ವಿವರಿಸಬೇಕು.
೩. ಗಾದೆ ಒಳಗೊಂಡಿರುವ ಸತ್ಯ ಹಾಗೂ ಮೌಲ್ಯಗಳನ್ನು ಸ್ವಷ್ಟಪಡಿಸಬೇಕು.
೪. ಗಾದೆಯ ವಿಚಾರಗಳಿಗೆ ಮೂರಕವಾಗುವ ಕಥೆ ಇಲ್ಲವೇ ಘಟನೆಗಳನ್ನು ಉದಾಹರಿಸಬೇಕು.
೫. ಗಾದೆಗಳನ್ನು ವಿಸ್ತರಿಸುವಾಗ ಸಮಾನ ಅರ್ಥವನ್ನು ನೀಡುವ ಇನ್ನಿತರ ಗಾದೆಗಳನ್ನು ಹೆಸರಿಸಬೇಕು.
೬. ಗಾದೆಯ ಮೂಲಕ ನಾವು ಕಲಿಯಬೇಕಾದ ಅರ್ಥವಾ ತಿಳಿದುಕೊಳ್ಳಬೇಕಾದ ನೀತಿಯನ್ನು ಕೊನೆಯಲ್ಲಿ ಸ್ವಷ್ಟಪಡಿಸಬೇಕು.

* * * * *

೮. ಕಳ್ಳರ ಗುರು

– ಬೆಟಗೇರಿ ಕೃಷ್ಣಶರ್ಮ

“ಒಂದು ವಾರ ಮುಗಿದು ಹೋಯಿತು.... ಮನೆಯಲ್ಲ ಸೂರೆ ಹೋಗಿ! ಮನೆಯಲ್ಲಿ ಒಂದು ಕಾಸೂ, ಒಂದು ಕಾಳೂ ಉಳಿಯದಂತೆ ಇದ್ದುದೆಲ್ಲವನ್ನೂ ಕಳ್ಳರು ಹೋಚಿಕೊಂಡು ಹೋದರು! ಈ ಉರ ಹೋರಗಿನ ಮನೆ ಬೇಡವೆಂದು ನಾನು ಸಾರಿಸಾರಿ ಹೇಳಿದೆ – ನೀವೇನು ಕೇಳಲಿಲ್ಲ.”

“ಹೋಗಲಿ ಬಿಡು ರತ್ನ ! ನಮ್ಮಲ್ಲಿ ಅವು ಇಲ್ಲದೆ ಇದ್ದರೆ ಅವರು ಒಯ್ಯಿತ್ತಿದ್ದರು – ಹೇಗೆ? ಹಣ, ಹೋನ್ನು – ಇವುಗಳ ಸಂಗ್ರಹ ಬೇಡವೆಂದರೆ ನೀನು ಕೇಳುವುದಿಲ್ಲ. ನಮ್ಮ ಈ ವ್ಯೇದ್ಯಕ ವೃತ್ತಿ ದುಡ್ಡು ಗಳಿಸಬೇಕಾದುದಲ್ಲಿ!. ಕೇವಲ ಸಮಾಜದ ಕ್ಷೇಮ ಸಾಧನೆಗಾಗಿ ಇರುವುದು. ಸಮಾಜದಿಂದ ನಮಗೆ, ಬದುಕಿ ಇರುವ ಮಟ್ಟಿಗೆ ಏನಾದರೂ ದೊರೆತರೆ ಸಾಕು!”

“ಎನು ದೊರೆಯುವುದು ಸಮಾಜದಿಂದ? ಕಳುವಾದ ದಿನದಿಂದ ಒಂದು ಕಾಸಿನ ಪ್ರಾಪ್ತಿಯಿಲ್ಲ. ತವರು ಮನೆಯಿಂದ ತಂದ ನನ್ನ ಚಿನ್ನದ ಒಡವೆಗಳೂ ಹೋದವು. ಎಲ್ಲವೂ ಕಳೆದು ಹೋಯಿತು. ಇನ್ನು ಬದುಕುವ ಬಗೆ ಹೇಗೆ?”

“ಎಲ್ಲವೂ ಎಲ್ಲಿ ಹೋಗಿದೆ ರತ್ನಾ? ಜೈವಧಿಯ ಕುಟುಂಬಗಳಿಗೆ ಕಳ್ಳರು ಕೈಹಚ್ಚಿಲ್ಲ. ನನ್ನ ವ್ಯೇದ್ಯಕ ಪ್ರಾವಿಣ್ಯವನ್ನಂತೂ ಯಾರೂ ಕದ್ದೊಯ್ಯಲಾರರು.”

“ಎನು ಪ್ರಾವಿಣ್ಯವೇ ಏನೋ! ನಾಳಿಯ ಮಧ್ಯಾಹ್ನದ ಉಂಟಕ್ಕೆ ತತ್ವಾರ್ಥ ಬಂದು ಕುಳಿತಿದೆ.”

“ಡಣ್ಣ..... ಡಣ್ಣ.....!!” ದೂರದ ಗಡಿಯಾರದಲ್ಲಿ, ರಾತ್ರಿಯ ಹತ್ತು ಗಂಟೆ ಬಾರಿಸಿದುದು ಕೇಳಿಸಿತು. ವ್ಯೇದ್ಯರ ಮನೆಯ ಮುಂಬಾಗಿಲು ಇಕ್ಕಿದ್ದಿತು. ಕಿರುಮನೆಯಲ್ಲಿ ಕುಳಿತುಕೊಂಡು ವ್ಯೇದ್ಯರು, ವ್ಯೇದ್ಯರ ಹಂಡತಿ ಮಾತನಾಡುತ್ತಿದ್ದರು. ಮೊಗಸಾಲೆಯಲ್ಲಿ ಮಲಗಿದ ಜಿದಂಬರ ಮಾವ, ಗಾಢನಿದ್ರೆಯಲ್ಲಿ ಗೊರಕ ಹೊಡೆಯುತ್ತಿದ್ದರು.

ಕೃಷ್ಣಪಕ್ಷದ ಚತುರ್ಥಶಿಯ ರಾತ್ರಿ, ದಟ್ಟವಾದ ಕತ್ತಲೆಯ ವ್ಯೇದ್ಯರ ಕುಟೀರವನ್ನು ಮುತ್ತಿ ನಿಂತಿದೆ. ಉರ ಕಡೆಯಿಂದ ನಾಯಿಗಳ ಬೊಗಳಾಟ ಕೇಳುತ್ತಲಿದೆ. ಕಾಡಿನ ಕಡೆಯಿಂದ ನರಗಳ ಉಳಾಟ ಕಿವಿಗೆ ಬೀಳುತ್ತಲಿದೆ. ಕುಟೀರದ ಸುತ್ತಮುತ್ತಲಿನ ಮರಗಳ ಮೇಲೆ ಇರುಳು ಹಕ್ಕಿಗಳ ಹಾರಾಟ, ಕಿರುಚಾಟ – ಆಗಾಗ ನಡೆದು, ವಾತಾವರಣದ ನಿಶ್ಚಯತೆಯನ್ನು ಕೆಡಿಸುತ್ತಲಿದೆ.

ಇದ್ದಕ್ಕಿದ್ದಂತೆ ವೈದ್ಯರ ಕೆವಿಗೆ ಹೊರಗಿನಿಂದ ಕೂಗು ಕೇಳಿಸಿತು.

“ಸ್ವಾಮಿಯವರೇ ವೈದ್ಯರೇ!”

ವೈದ್ಯರು ತಟ್ಟನೆ ಎದ್ದು ಬಂದು ಮುಂಬಾಗಿಲನ್ನು ತೆರೆದರು; ಗೊರವೆ ಕಟ್ಟಿಗೆಯ ಪಂಜನ್ನು ಕ್ಯೆಯಲ್ಲಿ ಹಿಡಿದುಕೊಂಡು ನಿಂತ ಇಬ್ಬರು ಮನುಷ್ಯರನ್ನು ನೋಡಿದರು. ಇಬ್ಬರಿಗೂ ಕಪ್ಪಿಗಿನ ದಪ್ಪನೆಯ ದೇಹ, ತಲೆಯ ಮೇಲೆ ಅಸ್ತವ್ಯಸ್ತವಾದ ಶೂದಲಿನ ಬೆಳೆಯಿದೆ. ಗಿಡ್ಡಚಳ್ಳವನ್ನು ತೊಟ್ಟಿದ್ದಾರೆ. ಮೈಮೇಲೆ ಕರಿಯ ಕಂಬಳಿಯನ್ನು ಹೊಡ್ಡುಕೊಂಡಿದ್ದಾರೆ. ವೈದ್ಯರು ಅರೆ ನಿಮಿಷ ದಿಟ್ಟಿಸಿನೋಡಿ ಹೇಳಿದರು : “ಇಂದು ನಿಮಗೆ ಏನೂ ಸಿಗುವಂತಿಲ್ಲ. ಒಂದು ವಾರದ ಹಿಂದೆಯೇ ಕಳುವಾಗಿ, ಎಲ್ಲವೂ ಬರಿಯ ಮನೆಯಾಗಿದೆ. ಒಂದು ಹಿಡಿ ಕಾಳು ಕೂಡ ಮನೆಯಲ್ಲಿ ಇಲ್ಲ!”

ಬಂದವರಲ್ಲಿ ಒಬ್ಬನೆಂದ : “ನಾವು ಕಳುವಿಗೆ ಬಂದವರಲ್ಲ ಸ್ವಾಮಿ! ಮಧ್ಯಾಗಿ ಬಂದಿದ್ದೇವೆ!”

“ಮಧ್ಯಾಗಿಯೇ? ಯಾರಿಗಾಗಿ ಮದ್ದ?” ವೈದ್ಯರು ಕೇಳಿದರು.

“ನಮ್ಮ ಯಜಮಾನರ ಮಗನಿಗೆ ಬುದ್ಧಿ! ಒಬ್ಬನೆ ಒಬ್ಬ ಮಗ ಅವರಿಗೆ. ಈಗ ಐದಾರು ದಿನಗಳಿಂದ ಉರಿಬಂದು ಮಲಗಿದ್ದಾನೆ. ಇಂದಂತೂ ಬಹಳ ಸಂಕಟ ಅವರಿಗೆ. ಹೇಗಾದರೂ ಮಾಡಿ ತಮ್ಮನ್ನು ಕರೆದುಕೊಂಡು ಬರಬೇಕೆಂದು ನಮ್ಮ ಯಜಮಾನರು ಹೇಳಿದರು. ಅದಕ್ಕಾಗಿಯೇ ಈಗ ಓದುತ್ತೋಡುತ್ತಲೇ ಇಲ್ಲಿಗೆ ಬಂದಿದ್ದೇವೆ. ತಾವು ಬರಬೇಕು ಬುದ್ಧಿ!” ಬಂದವರಲ್ಲಿ ಒಬ್ಬ ಮೌರೆಯ ಢ್ಣವಿಯಲ್ಲಿ ಹೇಳಿದ.

“ಯಾರು ನಿಮ್ಮ ಯಜಮಾನ?”

“ಬೇಡರ ಹಳ್ಳಿಯ ಭೀಮನಾಯಕ ಬುದ್ಧಿ!”

ಬೆರಗಿನ ಢ್ಣವಿಯಲ್ಲಿ ವೈದ್ಯರು ಕೇಳಿದರು : “ಆ ಕಳ್ಳರ ಹಿರಿಯ ಭೀಮನಾಯಕನೇ!” ತಡವರಿಸುವ ಢ್ಣವಿಯಲ್ಲಿ ಒಬ್ಬ ನುಡಿದ.

“ಹೌದು ಬುದ್ಧಿ ಆತ..... ಕಳ್ಳರ ಹಿರಿಯ..... ಅಹುದು! ಆದರೆ ತಾವು ಈಗ ಬರಲೇ ಬೇಕು ಬುದ್ಧಿ! ಒಬ್ಬನೇ ಒಬ್ಬ ಮಗ ಬುದ್ಧಿ! ಮಗನೆಂದರೆ ಆತನಿಗೆ ಜೀವ, ಪ್ರಾಣ ಬುದ್ಧಿ.”

ವೈದ್ಯರು ಒಂದು ನಿಮಿಷ ನಿಂತು ಯೋಚಿಸಿದರು. ಆಮೇಲೆ “ಈಗ ಬಂದೆ ಸ್ಥಾಪಿತದೆಯಿರಿ” ಎಂದು ಹೇಳಿ ಒಳಗೆ ಹೋದರು. ಹೊರಡುವ ಸಿದ್ಧತೆ ಮಾಡಿಕೊಂಡು ಭಾಗಿಲನ್ನು ಹಾಕಿಕೊಳ್ಳಬಂತೆ ಹೆಂಡತಿಗೆ ಹೇಳಿ ಹೋರಗೆ ಬಂದರು. “ಸರಿ! ಎಲ್ಲಿಗೆ ಹೋಗೋಣ? ನಡೆಯಿರಿ!” ಎಂದು ನಡೆದರು.

ಕತ್ತಲೆಯ ನಟ್ಟಿರುಳು, ಕಾಡಿನ ದಾರಿ. ಯಮದೂಶರಂತಹ ಈ ಬೇಡರು ಹಿಡಿದ ಪಂಜಿನ ಮಂಜು ಬೆಳಕಿನಲ್ಲಿ ವೈದ್ಯರು ನಡೆದಿದ್ದರು. ದಾರಿಯ ಇಕ್ಕಡೆಗಳಲ್ಲಿಯೂ ಯಾವ ಯಾವುವೋ ಪ್ರಾಣಿಗಳು ಸರಸರ ಸಪ್ಪಳಮಾಡುತ್ತಾ ಸರಿದು ಹರಿದು ಹೋಗುತ್ತಿದ್ದವು. ಆಗ ವೈದ್ಯರ ಮನಸ್ಸಿನಲ್ಲಿ ಏನೇನೋ ಭಾವನೆಗಳು ಮೂಡುವುವು: “ಇವರು ನನ್ನನ್ನು ಕರೆದೋಯ್ಯವುದರಲ್ಲಿ ಮೋಸವೇನೂ ಇಲ್ಲವಷ್ಟೆ? ಬೇಡ ಬೇಡವೆಂದರು ಹೊಲೀಸರು ನಮ್ಮ ಮನೆಯ ಕಳುವನ್ನು ಶೋಧಿಸುವ ಕೆಲಸ ಕೈಗೊಂಡಿದ್ದಾರೆ. ನನ್ನ ಒಡವೆ ವಸ್ತುಗಳೊಂದಿಗೆ ನನ್ನನ್ನೂ ಇಲ್ಲದಂತೆ ಮಾಡಬೇಕೆಂದು ವಿಚಾರವಿದೆಯೋ ಏನೋ! ಹಾಗಾದರೆ, ರತ್ನಳ ಗತಿಯೇನೂ?.... ‘ಓ, ನಾಗರಹಾವು!’ ಎಂದು ಒಬ್ಬ ಶಾಗಿದಾಗ, ವೈದ್ಯರು ಎಚ್ಚರಗೊಂಡವರಾಗಿ ನೋಡಿದರು. ಎರಡು ಮೊಳ ಅಂತರದಲ್ಲಿಯೆ ಒಂದು ನಾಗರಹಾವು- ಎರಡು ಮಾರು ಉದ್ದದ ತನ್ನ ದೇಹವನ್ನು ಸರಿಸುತ್ತ ಮುಂದುವರಿಯುತ್ತಲಿದೆ. ಮೂವರು ನಿಂತು ನೋಡಿದರು. ಹಾವು ತನ್ನಪಾಡಿಗೆ ತಾನು ಹರಿದು ಹೋಯಿತು. ಮೂವರೂ ಮತ್ತೆ ಮುಂದೆ ಸಾಗಿದರು. ಮತ್ತೆ ವೈದ್ಯರ ತಲೆಯಲ್ಲಿ ಯೋಜನೆ ಎದ್ದಿತು: “ಹಾವಿನಂತಹ ದುಷ್ಪ ಜಂತುವು ಕೊಕದೆ ಯಾರನ್ನೂ ಹಿಂಸಿಸದು. ಮನುಷ್ಯ? ಮನುಷ್ಯ ಸುಮೃದ್ಧಿ ಬಿಡುವನೆ? ಅವನ ಆಸೆಯ ಹಾವು ಯಾರೂ ಕೊಕದಿದ್ದರು ಎಲ್ಲರನ್ನು ಕಡಿಯುವುದು! ಕಳ್ಳನನ್ನೂ ಮೊದಲುಮಾಡಿ ಸಾಮಾಜಿಕವರೆಗೆ ಎಲ್ಲರಿಗೂ ಆಸಿ! ಎಲ್ಲರಿಗೂ ಸ್ವಾರ್ಥ-ಲೋಭಿ! ನಮ್ಮ ರತ್ನಳಿಗೆ ಏಕೆ ಇರಬಾರದು- ತನ್ನ ಒಡವೆ-ವಸ್ತುಗಳ ಲೋಭಿ? ಅವಳೂ ಲೋಕದ ಮನುಷ್ಯರಲ್ಲಿ ಒಬ್ಬಳಲ್ಲವೇ.....? ಇನ್ನು ನನ್ನ ರತ್ನಳಿಗೆ ನಾನಾದರು ಮರಳಿ ದೊರೆಯುತ್ತೇನೋ ಇಲ್ಲವೋ.....”

ಕಾಡಿನ ಸೀಳು ದಾರಿ ಮುಗಿದು ಮೂವರು ಒಂದು ಕಿರುವಳಿಯ ಬಳಿಗೆ ಬಂದರು. ನಾಯಿಗಳು ಬೋಗಳತೋಡಿದವು. ವೈದ್ಯರ ಹೃದಯ ಡವಡವಿಸತೋಡಿತ್ತು. ನಡೆಯುವಾಗ ಅಡಿಗಳು ನಡುಗುತ್ತಿದ್ದವು. ಮೂವರೂ ಕೂಡಿ ಒಂದು ಮನೆಯ ಬಳಿ ಬಂದರು ಇದ್ದುದರಲ್ಲಿಯೆ ದೊಡ್ಡ ಮನೆಯದು. ವೈದ್ಯರು ಮನೆಯಲ್ಲಿ ಕಾಲೀರಿಸುವುದೇ ತಡ; ಭೀಕರಾಕೃತಿಯ ಮನುಷ್ಯನೊಬ್ಬ ಎದುರುಗೊಂಡು ಬಂದ. ವೈದ್ಯರ ಎದೆ ಜುಮ್ಮೆಂದಿತು. ಬಂದ ಮನುಷ್ಯ ವೈದ್ಯರ ಪಾದಗಳನ್ನು ಗಟ್ಟಿಯಾಗಿ ಹಿಡಿದು ಹೇಳಿದ; “ಸ್ವಾಮಿ, ದೇವರು ಬಂದ ಹಾಗೆ ತಾವು ಬಂದಿರಿ. ದಯೆಯಿಟ್ಟು ನನ್ನ ಮಗನನ್ನು ನನಗೆ ಬದುಕಿಸಿಕೊಡಿರಿ!”

ವೈದ್ಯರು ಮೃದಜಪತ್ತ ಅವನನ್ನು ಮೇಲಕ್ಕೆತ್ತಿ ನೋಡಿದರು. ಆ ವಿಕಾರ ಮೂರ್ತಿಯ ಮುಖಿದ ಮೇಲೆ ನೆಲೆ ನಿಂತ ಕರುಣೆಯ ರೂಪವನ್ನು ಗುರುತಿಸಿದರು. ಹಾಗೆಯೇ ಅವನ ಕೈಹಿಡಿದುಕೊಂಡು, ಮನುವು ಮಲಗಿದ್ದ ಕಿರುಮನೆಗೆ ಹೋದರು. ಮಿನುಗುವ ದೀಪದ ಮಂದ ಪ್ರಕಾಶದಲ್ಲಿ ಹಾಸಿಗೆಯಲ್ಲಿ

ಬಿದ್ದು ತಳಮಳಿಸುವ ಮನುವನ್ನು ನೋಡಿದರು. ಪಕ್ಕದಲ್ಲಿಯೇ ಕುಳಿತ ಮನುವನ ತಾಯಿ ಬಿಕ್ಕಿಬಿಕ್ಕಿ ಅಳುತ್ತಲಿದ್ದಳೇ.

ಮನುವನ ಬುಡದಲ್ಲಿ ಹಾಸಿದ್ದ ಹಾಸಿಗೆ ತಮ್ಮ ಮನೆಯದೆಂಬುದು ವೈದ್ಯರಿಗೆ ಗೊತ್ತಾಗಲಿಕ್ಕೆ ಬಹಳಕಾಲ ಬೇಕಾಗಲಿಲ್ಲ. ಮನುವನ ಕಾಲಬಳಿಯಲ್ಲಿಯೇ ತಂದೆ ಬಂದು ಕುಳಿತ. ಹೆಂಡತಿಯ ಕಡೆಗೆ ಕೆಳವಳದ ನೋಟದಿಂದ ನೋಡುತ್ತ ಅವನು ಕಂಬನಿಗರೆಯತೊಡಗಿದ. ವೈದ್ಯರ ಮನಸ್ಸಿನಿಂದ ಹಾಸಿಗೆಯ ವಿಷಯ ಹಾರಿಹೋಯಿತು. ತಾವು ಕಳ್ಳಿರ ಮನೆಯಲ್ಲಿ ಕುಳಿತಿರದೆ, ತಾಯಿ-ತಂದೆನದ ಎರಡು ಕರುಣಾ ಹೃದಯಗಳೆಂದರು ಕುಳಿತಿದ್ದೇನೆ ಎಂಬ ಭಾವನೆ ಅವರ ಹೃದಯದಲ್ಲಿ ಜಾಗೃತವಾಯಿತು.

ವೈದ್ಯರು ಮನುವನ ನಾಡಿಯನ್ನು ಹಿಡಿದು ನೋಡಿದರು. ಜ್ಞರದ ರೀತಿಯನ್ನು ಪರಿಸ್ಥಿಸಿ ಗುರುತಿಸಿದರು. ಹೆದರಬೇಡಿರೆಂದು ತಾಯ್ತಂದೆಗಳಿಗೆ ಹೇಳಿ, ಜಿಷಧಿಯ ಮಾತ್ರೆಯನ್ನು ಮನುವಿಗೆ ಕುಡಿಸಿದರು. ನಾಲ್ಕೆದು ನಿಮಿಷಗಳಲ್ಲಿಯ ಮನು ಅರೆಗಣ್ಣ ಮುಚ್ಚಿ ಮಲಗಿಕೊಂಡಿತು.

ವೈದ್ಯರಿಗೆ ಯಾವುದೋ ಸೊಪ್ಪು ಬೇಕಾಯಿತು. ಅದು ಬೇರೆಯವರಿಗೆ ಹೇಗೆ ಗೊತ್ತಾಗಬೇಕು? ಕತ್ತಲೆಯ ರಾತ್ರಿ ಬೇರೆ. ಪಂಜಿನವರೊಂದಿಗೆ ತಾವೇ ಕಾಡಿಗೆ ಹೋದರು. ಕಲ್ಲು ಎಡುವುತ್ತ, ಮುಖ್ಯಗಳನ್ನು ತುಳಿಯುತ್ತ ಕಾಡಿನ ತುಂಬಾ ಅಡ್ಡಾಡಿದರು. ಬೇಕಾದ ಸೊಪ್ಪು ಕಣಿಗೆ ಕಂಡಾಗ ಚಿಕ್ಕ ಮಕ್ಕಳಂತೆ ಕುಣಿದಾಡಿದರು. ಮರಳಿ ಮನಗೆ ಬಂದಾಗ ಮನೆಯಲ್ಲಿ ಕರುಣಾಕ್ರಂದನ ನಡೆದಿತ್ತು. ಮನುವನ ತಂದೆತಾಯಿಗಳು ಕಾತರ ಭಾವದಿಂದ ಮನುವನ ಕೈಕಾಲುಗಳನ್ನು ತಿಕ್ಕುತ್ತಿದ್ದರು. ವೈದ್ಯರು ಬಂದು ನೋಡಿದರು. ತಂದೆತಾಯಿಗಳಿಗೆ ಸಮಾಧಾನವನ್ನು ಹೇಳಿ ತಾವು ತಂದ ಸೊಪ್ಪಿನ ರಸದೊಂದಿಗೆ ಮತ್ತೊಂದುಸಲ ಜಿಷಧಿಯನ್ನು ಕುಡಿಸಿದರು. ಕುಪ್ಪಿಯಲ್ಲಿದ್ದ ಬಂದು ಲೇಹವನ್ನು ಹಣೆಯ ತುಂಬ ಬಳಿದರು. ಮನು ಮತ್ತೆ ಕಣ್ಣಮುಚ್ಚಿ ಬಿದ್ದುಕೊಂಡಿತು.

ಮೂರು-ನಾಲ್ಕು ನಿಮಿಷ ಮೌನದಲ್ಲಿ ಸರಿದವು. ಬಳಿಕ ವೈದ್ಯರು ಭೀಮನಾಯಕನನ್ನು ಕೇಳಿದರು; “ನನ್ನನ್ನು ಕರೆಯುವಂತೆ ನಿನಗೆ ಯಾರು ಹೇಳಿದರು?”

“ಪಟ್ಟಣದಲ್ಲಿರುವ ಯಾವ ಡಾಕ್ಟರರೂ, ಇಲ್ಲಿ ಬಂದು ನೋಡಿ ಹೋಗಲಿಕ್ಕೆ ಒಪ್ಪಲಿಲ್ಲ! ಇಂತಹ ಮನುವನ್ನು ಅಲ್ಲಿಗೇ ಕರೆದುಕೊಂಡು ಹೋಗುವುದು ಹೇಗೆ? ನಿಮ್ಮ ಮನೆಯ ತುಂಬ ಮದ್ದಗಳಿದ್ದರ್ದು ನನಗೆ ಗೊತ್ತಿತ್ತು. ಅದಕ್ಕಾಗಿ, ನಿಮ್ಮನ್ನೇ ಕರೆದುಕೊಡು ಬರುವಂತೆ ನಮ್ಮ ಜನರಿಗೆ ಹೇಳಿದೆ!!”

ವೈದ್ಯರೆಂದರು; “ಒಳ್ಳೆದು ಮಾಡಿ. ಇದೊಂದು ದಿನ ಹೋಗಿದ್ದರೆ, ನಿಮ್ಮ ಮನು ನಿಮಗೆ

ದಕ್ಕಿತಿದ್ದಿಲ್ಲ. ದೇವರು ನನಗೂ ಒಳ್ಳೆಯ ಬುದ್ಧಿಕೊಟ್ಟು, ನಾನೂ ಹೊರಟು ಬಂದೆ. ನೋಡು ಭೀಮಣ್ಣ ಕಾಯುವುದು ದೇವರ ಕೆಲಸ; ಹೊಲ್ಲುವುದು ರಾಕ್ಷಸರ ಕೆಲಸ; ಕಾಯುವ ಕೆಲಸಕ್ಕಾಗಿ ಮನಮುಟ್ಟಿ ದುಡಿಯುವವರಿಗೆ ದೇವರ ಸಹಾಯ ಇದ್ದೇ ಇರುತ್ತದೆ.”

‘ಕಾಯುವುದು ದೇವರ ಕೆಲಸ; ಹೊಲ್ಲುವುದು ರಾಕ್ಷಸರ ಕೆಲಸ.....’ ಎಂಬ ಮಾತುಗಳು ಭೀಮನಾಯಕನ ಹೃದಯವನ್ನು ತಪ್ಪಿದವು. ಆಗ ಅವನ ಮನದೊಳಗೊಂದು ಭಾವನೆ ಮೊರೆದ್ದಿತು; “ನಾನೂ ಕಾಯುವ ಕೆಲಸ—ಎಂದು? ಯಾವುದನ್ನು ಮಾಡಿದ್ದೇನೆ? ಇಲ್ಲವೇ ಇಲ್ಲವೆಂದಮೇಲೆ, ದೇವರು ನಮಗೆ ಹೇಗೆ ಸಹಾಯ ಮಾಡುತ್ತಾನೆ?”

ಆಗಲೆ ಮಗುವು ಕೆಳ್ಳಿ ತೆರೆದು ಮೆಲುದನಿಯಲ್ಲಿ ‘ಅಪ್ಪಾ’ ಎಂದು ಕರೆಯಿತು. ತಾಯಿತಂದೆಗಳಿಭ್ರಂಶ ಆತುರ – ಸಂಭ್ರಮಗಳಿಂದ ಮಗುವನ್ನು ನೋಡಿ ಮೈದಂಡವಿದರು. ಮಗುವು ನಿಚ್ಚಳವಾಗಿ ಕೆಳ್ಳಿ ತೆರೆದಿತು. ಮಗುವಿನ ಮೈ ಬೆವರಿನಿಂದ ನನೆದಿತ್ತು. ತಾಯಿ ನಡುಗುವ ಘನಿಯಲ್ಲಿ ಹೇಳಿದಳು; “ಮಗುವಿನ ಮೈಗೆ ಬೆವರು ಬಂದಿದೆ”

ವೈದ್ಯರು ಸಂತೃಪ್ತ ಭಾವದಲ್ಲಿ ಗದ್ದಿಸುತ್ತಾ ಹೇಳಿದರು; “ದೇವರು ದಯಾಶಾಲಿ, ಆತ ಕೆಡುಕನ್ನೆಂದೂ ಮಾಡನು!” ಮತ್ತೊಂದು ಸಲ ಬೈಷಣಿಯನ್ನು ಕುಡಿಸುತ್ತಿರುವಾಗ ಬೆಳಗಿನ ಕೋಳಿ ಕೊಗಿತು.

“ತಾಯಿ, ಇನ್ನು ಮೇಲೆ ಇವನು ನಿಮ್ಮ ಮಗ; ಹೆದರುವ ಕಾರಣವೇನೂ ಇನ್ನು ಉಳಿಯಲಿಲ್ಲ!” ಎಂದು ಹೇಳುತ್ತಿರುವಾಗ, ಆ ತಾಯಿ ತಂದೆಗಳಿಭ್ರಂಶ ವೈದ್ಯರನ್ನು ಕೃತಜ್ಞತೆಯ ದೃಷ್ಟಿಯಿಂದ ಮೀರಿಸುತ್ತಿದ್ದರು. ಆಗ ವೈದ್ಯರು ಆ ಎಡೆಯಲ್ಲಿ ಭೀಕರಾಕಾರದ ಬೇಡರನ್ನು ಕಾಣಿದೆ, ಮನಷ್ಟುದ ಮೂರ್ತಿಗಳನ್ನು ಕಾಣುತ್ತಿದ್ದರು.

ಬೆಳಗಾಗುತ್ತಲೇ ವೈದ್ಯರು ಮನಗೆ ಹೊರಟರು. ಆಗ ಭೀಮನಾಯಕ ವೈದ್ಯರ ಕಾಲಮೇಲೆ ಬಿದ್ದು ಹೇಳಿದ; “ಆ ಕಾಣದ ದೇವರು ಇದ್ದಾನೋ ಇಲ್ಲವೋ! ನೀವು ಮಾತ್ರ ನನ್ನ ಕಣ್ಣಿಗೆ ಕಾಣುವ ದೇವರು! ನಿಮ್ಮ ಉಪಕಾರವನ್ನು ಎಂದೂ ಮರೆಯಲಾರೆ!”

ಮರುದಿವಸ ಅಮವಾಸ್ಯೆಯ ತಮೋರಾತ್ರಿ. ಹತ್ತು ಗಂಟೆಯ ಸಮಯವಾಗಿದೆ. ವೈದ್ಯರ ಮನೆಯ ಮುಂಬಾಗಿಲು ಇನ್ನೂ ತೆರೆದೇ ಇದೆ. ಮೊಗಸಾಲೆಯಲ್ಲಿಯೇ ಗಂಡಹೆಂಡತಿ ಮಾತನಾಡುತ್ತಾ ಕುಳಿತ್ತಿದ್ದಾರೆ. ಹೆಂಡತಿ ನುಡಿದಳು; “ನಿಮ್ಮ ವೈದ್ಯರ ಪ್ರಾವಿಣ್ಯಕ್ಕೆ ದೊರೆಯುವ ಪ್ರತಿಫಲ ತಿಳಿದಂತಾಯಿತು; ಕಾಲತುಂಬಾ ನೆಟ್ಟಿ ಮುಳ್ಳು; ಎಡವಿದ ಗಾಯ; ನಿದ್ದೇಗೇಡು, ಉಪವಾಸ!”

“ಇದೇನು ನಿನ್ನ ಮಾತು ರತ್ನಾ? ನನ್ನ ವೈದ್ಯಕದ ಪ್ರಾವಿಣಿ, ಒಬ್ಬ ತಾಯಿಯ ಕರುಳನ್ನು ಸಂತಯಿಸಿತು. ಒಬ್ಬ ತಂದೆಯ ಕುಲವನ್ನು ಮುಂದುವರಿಸಿತು. ಅದು ಹೋಗಲಿ ಬಿಡು; ಏಕೊ ಏನೋ ಜೀವಧಿಗಾಗಿ ಅವರು ಯಾರೂ ಬರಲಿಲ್ಲ; ಇಷ್ಟರಲ್ಲಿಯೆ ಬರಬೇಕಾಗಿತ್ತು....”

ವೈದ್ಯರು ಮಾತನಾಡುತ್ತಿರುವಾಗಲೆ, ನಿನ್ನೆಯ ದಿನ ಕರೆಯಲು ಬಂದ ಬೇಡರಬ್ಬರು ತಲೆಯ ಮೇಲೆ ಗಂಟುಗಳನ್ನು ಹೊತ್ತುಕೊಂಡು ಒಳಗೆ ಬಂದರು. ಅವರ ಹಿಂದಿನಿಂದಲೆ ಭೀಮನಾಯಕನು ಒಳಗೆ ಬಂದ. ಬಂದವನೇ ವೈದ್ಯರಿಗೆ ನಮಸ್ಕಾರ ಮಾಡಿ ಕೇಳಿದ; “ದೇವರ ಒಡವೆಗಳನ್ನು ದೇವರಿಗೆ ಒಪ್ಪಿಸಲು ಬಂದಿದ್ದೇನೆ, ನನ್ನನ್ನು ಕ್ಷಮಿಸಿ, ದಯೆಯಿಟ್ಟು ಎಲ್ಲವನ್ನೂ ಒಪ್ಪಿಸಿಕೊಳ್ಳಬೇಕು”.

ಆಳುಗಳಬ್ಬರೂ ಗಂಟುಗಳನ್ನು ಬಿಚ್ಚಿ ಮುಂದೆ ಇಟ್ಟರು. ವೈದ್ಯರ ಮನೆಯಲ್ಲಿ ಕಞುವಾಗಿ ಹೋದ ಪದಾರ್ಥಗಳಿಲ್ಲ ಅವುಗಳಲ್ಲಿ ಇದ್ದವು. ಭೀಮನಾಯಕ ಮತ್ತೆ ನುಡಿದ; “ತಮ್ಮ ಹಾಸಿಗೆ ನನ್ನ ಮಗನ ಮಗ್ಗುಲಲ್ಲಿ ಇದೆ. ಅದೊಂದನ್ನು ಮಾತ್ರ ತಂದಿಲ್ಲ. ಅದು ತಮ್ಮ ಹರಕೆಯಾಗಿ ನನ್ನ ಮಗನಿಗೆಂದೇ ಇರಲಿ.”


ಆಗ ಗಂಡಹೆಂಡತಿ ಇಬ್ಬರೂ ಮಾತನಾಡಲೇ ಇಲ್ಲ. ಅರಳಿದ ಹೃದಯದಿಂದ ವೈದ್ಯರು ಹೆಂಡತಿಯನ್ನು ನೋಡುತ್ತಿದ್ದರು. ಹೆಂಡತಿಯ ಬೆರಗುಗಳುಗಳಿಂದ ವೈದ್ಯರ ಕಡೆಗೊಮ್ಮೆ, ಭೀಮನಾಯಕನ ಕಡೆಗೊಮ್ಮೆ ನೋಡುತ್ತಿದ್ದಳು, ಧನ್ಯತೆಯ ಮುಗುಳುನಗೆ ಆಕೆಯ ಪುಟಿಗಳ ಮೇಲೆ ಲಾಸ್ಯವಾಡುತ್ತಿತ್ತು.

* * * * *

ಕೃತಿಕಾರರ ಪರಿಚಯ :

ಬೆಟಗೇರಿ ಕೃಷ್ಣಶರ್ಮ ಅವರು ಬೆಳಗಾವಿ ಜಿಲ್ಲೆಯ, ಗೋಕಾಕ ತಾಲ್ಲೂಕಿನ ಬೆಟಗೇರಿಯವರು. ಇವರ ಕಾವ್ಯನಾಮ ‘ಅನಂದಕಂದ’. ಇವರು ೧೯೦೦ ರಲ್ಲಿ ಜನಿಸಿದರು. ಇವರು ‘ಜಯಂತಿ’, ‘ಸ್ವಧಮ್’; ‘ಜಯ ಕನಾರಟಕ’ ಪತ್ರಿಕೆಯ ಸಂಪಾದಕರಾಗಿದ್ದರು. ಇವರು ‘ಸಂಸಾರ ಚಿತ್ರಗಳು’, ‘ಮಾತನಾಡುವ ಕಲ್ಲು’ ‘ಕಳ್ಳರ ಗುರು’ ಮುಂತಾದ ಕಥಾಸಂಕಲನಗಳನ್ನು, ‘ರಾಜಯೋಗಿ’, ‘ಅಶಾಂತಿ ಪರವ್’, ‘ಮಗಳ ಮದುವೆ’ ಮೊದಲಾದ ಕಾದಂಬರಿಗಳನ್ನೂ, ‘ಕಾರ ಹುಟ್ಟಿಮೆ’, ‘ನಲ್ಲಾಡುಗಳು’, ‘ಭಾವಗೀತ’ ಮೊದಲಾದ ಕವನ ಸಂಕಲನಗಳನ್ನೂ ರಚಿಸಿದ್ದಾರೆ. ಇವರ ‘ಕನಾರಟಕ ಜನಚೀವನ’ ಕೃತಿಯ ಕನಾರಟಕದ ಇತಿಹಾಸ ಸಂಸ್ಕೃತಿಗಳನ್ನು ಚಿತ್ರಿಸಿರುವ ವಿಶಿಷ್ಟ ಕೃತಿಯಾಗಿದೆ.

ಇವರಿಗೆ ‘ಕವಿ ಭೂಷಣ’ ಪ್ರಶಸ್ತಿ, ಕನಾರಟಕ ವಿಶ್ವವಿದ್ಯಾನಿಲಯದಿಂದ ‘ಗೌರವ ಡಾಕ್ಟರೇಟ್’ ಪದವಿಗಳು ಲಭಿಸಿವೆ. ಇವರು ೧೯೮೨ ರಲ್ಲಿ ನಿಧನ ಹೊಂದಿದರು.



ಅಭ್ಯಾಸ ಪ್ರಶ್ನೆಗಳು

೧. ವೈದ್ಯರು ತನ್ನ ವೃತ್ತಿಯ ಕುರಿತು ಹೆಂಡತಿ ರತ್ನಳಿಗೆ ಏನು ಹೇಳಿದರು?
೨. ಹಾವನ್ನು ಕಂಡ ವೈದ್ಯರ ತಲೆಯಲ್ಲಿ ಯಾವ ವಿಚಾರಗಳು ಮೂಡಿಬಂದವು?
೩. ವೈದ್ಯರು ಭೀಮನಾಯಕನ ಮಗುವಿನ ಪ್ರಾಣವನ್ನು ಹೇಗೆ ಉಳಿಸಿದರು?
೪. ಭೀಮನಾಯಕನು ವೈದ್ಯರಿಗೆ ಏನೆಂದು ಕೃತಜ್ಞತೆಗಳನ್ನು ಸಲ್ಲಿಸಿದನು?
೫. ವೈದ್ಯರ ಯಾವ ಮಾತುಗಳು ಭೀಮನಾಯಕನ ಮನಸ್ಸನ್ನು ಚುಚ್ಚಿದವು?
೬. ವೈದ್ಯರು, ತಮ್ಮ ಸೇವೆಯಿಂದ ಯಾವ ಪ್ರತಿಫಲಗಳು ಲಭಿಸಿದವು ಎಂದು ತನ್ನ ಹೆಂಡತಿಗೆ ಹೇಳಿದರು?
೭. ಭೀಮನಾಯಕನು ವೈದ್ಯರ ವಸ್ತುಗಳನ್ನು ಹಿಂತಿರುಗಿಸಿ ಏನೆಂದು ಹೇಳಿದನು?
೮. ವೈದ್ಯರ ಮನೆಯಿಂದ ಕಳುವಾದ ವಸ್ತುಗಳು ಮರಳಿ ಸಿಕ್ಕಿದ ಬಗೆ ಹೇಗೆ?
೯. ಕಳ್ಳರ ಗುರುವಿನ ಮನಃಪರಿವರ್ತನೆ ಹೇಗಾಯಿತು?
೧೦. ‘ಕಳ್ಳರ ಗುರು’ ಪಾಠದಿಂದ ನಾವು ಕಲಿತುಕೊಳ್ಳಬೇಕಾದ ವಿಚಾರಗಳೇನು?



Not to be republished

೨. ಹೊಂಗೆ ಬೇವುಗಳ ಹಾಡು

- ಎಚ್. ಎಲ್. ಪುಷ್ಟಿ

ಬದುಕ ಬದುವ ಬೇಲಿಯಲ್ಲಿ
ಹೊಂಗೆ ಮರದ ಜೋಲಿಯಲ್ಲಿ
ಅರಳಿದೆ ಹೂವು, ಮಲಗಿದೆ ಮಲ್ಲಿಗೆಯಂತ ರೂಪ
ತಾಯಿಯಂತ ಸೆರಳಲು, ಕರುಳಿನಂತ ಮಡಿಲು

ನೆತ್ತಿ ಮೇಲೆ ಸೂರು, ಮೇಲೆ ಮೇಲೆ ರವಿಯ ಕಣ್ಣಿ
ತೆಂಗು, ಹೊಂಗೆ, ಹಿಪ್ಪೆ, ಬೇವು ಜೀವಜಾಲ ನೇದಿವೆ
ಬದುಕ ಬಂಡಿ ಉರುಳತಲಿದೆ
ತೈಲವಿದೆ, ಬತ್ತಿಯಿದೆ ಬದುಕು ಬಂಗಾರವಿದೆ
ಅರಳಿದ ಕೈಯ ಕಮಲದಲ್ಲಿ ನಾಳಿನ ಚಿನ್ನದಂಥ ಬೆಳಕಿದೆ

ಹೊಳೆಯ ದಂಡೆಯ ಸಾಲಿನಲ್ಲಿ
ರಾಜ್ಯಹುಟ್ಟಿ, ರಾಜ್ಯಪುರಳಿ, ಸಾಗಿ ಸಾಗಿ
ಶತಶತಮಾನಗಳ ನೇಗಿಲಯೋಗಿ ಸಾಗಿ ಸಾಗಿ
ಅದೇ ಸಂತೆ, ಅದೇ ಜಾತ್ರೆ, ಗೊಬ್ಬರದ ಹಾಡು ಹೊಮ್ಮಿದೆ

ನೋಡಿರಣ್ಣ ನೋಡಿರೋ ಈ ಲೋಕವ
ಬಣ್ಣ ಬಣ್ಣ ಚಿಟ್ಟೆ ಹಾರಿ ಭೃಂಗದ ಸಂಗೀತ ಕೇಳಿ
ಕೆಳಗೆ ಹೊಂಗೆ, ಜೀವ ಹೂವ ಹಾಸಿಗೆ
ಗಮ ಗಮಿಸೋ ಗಮಲಿನಲ್ಲಿ
ಇಲ್ಲೇ ಎಲ್ಲೋ ಅಡಗಿ ನಾಳೆಯೆಂಬ ಕೂಸಿದೆ.

ಅಲ್ಲಿ ಅದೋ ನಗರವಣ್ಣ ಎಲ್ಲಾ ತಿಂದು ತೇಗಿದೆ
 ಬನ್ನ ಹಿಂದೆ ಉಳಿದುದೇನು
 ಬಗೆಬಗೆಯ ಕಾರೇನು, ಪಟಪಟ ಮೋಟಾರೇನು
 ಅಲ್ಲಿ ಮೇಲೆ ಲೋಹದ ಹಕ್ಕಿಯ ಹಾರಾಟವೇನು
 ಜೀವದ ಇಂಥನ ತೀರುತಲಿದೆ
 ಬದುಕು ನಾಳೆ ಎಂತೋ ಏನೋ
 ಯಾಕೋ ಅಳಲು ಕಾಡಿದೆ
 ಹಾರೋ ಹಕ್ಕಿ ಹಸಿರು ತೀರುತಲಿದೆ
 ಯಾಕೋ ಏನೋ, ಯಾಕೋ ನಾಳಿನ ತೈಲ ಕಾಡಿದೆ.

ತೀರಿದರೂ ಜೀವ ತೈಲ, ಬೇಡವಣ್ಣ ಅಳಲು
 ಇಲ್ಲೇ ಇಲ್ಲೇ ಇಲ್ಲೇ ಇದೆ
 ಹೊಂಗೆ ಸಿಪ್ಪೆ ಒಡಲಲಿ ತೈಲ ಜಿನುಗಿದೆ
 ಒಡಲಲ್ಲೇ ಅಡಗಿ ಭೂಣವಾಗಿದೆ
 ನವಮಾಸ ಶುಂಬಲಿ
 ಎಲ್ಲ ಮರದ ಜೀವತೈಲ ತೇವಳಿ ಬರಲಿ
 ನಾಳಿನ ಲೋಕದ ತೈಲಧಾರೆ ಹರಿದು ಹರಿದು ಸೇರಲಿ

ತೆಂಗು ಶಾರೆಗಳ ನಾಡಿನಲ್ಲಿ
 ಬೆವರ ಹನಿಯ ಸಾಲೆಯಲ್ಲಿ ಜೀವಾಮೃತವಡಗಿದೆ
 ಜೀವ ಹಿಂಡಿ, ಒಡಲ ಹಿಂಡಿ
 ತೈಲಧಾರೆ ಹೊಮ್ಮಿ ಬರಲಿ
 ಹೊಂಗೆ, ಹಿಪ್ಪೆ, ಜೀವ ಮೇಳ ನಡೆಯಲಿ
 ನಾಳೆಯೆಂಬ ಚಪ್ಪರದ ಕೆಳಗೆ
 ಮನುಕುಲದ ಮೊಳಕೆ ಒಡೆಯಲಿ, ಭವ್ಯ ಬದುಕು ಅರಳಲಿ.

* * * *

ಕೃತಿಕಾರರ ಪರಿಚಯ :

ಡಾ. ಎಚ್. ಎಲ್. ಪುಷ್ಟಿ ಅವರು ಹಾಸನ್ ಜಿಲ್ಲೆಯ ಹೊಳೆನರಸೀಮುರದವರು. ಇವರು ಒಂಟಿ ರಲ್ಲಿ ಜನಿಸಿದರು. ಕನ್ನಡದಲ್ಲಿ ಎಂ.ಎ. ಹಾಗೂ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳಿಂದರೆ ‘ಅಮೃತಮತಿಯ ಸ್ವರ್ಗತ’, ‘ಗಾಜುಗೋಳ’ ‘ಕನ್ನಡ ನಾಟಕಗಳಲ್ಲಿ ಮೈಮನಸ್ಸಿಗಳ ಸಂಬಂಧ’ ಇತ್ಯಾದಿ.

ಇವರಿಗೆ ಉದಯ ಭಾರತಿ ರಾಷ್ಟ್ರೀಯ ಮರಸ್ಯಾರ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿ, ಮತಿನ ಕಾವ್ಯ ಮರಸ್ಯಾರಗಳು ಲಭಿಸಿವೆ. ಪ್ರಸ್ತುತ ಕವನವನ್ನು ‘ಜೀವ ಸರಪಳಿಯ ಗೂಡು’ ಸಂಗ್ರಹ ಕೃತಿಯಿಂದ ಆರಿಸಿಕೊಳ್ಳಲಾಗಿದೆ.



ಅಭ್ಯಾಸ ಪ್ರಶ್ನೆಗಳು

೧. ಬದುಕ ಬದುವ ಬೇಲಿಯಲ್ಲಿ ಏನೇನು ಇದೆ?
೨. ಹೊಳೆಯ ದಂಡಯ ಸಾಲಿನಲ್ಲಿ ಹಿಂದಿನ ಯಾವ ನೆನಪುಗಳಿವೆ?
೩. ಈ ಲೋಕವು ಯಾವ ರೀತಿ ಸಂಶೋಷಣಾಯಕವಾಗಿದೆ ಎಂದು ಕವಯಿತ್ರಿ ಹೇಳುತ್ತಾರೆ?
೪. ನಾಗರೀಕತೆಯ ಬೆಳವಣಿಗೆಯ ಬಗ್ಗೆ ಕವಯಿತ್ರಿಗೆ ಯಾವ ಅಳುಕು ಇದೆ?
೫. ಮನುಕುಲದ ಭವ್ಯ ಬದುಕು ಯಾವ ರೀತಿ ಅರಳಬೇಕಿದೆ?

